

ವಾವಂ ಕಸ್ತೂರಿ

ಶ್ರೀ ಪಾಡೀಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ



ಶ್ರೀ. ವೆಂ. ಆಚಾರ್ಯ

ವೈಲುಗಲ್ಲುಗಳು

1915	ಫೆಬ್ರುವರಿ 6	ಜನನ, ಕುಂಜುಬೆಟ್ಟು, ಉಡುಪಿ
1916		ಸ್ಥಾನಪಲ್ಲಟೆ, ಸೋದೇಗೆ, ಶಿರಸಿ ತಾಲ್ಲೂಕು ಉತ್ತರ ಕನ್ನಡ
1919	ನವೆಂಬರ್	ತಂದೆಯ ಮರಣ, ಸೋದೆಯಲ್ಲಿ
1920		ಅಕ್ಷರಾಭ್ಯಾಸ
1922		ಇಂಗ್ಲಿಷ್ ಅಕ್ಷರಾಭ್ಯಾಸ
1923		ಉಡುಪಿಗೆ ಸ್ಥಾನಪಲ್ಲಟೆ, ಕುಂಜುಬೆಟ್ಟಿನಲ್ಲಿ ವಸತಿ
1923	ಜೂನ್	ಶಾಲಾರಂಭ, ಉಡುಪಿ ಆನಂತೇಶ್ವರ ಎಲಿಮೆಂಟರಿ ಶಾಲೆ
1926		ಪ್ರಥಮ ಪದ್ಯರಚನೆ (ಷಟ್ಪದಿ)
1926	ಜೂನ್	ಹೈಸ್ಕೂಲ್ ಸೇರ್ಪಡೆ, ಉಡುಪಿ ಬೋರ್ಡ್ ಹೈಸ್ಕೂಲ್
1931		ಬಂಗಾಲಿ ಅಭ್ಯಾಸ, ಸ್ವಯಂ ಶಿಕ್ಷೆ
1932	ಮೇ	ಎಸ್.ಎಸ್.ಎಲ್.ಸಿ. ತೇರ್ಗಡೆ, ಶಾಲೆಗೆ ಪ್ರಥಮ
1932	ಜೂನ್	ಉಪಾಧ್ಯಾಯವೃತ್ತಿ, ಉಡುಪಿಯ ಕಡಿಯಾಳಿ ಶಾಲೆಯಲ್ಲಿ
1932		ರವೀಂದ್ರರ ಪ್ರಭಾವದಲ್ಲಿ ರೊಮ್ಯಾಂಟಿಕ್ ಕವನ ರಚನಾರಂಭ
1933	ಮೇ	'ಜಯಕರ್ನಾಟಕ'ದಲ್ಲಿ ಪ್ರಥಮ ಕವನ('ಉದ್ಗಾರ')ದ ಪ್ರಕಟನೆ
1933		ಉಪಾಧ್ಯಾಯವೃತ್ತಿ ತ್ಯಾಗ, ಅಂಗಡಿ ಗುಮಾಸ್ತಿಯಾದದ್ದು, ಉಡುಪಿ:
		ಎಸ್. ಯು. ಪಣೆಯಾಡಿಯವರ ಅಂಗಡಿ, ಮುದ್ರಣಾಲಯಗಳಲ್ಲಿ
1933		ವಾಣಿಜ್ಯ ಲೆಕ್ಕದ ಸ್ವಯಂ ಶಿಕ್ಷೆ
1935		ತುಳುನಾಡ್ ಪ್ರೆಸ್: ಉಡುಪಿಯಲ್ಲಿ ಲೆಕ್ಕಿಗ, ಮುದ್ರಕ
1935		ಕೆ. ಹೊನ್ನಯ್ಯ ಶೆಟ್ಟಿರೊಡನೆ ಕನ್ನಡ ಪ್ರಾತಿನಿಧಿಕ ಕಥಾಸಂಗ್ರಹ 'ಮಧುವನ' ಸಂಪಾದನೆ
1937		ಪಣೆಯಾಡಿಯವರ ಮಣಿಪಾಲ ಶವರ್ ಪ್ರೆಸ್ಸಿನ ಮೇನೇಜರ್
1937		ಪಣೆಯಾಡಿಯವರ 'ಅಂತರಂಗ' ಮಾಸಪತ್ರಿಕೆಯ ಸಂಪಾದಕ ಬಳಗದಲ್ಲಿ ಸೇರಿದ್ದು
1937		'ಅಂತರಂಗ'ದಲ್ಲಿ ಪ್ರಥಮ ಸ್ವತಂತ್ರ ಹಾಸ್ಯಕಥೆ ಪ್ರಕಟನೆ
1937	ಮೇ 30	ಮದುವೆ, ಕಿದಿಯೂರು, ಉಡುಪಿ
1938	ಜುಲೈ 2	ಪ್ರಥಮ ಪುತ್ರ ಜನನ

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

ಪಾವೆಂ ಕಸ್ತೂರಿ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ

1977

ಸಂಪಾದಕ

ಜಿ. ಎಸ್. ಭಟ್ಟ

ಪಾ. ವೆಂ. ಆಚಾರ್ಯ ಸನ್ಮಾನ ಸಮಿತಿ

'ಅತ್ರಿ' ಎಂಟನೆಯ ಅಡ್ಡರಸ್ತೆ
ಸರಸ್ವತೀಪುರಂ ನೈಸೂರು 570009

ಪಾ. ವೆಂ. ಆಚಾರ್ಯ ಸನ್ಮಾನ ಸಮಿತಿ

ಎಂ. ಗೋಪಾಲಕೃಷ್ಣ ಅಡಿಗ
ಅಧ್ಯಕ್ಷ

ಜಿ. ಟಿ. ನಾರಾಯಣರಾವ್
ಕಾರ್ಯದರ್ಶಿ

ಸದಸ್ಯರು

ಯು. ಆರ್. ಅನಂತಮೂರ್ತಿ

ಜಿ. ಎನ್. ಅಶೋಕವರ್ಧನ್

ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್

ಎಸ್. ಎಲ್. ಭೈರಪ್ಪ

ವಿ. ಸಿ. ನಾಲಗತ್ತಿ

ಶ್ರೀಮತಿ ಎ. ಪಿ. ನಾಲಗತ್ತಿ

ಡಿ. ವಿ. ಕೆ. ಮೂರ್ತಿ

ಯಶವಂತ ಚಿತ್ತಾಲ

ಬನ್ನಂಜೆ ರಾನಾಚಾರ್ಯ

ಎಚ್. ಜಿ. ಲೋಕೂರ

ವಸಂತ ಕುಸ್ವಿಗಿ

ಶಂಕರ ಪಾಟೀಲ

ಖಾದ್ರಿ ಶಾನುಣ್ಣ

ಶ್ರೀಮತಿ ಸರಿತಾ ದೇಸಾಯಿ

ಕು. ಶಿ. ಹರಿದಾಸಭಟ್ಟ

ಶ್ರೀನಿವಾಸ ಹಾವನೂರ

ಪಾವಂ ಕಸ್ತೂರಿ ಸನ್ಮಾನ ಸಂಚಿಕೆ

ಎಚ್. ಜಯದೇವ
ಜಾಹೀರಾತು ಕಾರ್ಯದರ್ಶಿ

ಜಿ. ಎಸ್. ಭಟ್ಟ
ಸಂಪಾದಕ

ನಮ್ಮ ಈ ಸಂಚಿಕೆಯನ್ನು

ಯಶಸ್ವಿಯಾಗಿ ಹೊರತರುವ ದಾರಿಯಲ್ಲಿ ಸಹಕರಿಸಿದ
ಮಾನ್ಯ ಲೇಖಕರಿಗೂ ಜಾಹೀರಾತುದಾರರಿಗೂ

ಹೃತ್ಪೂರ್ವಕ ಕೃತಜ್ಞತೆಗಳು

ಸಂಪಾದಕೀಯ

ಹಿರಿಯ ಪತ್ರಿಕೋದ್ಯಮಿ ಪಾಡಿಗಾರು ವೆಂಕಟರಮಣ ಆಚಾರ್ಯರನ್ನು ಸನ್ಮಾನಿಸುವ ಶುಭಸಂದರ್ಭದಲ್ಲಿ ಅವರ ಬಗ್ಗೆ ಸನ್ಮಾನ ಸಂಚಿಕೆಯೊಂದನ್ನು ಹೊರತರಬೇಕೆಂದು ಅವರ ಅಭಿಮಾನಿಗಳೂ ಸ್ನೇಹಿತರೂ ಹಿತೈಷಿಗಳೂ ನಿರ್ಧರಿಸಿದವು. ಈ ಸಂಚಿಕೆಗೆ 'ಪಾವೆಂ ಕಸ್ತೂರಿ' ಎಂಬ ಹೆಸರನ್ನು ಸೂಚಿಸಿದವರು ಜಿ. ಟಿ. ನಾರಾಯಣರಾಯರು. ಕನ್ನಡದ ಪ್ರಪ್ರಥಮ, ಸುವಿಖ್ಯಾತ ಡೈಜೆಸ್ಟ್ 'ಕಸ್ತೂರಿ'ಯ ಸಹಸಂಪಾದಕರಾಗಿ, ಅದನ್ನು ಆರೈಕೆ ಮಾಡಿ, ಪೋಷಿಸಿದವರು ಪಾವೆಂ 18 ವರ್ಷ 'ಕಸ್ತೂರಿ'ಯ ಸಹಸಂಪಾದಕರಾಗಿ ಅದರ ಶ್ರೇಯೋಭಿವೃದ್ಧಿಗೆ ಅವರು ಕಾರಣರಾಗಿದ್ದಾರೆ. ಹೀಗಾಗಿ 'ಕಸ್ತೂರಿ'ಯ ಕಂಪಿನ ಜತೆಗೆ ಅವಿನಾಸಂಬಂಧವನ್ನು ಪಡೆದ ಪಾವೆಂ ಅವರ ಹೆಸರೂ ನಾಡಿನುದ್ದಗಲಕ್ಕೂ ಹರಡಿದೆ. ಆದ್ದರಿಂದ 'ಪಾವೆಂ ಕಸ್ತೂರಿ' ಎಂಬ ಹೆಸರು ಅತ್ಯಂತ ಸಮಂಜಸವಾಗಿದೆ.

ಆಚಾರ್ಯರ ಆತ್ಮೀಯರೂ ಆಸ್ತರೂ ಅಭಿಮಾನಿಗಳೂ ಆದ ಕೆಲವರಿಂದ ಯುಕ್ತಲೇಖನಗಳನ್ನು ಬರೆಸಬೇಕೆಂದು ನಿರ್ಧರಿಸಿ ಹಾಗೆ ಪ್ರಾರ್ಥಿಸಿಕೊಂಡೆವು. ಇದಕ್ಕೆ ಪೂರಕವಾಗಿ ಪಾವೆಂ ಅವರಿಂದಲೂ ಆತ್ಮವೃತ್ತವನ್ನು ಮತ್ತು ಜೀವನದ ಬಗ್ಗೆ ಅವರ ದೃಷ್ಟಿ ಏನು ಎಂಬುದನ್ನು ಬರೆದು ಕೊಡಲು ವಿನಂತಿಸಿಕೊಂಡೆವು. ಹೀಗೆ ಸಿದ್ಧವಾದ 'ಪಾವೆಂ ಕಸ್ತೂರಿ'ಯನ್ನು ಓದುಗರಿಗೆ ಸಮರ್ಪಿಸಲು ನಮಗೆ ಸಂತೋಷವಾಗುತ್ತದೆ.

ಪಾವೆಂ ಅವರ 'ಬಾಳಿನ ಹಿನ್ನೋಟ'ದಿಂದ ಪ್ರಾರಂಭವಾಗಿ ಅವರ 'ಜೀವನ ದೃಷ್ಟಿ'ಯ ವರೆಗೆ ಹರಡಿಕೊಂಡಿರುವ 19 ಲೇಖನಗಳು ಈ ಸಂಚಿಕೆಯಲ್ಲಿವೆ. ತಮ್ಮ ಬಾಳಿನ ಸಿಹಿ ಕಹಿಗಳನ್ನು ಪಾವೆಂ ತಮ್ಮ ಪ್ರಥಮ ಲೇಖನದಲ್ಲಿ ವಿವರಿಸಿದ್ದಾರೆ ಅವರ ಬಾಳಸಂಗಾತಿ ಲಕ್ಷ್ಮೀ ಆಚಾರ್ಯರು ಎರಡನೆಯ ಲೇಖನದಲ್ಲಿ ತಮ್ಮ ಪತಿಯ ಬಗೆಗಿನ ನೆನಪುಗಳನ್ನು ಸೊಗಸಾಗಿ ನಿವೇದಿಸಿದ್ದಾರೆ. ಹಿರಿಯ ಪತ್ರಿಕೋದ್ಯಮಿ ಹೆ. ರಾ. ಪುರೋಹಿತ ಮತ್ತು ಖ್ಯಾತ ಸಾಹಿತಿ ಬಿ. ಎಚ್. ಶ್ರೀಧರರು ತಾವು ಪಾವೆಂ ಅವರೊಂದಿಗೆ ಕಳೆದ ದಿನಗಳ ಸುಖಸಂಕಥಾವಿನೋದನವನ್ನು ಸಜೀವವಾಗಿ ಸೆರೆಹಿಡಿದಿದ್ದಾರೆ. ಆಚಾರ್ಯರ ಸ್ವೋಪಜ್ಞತೆ ಗುರುತಿಸಿ ಪ್ರಶಂಸಿಸಿದ್ದಾರೆ ಕನ್ನಡದ ಹಿರಿಯ ಸಂಶೋಧಕ ಶಂ. ಬಾ. ಜೋಶಿಯವರು. ವಿಮರ್ಶಕರೂ ವಿದ್ವಾಂಸರೂ ಆದ ಹಾ. ಮಾ.

ನಾಯಕರು ಬಹುಹಿಂದೆಯೇ (1953) ಮೆಚ್ಚುಗೆ ಸೂಚಿಸಿ ಬರೆದ ಆಚಾರ್ಯರ ಏಕಮೇವ ಕವನ ಸಂಕಲನ 'ನವನೀರದ'ದ ವಿಮರ್ಶೆಯನ್ನು ಇಲ್ಲಿ ಅಳವಡಿಸಿ ಕೊಂಡಿದ್ದೇವೆ. ಪ್ರಜ್ಞಾವಂತ ಮೇಧಾವಿಗಳೂ ಪಾವೆಂ ಅವರಿಗೆ ಆತ್ಮೀಯರೂ (ಗಣಿತ ಶಿಷ್ಯರು ಕೂಡ) ಆಗಿರುವ ಕು. ಶಿ. ಹರಿದಾಸ ಭಟ್ಟರು 'ಪಾವೆಂ ಸಾಮೀಪ್ಯ' ಕುರಿತಂತೆ ಅಂತಃಕರಣದ ಪರಿಮಳ ಬೀರಿದ್ದಾರೆ. ಖ್ಯಾತ ಕಲಾವಿದ ಪಿ. ಆರ್. ತಿಪ್ಪೇಸ್ವಾಮಿಯವರು ಪಾವೆಂ ಅವರ ಕಲಾಪ್ರಜ್ಞೆ ಮತ್ತು ರಸಿಕತೆಯನ್ನು ಹೊಗಳಿದ್ದಾರೆ. ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತ್ಯಾಸಕ್ತರಾದ ನಾ. ಮೊಗಸಾಲೆಯವರು ಪಾವೆಂ ಸಂದರ್ಶನದ ಮೂಲಕ ಅವರ ವ್ಯಕ್ತಿತ್ವದ ಬಹುಮುಖಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರು ಪಾವೆಂ ಅವರ ವೈಚಾರಿಕ ಪ್ರಜ್ಞೆ ಸಾಹಿತ್ಯಾಸಕ್ತಿಗಳನ್ನು ಕುರಿತು ತಮಗೆ ಬಂದ ಅನುಭವ ನಿರೂಪಿಸಿದ್ದಾರೆ. ಕನ್ನಡದ ಖ್ಯಾತ ನವ್ಯ ಸಾಹಿತಿ ಯು. ಆರ್. ಅನಂತಮೂರ್ತಿಯವರು ಪಾವೆಂ ಹಿರಿಯರಾದರೂ ಗೆಳೆಯರಾಗಿಯೇ ಉಳಿದ ಅವರ ಸೌಜನ್ಯ-ಸಜ್ಜನಿಕೆಗಳನ್ನು ಎತ್ತಿ ತೋರಿಸಿದ್ದಾರೆ. ಪ್ರಬಂಧಕಾರ ಎನ್. ಪ್ರಹ್ಲಾದರಾವ್ ಪಾವೆಂ ಅವರ ಲಾಂಗೂಲ ಮೂಲವನ್ನು ಪ್ರಶಂಸಿಸಿದ್ದಾರೆ. ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಖ್ಯಾತ ಲೇಖಕಿ ಗೀತಾ ಕುಲಕರ್ಣಿ, ಖ್ಯಾತ ಸಾಹಿತಿ ಗೋಪಾಲಕೃಷ್ಣ ಅಡಿಗ, ಪತ್ರಿಕೋದ್ಯಮಿ ಮಾಧವ ನಾ. ಮಹಿಷಿ—ಇವರು ಪಾವೆಂ ಅವರಿಗೂ ತಮಗೂ ಬಂದ ಸಂಬಂಧದ ಮೂಲಕ ಅವರ ವ್ಯಕ್ತಿತ್ವದ ಕೆಲವು ಮುಖಗಳ ಕಂಚು-ಮಿಂಚುಗಳತ್ತ ಬೆರಳು ಮಾಡಿ ತೋರಿಸಿದ್ದಾರೆ.

ಶಸ್ತ್ರಕ್ರಿಯೆಯ ಸಂಬಂಧದಲ್ಲಿ ಪಾವೆಂ ಅವರ ವರ್ತನೆಯ ಮೂಲಕ ಅವರ ವ್ಯಕ್ತಿತ್ವದ ಸತ್ತ್ವವನ್ನು ಗುರುತಿಸುವಂತಹ ಅಪೂರ್ವ ಪ್ರಯತ್ನವನ್ನು ಸೊಗಸಾಗಿ ಮಾಡಿದವರು ಹೆಸರಾಂತ ಶಸ್ತ್ರವೈದ್ಯ ಸಿ. ಆರ್. ರಘು.

ಪಾವೆಂ ಅವರೇ ಜೀವನವನ್ನು ಕಂಡ ರೀತಿ-ಜೀವನವನ್ನು ಕುರಿತಂತೆ ಅವರ ದೃಷ್ಟಿ-ಇವನ್ನು ಪಾವೆಂ ಮಾಮಿಕವಾಗಿ ವಿವರಿಸಿದ್ದಾರೆ. ಹೀಗೆ ತುಂಬಿಕೊಂಡು ಬಂದಿರುವ 'ಪಾವೆಂ ಕಸ್ತೂರಿ'ಯ ಕಂಪು ಸಹೃದಯರ ಮನಸ್ಸನ್ನು ಸ್ವಲ್ಪಮಟ್ಟಿಗಾದರೂ ತಣಿಸಿದರೆ, ಪಾವೆಂ ಅವರ ಸಿದ್ಧಿ ಸಾಧನೆಗಳ ತ

ಅವರ ಗಮನವನ್ನು ಹರಿಸಿದರೆ ನಮ್ಮ ಯತ್ನ ಸಾರ್ಥಕವಾಯಿತೆಂದು ನಂಬುತ್ತೇವೆ.

ಇಂಥ ಪುಣ್ಯಕಾರ್ಯಕ್ಕೆ ಸಕ್ರಿಯ ನೆರವಿತ್ತ ಜಾಹೀರಾತು ದಾರರನ್ನು ನಾವು ಸ್ಮರಿಸುತ್ತೇವೆ. ಶ್ರೀಮಾನ್ ಚಿರಂಜೀವಿ ಸಿಂಗ್ ಅವರು ನಮಗೆ ಹಲಬಗೆಯಿಂದ ನೆರವಾಗಿ ಈ ಸಂಚಿಕೆಯ ಪೋಷಣೆಗೆ ಕಾರಣರಾಗಿದ್ದಾರೆ. ಹುಬ್ಬಳ್ಳಿಯ ಕ್ಷತ್ರಿ ಆರ್ಟ್ ಸ್ಟುಡಿಯೋದವರು ಪಾವೆಂ ಹಾಗೂ ಪಾವೆಂ ದಂಪತಿಗಳ ಭಾವಚಿತ್ರಗಳನ್ನು ಒದಗಿಸಿದ್ದಾರೆ—ಇವರುಗಳಿಗೆ ನಮ್ಮ ಹಾರ್ಡಿಕ ಧನ್ಯವಾದಗಳು. ಇದರ ಮುದ್ರಣದ ಹೊಣೆಯನ್ನು ಹೊತ್ತು ಸಕಾಲದಲ್ಲಿ ಹೊರತರಲು ನೆರವಾದ

ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸಿನ ಮಾಲೀಕರಾದ ಜಿ. ಎಚ್. ರಾಮರಾವ್ ಅವರಿಗೆ ನಮ್ಮ ಕೃತಜ್ಞತೆಗಳು. ಕರಡು ತಿದ್ದುವಲ್ಲಿ ನೆರವಾದ ಹಿರಿಯ ಮಿತ್ರ ರಂಗರಾವ್ ರೋಹಿಡೇಕರ ಅವರಿಗೂ ಇತರ ರೀತಿಯಲ್ಲಿ ಸಹಕರಿಸಿದ ಎಸ್. ರಾಮಪ್ರಸಾದ್ ಅವರಿಗೂ ಬೆರಳಚ್ಚಿನ ಪ್ರತಿ ಸಿದ್ಧಪಡಿಸುವಲ್ಲಿ ನೆರವಾದ ಎಚ್. ಆರ್. ವಿಮಲ, ಯಶೋದಮ್ಮ, ಎನ್. ವಿ. ಇಂದ್ರಾಣಿ ಮತ್ತು ಕೆ. ಎ. ನಾಗೇಂದ್ರ ಅವರಿಗೂ ನಮ್ಮ ವಂದನೆಗಳು.

ಆಗಸ್ಟ್ 15, 1977
ಮೈಸೂರು

ಜಿ. ಎಸ್. ಭಟ್ಟ
ಸಂಪಾದಕ

ಸನ್ಮಾನ ಸಮಾರಂಭ

ಶನಿವಾರ 10-9-1977 ಸಾಯಂಕಾಲ 5 ಗಂಟೆಗೆ ಮೈಸೂರಿನ ಮಹಾರಾಜ ಶಾಲೇಜು ಶತಮಾನೋತ್ಸವ ಭವನದಲ್ಲಿ ಪಾ. ವೆಂ. ಆಚಾರ್ಯ ಸನ್ಮಾನ ಸಮಿತಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಇಲಾಖೆ ಇವುಗಳ ವತಿಯಿಂದ ನಡೆಯಲಿದೆ.

ಅಧ್ಯಕ್ಷರು : ಡಾ. ಹಾ. ಮಾ. ನಾಯಕ

ಅಶೀರ್ವಚನಕಾರರು : ಡಾ. ಎಸ್. ಲಕ್ಷ್ಮೀನಾರಾಯಣ

ಅಭಿನಂದನ ಭಾಷಣಕಾರರು : ಡಾ. ನಾಡಿಗ ಕೃಷ್ಣ ಮೂರ್ತಿ

ಡಾ. ಸಿ. ಆರ್. ರಘು

ಡಾ. ಎಸ್. ಎಲ್. ಭೈರಪ್ಪ

ಡಾ. ಯು. ಆರ್. ಅನಂತಮೂರ್ತಿ

ಸಮಾರಂಭದಲ್ಲಿ 'ಪಾವೆಂ ಕಸ್ತೂರಿ' ಮತ್ತು ಡಿ. ವಿ. ಕೆ. ಮೂರ್ತಿಯವರ ಪ್ರಕಟಣೆಗಳಾದ ಪಾ. ವೆಂ. ಆಚಾರ್ಯರ ಹೆರಟಿಗಳ ಸಂಕಲನಗಳು 'ಲೋಕದ ಡೊಂಕು' ಮತ್ತು 'ವಿಪರೀತ' ಇವುಗಳ ಮಾರಾಟದ ಏರ್ಪಾಡಿದೆ.

ಶುಭಕಾಮನೆ

* * *

ಇದ್ದರೆ ಇಂಥ ಜ್ಞಾನಪಿಸಾಸೆ ಇರಬೇಕು. ಒಡನೆ ಜ್ಞಾನವಿರಣೆಯ ಹವ್ಯಾಸವೂ ಅಷ್ಟೇ ತೀವ್ರವಿರಬೇಕು. ಓದುಗರ ಮನಸ್ಸಿನ ಮಟ್ಟನ್ನು ತಿಳಿದಿರಬೇಕು. ಅವರಿಗೆ ಓದು ಹಗುರಾಗಿರಬೇಕು, ರುಚಿಯಾಗಿರಬೇಕು, ಅವರ ವಿಚಾರ ಭಾವಗಳನ್ನು ಕೆಣಕುವಂತೆಯೂ ಬರೆಹವಿರಬೇಕು.

ಇದೆಲ್ಲ ಸಾವೆಂ ಅವರ ಲೆಕ್ಕಣಿಕೆಯ ರಹಸ್ಯ.

ರಂಗನಾಥ ದಿನಾಕರ

ಶ್ರೀಯುತರಾದ ಪಾಡಿಗಾರು ವೆಂಕಟರಮಣಾಚಾರ್ಯರು ನನಗೆ ನೂತನ ಪರಿಚಿತರು. 'ಕರ್ಮವೀರ', 'ಕಸ್ತೂರಿ' ನೊಡಲಾದ ಪತ್ರಿಕೆಗಳಲ್ಲಿ ತಡೆಯಿಲ್ಲದೆ ಹೊಸ ಹೊಸದಾಗಿ ಪ್ರಕಟವಾಗುತ್ತಿದ್ದ ಇವರ ಲೇಖನಗಳಿಂದ ನಾನು ಆಕರ್ಷಿತನಾದೆ. ಸಾಮಾನ್ಯವಾಗಿ ಕಥೆಗಳು ಕಾದಂಬರಿಗಳು ಕವನಗಳು ಇತ್ಯಾದಿಗಳನ್ನು ಪುನರಾವೃತ್ತಿ ಇಲ್ಲದೆ ಬರೆಯುವುದು ಕೇವಲ ದೈವೀಸಂಪತ್ತಿನಿಂದ ಮಾತ್ರ ಸಾಧ್ಯ. ಇದಕ್ಕೆ ಆಧಾರವಾಗಿ ಭಗವದ್ಗೀತೆಯಲ್ಲಿ "ಮತ್ತಃ ಸ್ತುತಿಃ ಜ್ಞಾನಂ ಅಪೋಹನಂ ಚ" ಇತ್ಯಾದಿಯಾಗಿ ಶ್ರೀಕೃಷ್ಣನು ಹೇಳಿದ್ದಾನೆ. ಅಂದರೆ "ನನ್ನ ಅಂಶದಿಂದಲೇ ಹೃದಯದ ಅಂತರಾಳದಲ್ಲಿ ವಿಶಿಷ್ಟವಾದ ಜ್ಞಾನಪ್ರಭೆಯನ್ನು ಕೊಡುತ್ತೇನೆ. ಇದರ ಪ್ರಭಾವದಿಂದ ಲೋಕದಲ್ಲಿ ಅಂಥವರು ವರ್ತಮಾನ, ಭೂತ, ಭವಿಷ್ಯತ್ತನ್ನು ತಿಳಿಯಬಲ್ಲರು" ಎಂದು ತಿಳಿಸಿದ್ದಾನೆ. ಇದಕ್ಕೆ ದೃಷ್ಟಾಂತವಾಗಿ ಗದುಗಿನ ನಾರಣಪ್ಪ ವೀರನಾರಾಯಣನ ಅನುಗ್ರಹದ ಬಲದಿಂದ ಮಹಾಭಾರತವನ್ನು ಉನ್ನತಮಟ್ಟದ ಪದ್ಯಶೈಲಿಯಲ್ಲಿ ಅವ್ಯಾಹತವಾಗಿ ರಚಿಸಿರುವುದೇ ಸಾಕ್ಷಿಯಾಗಿದೆ.

ಶ್ರೀಯುತ ಪಾಡಿಗಾರು ವೆಂಕಟರಮಣಾಚಾರ್ಯರು ಪಂಡಿತರು ಪಾಮರರು ಆಸ್ತಿಕರು ನಾಸ್ತಿಕರು ಇತ್ಯಾದಿ ಭಿನ್ನಭಿನ್ನಮನೋಧರ್ಮದ ಜನರಿಗೆಲ್ಲ ಮಾರ್ಗದರ್ಶಕ ರಾಗಿದ್ದಾರೆ. ಇಂಥ ಮಹಾವುರುಷರ ಸಂಗವೂ ಸಹ ನಮ್ಮಂಥವರಿಗೆ ಅಲಭ್ಯಲಾಭ ವಾಗಿದೆ. ದಯಾಮಯನಾದ ಶ್ರೀಮನ್ನಾರಾಯಣನು ಇವರಿಗೆ ದೀರ್ಘಕಾಲದ ಸುಖ ಸಂತೋಷಗಳನ್ನು ಅನುಗ್ರಹಿಸಿ ತನ್ನೂಲಕ ನಮ್ಮಂಥವರಿಗೆ ಇವರ ಉಪದೇಶಾವೃತ್ತವು ದೊರೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.

ಎಸ್. ಲಕ್ಷ್ಮೀನಾರಾಯಣ

I am glad to know that many of the admirers of Shri Padigaruru Venkataramana Acharya have decided to arrange a felicitation programme in his honour. Mr Acharya richly deserves this honour for the great contribution he has made to the Kannada literary world. Through his interesting articles he has touched different shades of life and given in that process both relaxation and entertainment to the reading public. Please convey my felicitations to him.

T. M. A. Pai

ಪರಿವಿಡಿ

ಹಿಂದಿರುಗಿ ನೋಡುವಾಗ	ಪಾ.ವೆಂ. ಅಚಾರ್ಯ	1
ನನ್ನ ಪತಿ ಪಾವೆಂ	ಲಕ್ಷ್ಮೀಬಾಯಿ ಅಚಾರ್ಯ	12
ಸ್ವೋಪಜ್ಞ ಆಚಾರ್ಯರು	ಶಂ. ಬಾ. ಜೋಶಿ	17
ಬಹುಮುಖ ಪ್ರತಿಭೆಯ ಆಚಾರ್ಯರು	ಹ. ರಾ. ಪುರೋಹಿತ	18
ಆತ್ಮೀಯ ಸ್ನೇಹಿತ ಪಾವೆಂ	ಬಿ. ಎಚ್. ಶ್ರೀಧರ	21
ಕನ್ನಡದ ಆಸ್ತಿ ಪಾವೆಂ	ಗೀತಾ ಕುಲಕರ್ಣಿ	23
ಪಾವೆಂ ಸಂದರ್ಶನ	ನಾ. ಮೊಗಸಾಲೆ	25
ಕಲಾವಿದ ಕಂಡಂತೆ ಪಾವೆಂ	ಪಿ. ಆರ್. ತಿಪ್ಪೇಸ್ವಾಮಿ	32
ಪಾವೆಂ ಕನ್ನಡದ ಕಸ್ತೂರಿ	ಸಿದ್ದಲಿಂಗ ಪಟ್ಟಣಶೆಟ್ಟಿ	33
ರೋಗಿಯಾಗಿ ಪಾವೆಂ	ಸಿ. ಆರ್. ರಘು	35
ಲಾಂಗೂಲ ಪ್ರಶಂಸೆ	ಎನ್. ಪ್ರಹ್ಲಾದರಾವ್	38
ನಮಗೆ ಹಿರಿಯರಾದರೂ ಗೆಳೆಯರಾಗಿ				
ಉಳಿದ ಪಾವೆಂ	ಯು. ಆರ್. ಅನಂತಮೂರ್ತಿ	39
'ನವನೀರದ'-ಒಂದು ವಿಮರ್ಶೆ	ಹಾ. ಮಾ. ನಾಯಕ	40
ಪಾವೆಂ ಸಾಮೀಪ್ಯ	ಕು. ಶಿ. ಹರಿದಾಸಭಟ್ಟ	42
ನಮ್ಮ ಪಾವೆಂ	ಮಾಧವ ನಾ. ಮಹಿಷಿ	49
ಪಾಡಿಗಾರು ವೆಂಕಟರಮಣಾಚಾರ್ಯರಿಗೆ				
ನಮಸ್ಕಾರ	ಗೋಪಾಲಕೃಷ್ಣ ಅಡಿಗ	52
ಬಯಕೆ	ಎಸ್. ಎಲ್. ಭೈರಪ್ಪ	57
ಸ್ಪೂರ್ತಿಯ ಚಿಲುಮೆ ಪಾವೆಂ	ಜಿ. ಎಸ್. ಭಟ್ಟ	58
ನನ್ನ ಜೀವನ ದೃಷ್ಟಿ	ಪಾ. ವೆಂ. ಅಚಾರ್ಯ	60
ಕಾರ್ಯದರ್ಶಿಯ ವರದಿ	ಜಿ. ಟಿ. ನಾರಾಯಣರಾವ್	65

Index to our Advertisers
List of Donors

ಈ ಸಂಚಿಕೆಯ ಲೇಖಕರು

ಪಾ.ವೆಂ. ಆಚಾರ್ಯ	ಪತ್ರಿಕೋದ್ಯಮಿ, ಕಸ್ತೂರಿಯ ಸಹಸಂಪಾದಕ (ನಿವೃತ್ತ) 82, ಕೆ.ಎಚ್.ಬಿ. ಕಾಲನಿ, ಹುಬ್ಬಳ್ಳಿ
ಲಕ್ಷ್ಮೀಬಾಯಿ ಆಚಾರ್ಯ	ಪಾಡಿಗಾರು ವೆಂಕಟರಮಣ ಆಚಾರ್ಯರ ಪತ್ನಿ
ಶಂ. ಬಾ. ಜೋಶಿ	ಸಂಶೋಧಕ, ಸಾಧನಕೆರೆ, ಧಾರವಾಡ
ಹ. ರಾ. ಪುರೋಹಿತ	ಪತ್ರಿಕೋದ್ಯಮಿ, ಕರ್ಮವೀರರದ ಸಹಾಯಕ ಸಂಪಾದಕ(ನಿವೃತ್ತ) 48-ಎ, ಅಶೋಕನಗರ, ಹುಬ್ಬಳ್ಳಿ
ಬಿ. ಎಚ್. ಶ್ರೀಧರ	ಕವಿ, ವಿಮರ್ಶಕ, ಸಿದ್ಧಾಪುರದ ಎಂ. ಜಿ. ಸಿ. ಕಾಲೇಜಿನ ಪ್ರಾಂಶುಪಾಲ (ನಿವೃತ್ತ) ಹಾಲಿನಾಸ: ಶಿರಸಿ (ಉ.ಕ.)
ಗೀತಾ ಕುಲಕರ್ಣಿ	ಲೇಖಕಿ, 'ರಾಜಹಂಸ', ರಜತಗಿರಿ, ಧಾರವಾಡ
ನಾ. ಮೊಗಸಾಲೆ	ವೈದ್ಯಾಧಿಕಾರಿ, ಗ್ರಾಮೀಣ ಸರ್ಕಾರಿ ಆಸ್ಪತ್ರೆ, ಕಾಂತ್ಯಾವರ, ಕಾರ್ಕಳ (ದ.ಕ.)
ಪಿ. ಆರ್. ತಿಪ್ಪೇಸ್ವಾಮಿ	ಕಲಾವಿದ, ಕ್ಯುರೇಟರ್, ಜಾನಪದ ವಸ್ತುಸಂಗ್ರಹಾಲಯ, ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು
ಸಿದ್ದಲಿಂಗ ಪಟ್ಟಣಶೆಟ್ಟಿ	ಸಾಹಿತಿ, ಅಧ್ಯಾಪಕ, ಶ್ರೀದೇವಿನಗರ, ಧಾರವಾಡ
ಸಿ. ಆರ್. ರಘು	ಪ್ರಾಧ್ಯಾಪಕ, ಶಸ್ತ್ರವೈದ್ಯ ವಿಭಾಗ, ಕೆ. ಆರ್. ಆಸ್ಪತ್ರೆ, ಮೈಸೂರು
ಎನ್. ಪ್ರಹ್ಲಾದರಾವ್	ಪ್ರಬಂಧಕಾರ, ಸಂಯೋಜಕ ಸಂಪಾದಕ, ಕನ್ನಡ ವಿಶ್ವಕೋಶ, ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು
ಯು. ಆರ್. ಅನಂತಮೂರ್ತಿ	ಸಾಹಿತಿ, ರೀಡರ್, ಸ್ನಾತಕೋತ್ತರ ಇಂಗ್ಲಿಷ್ ವಿಭಾಗ, ಮಾನಸಗಂಗೋತ್ರಿ, ಮೈಸೂರು
ಹಾ. ಮಾ. ನಾಯಕ	ವಿಮರ್ಶಕ, ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು
ಕು. ಶಿ. ಹರಿದಾಸಭಟ್ಟ	ಅಂಕಣಗಾರ, ಪ್ರಾಂಶುಪಾಲ, ಎಂ.ಜಿ.ಎಂ. ಕಾಲೇಜು, ಉಡುಪಿ (ದ.ಕ.)
ಮಾಧವ ನಾ. ಮಹಿಷಿ	ಪತ್ರಿಕೋದ್ಯಮಿ, ಉಪಸಂಪಾದಕ, 'ಕಸ್ತೂರಿ' ಕನ್ನಡ ಡೈಜೆಸ್ಟ್, ಕೊಪ್ಪೀಕರ ರೋಡ್, ಹುಬ್ಬಳ್ಳಿ
ಎಂ. ಗೋಪಾಲಕೃಷ್ಣ ಅಡಿಗ	ಕವಿ, ಇಂಗ್ಲಿಷ್ ಪ್ರಾಧ್ಯಾಪಕ (ನಿವೃತ್ತ) 358, 37ನೆಯ ಕ್ರಾಸ್, 5ನೆಯ ಬ್ಲಾಕ್, ಜಯನಗರ (ದಕ್ಷಿಣ), ಬೆಂಗಳೂರು
ಎಸ್. ಎಲ್. ಭೈರಪ್ಪ	ಕಾದಂಬರಿಕಾರ, ಪ್ರಾಧ್ಯಾಪಕ, ರೇಜನಲ್ ಕಾಲೇಜ್ ಆಫ್ ಎಜುಕೇಶನ್, ಮಾನಸಗಂಗೋತ್ರಿ, ಮೈಸೂರು
ಜಿ. ಎಸ್ ಭಟ್ಟ	ಲೇಖಕ, ಉಪಸಂಪಾದಕ, ಕನ್ನಡ ವಿಶ್ವಕೋಶ, ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು
ಜಿ. ಟಿ. ನಾರಾಯಣರಾವ್	ವಿಜ್ಞಾನ ಲೇಖಕ, ವಿಜ್ಞಾನ ಸಂಪಾದಕ, ಕನ್ನಡ ವಿಶ್ವಕೋಶ, ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು

With best compliments from



Mysore Sales International Limited

**Regd Office : 36, Cunningham Road
BANGALORE 560 052**

Selling Agents for

Government Soap Factory

Government Sandalwood Oil Factories

Mysore Snack Foods Limited

Karnataka Implements & Machineries Company Limited

Karnataka Vidyuth Karkhane Limited

Mysore Acetate & Chemicals Limited

(CAMG Products) Bombay Area

Visvesvaraya Iron & Steel Limited

(Stockyard Managers for Special & Alloy Steel)

Karnataka State Lottery

ಶ್ರೀ ಪಾದಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977



ಪತ್ನಿ ಲಕ್ಷ್ಮೀಬಾಯಿಯೊಂದಿಗೆ ಪಾವೆಂ



ಬರವಣಿಗೆಯಲ್ಲಿ ಮಗ್ನರಾಗಿರುವ ಪಾವೆಂ

ಹಿಂದಿರುಗಿ ನೋಡುವಾಗ

ಸಾ.ನಂ. ಆಚಾರ್ಯ

ಆನಂದ ಸಂವತ್ಸರದ ಮಾಘ ಬಹುಳ ಪಂಚಮಿ, ಅಂದರೆ ಫೆಬ್ರವರಿ 6, 1915 ಬೆಳಗಿನ ಜಾವ, ಬೆಳಗಾದರೆ ಶನಿವಾರ. ನಾನು ಉಡುಪಿಯ ಹೊರವಲಯದ ಕುಂಜಿಬೆಟ್ಟಿನಲ್ಲಿ ಹುಟ್ಟಿದೆ. (ಶಾಲಾ ದಾಖಲೆಗಳಲ್ಲಿ ಇದು ಮಾರ್ಚ್ 5, 1915 ಎಂದು ತಪ್ಪಾಗಿ ನಮೂದಾಗಿದೆ). ನಮ್ಮ ಪೂರ್ವಜರು ಉಡುಪಿಯಿಂದ 13 ಮೈಲು ದಕ್ಷಿಣಕ್ಕೆರುವ ಕೊಲ್ಕದನರಂತೆ. ನಮ್ಮ ಮುತ್ತಜ್ಜ ಉಡುಪಿಗೆ ಬಂದು ಪಾಡಿಗಾರಿನಲ್ಲಿ ನೆಲೆಸಿದ್ದರು. ನನ್ನ ತಂದೆ ಪಾಡಿಗಾರು ಲಕ್ಷ್ಮೀನಾರಾಯಣಾಚಾರ್ಯರು. ತಾಯಿ ಸೀತಮ್ಮನೂ ಪಾಡಿಗಾರಿನವರೇ ಆದ ವೆಂಕಟರಮಣಾಚಾರ್ಯರ ಮಗಳು. ಉಭಯ ಕುಲಗಳೂ ವಿದ್ವಾಂಸ ಮನೆತನಗಳು. ಆ ಕಾಲದ ಹೆಚ್ಚು ಬ್ರಾಹ್ಮಣ ಮನೆತನಗಳ ಹಾಗೆ ನಮ್ಮ ಉಭಯ ಕುಲಗಳೂ ಮಠಗಳ ಆಶ್ರಯದಲ್ಲಿದ್ದವು. ನಾನು ಹುಟ್ಟಿದ ಒಂದು ತಿಂಗಳಲ್ಲಿ ನನ್ನ ತಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಸೋದೆ (ಸೋಂದಾ) ಎಂಬಲ್ಲಿದ್ದ ವಾದಿ ರಾಜ ಮಠಕ್ಕೆ ಪಾರುಸತ್ಯಗಾರರಾಗಿ ಹೋದರು. ನನಗೆ ವರ್ಷವಾಗುತ್ತಲೇ ನನ್ನ ತಾಯಿಯನ್ನೂ ನನ್ನನ್ನೂ ತಂದೆ ಸೋದೆಗೆ ಕರೆದೊಯ್ದರು.

ನಮ್ಮದು ಅನೇಕ ತಲೆಮಾರುಗಳಿಂದ (ಸಂಸ್ಕೃತ) ವಿದ್ಯಾವಂತ ಮನೆತನವಾದರೂ ಸಂಕೋಚಶೀಲ, ಅಂತ ಮುಫಖಿ ಗುಣದ್ದೆಂದು ಒಟ್ಟಾರೆ ಹೇಳಬಹುದು. ನನಗೂ ಆ ಗುಣ ಧಾರಾಳವಾಗಿ ಇದೆ. ನಮ್ಮ ತಂದೆ ಮಾತ್ರ ಇದಕ್ಕೆ ಅಪವಾದವಾಗಿದ್ದರಂತೆ. ಅವರು ಅನೇಕ ಸಲ ದೇಶ ಸಂಚಾರ ಮಾಡಿದನರೂ ನಿರ್ಭಯ ಪ್ರವೃತ್ತಿಯವರೂ ಆಗಿದ್ದರೆಂದು ತಾಯಿ ಹೇಳುತ್ತಿದ್ದರು. ನಾಟಕಗಳಲ್ಲಿ ವೇಷ ಹಾಕಿ ವೈದಿಕರಿಂದ ಹುಬ್ಬು ಗಂಟೆಕ್ಕಿಸಿಕೊಂಡಿದ್ದರು. ಹರಿಕಥೆಯಲ್ಲಿ ಪ್ರವೀಣರಾಗಿದ್ದರು ಅದಕ್ಕಾಗಿ ಹಾಡುಗಳನ್ನು ಬರೆದಿದ್ದರಂತೆ. ತಮ್ಮ ಕಾಲಕ್ಕೆ ಅವರು ವಿಶಾಲಮನೋ ಭಾವದವರೂ ಆಗಿದ್ದರು. ಏಕೆಂದರೆ ನಮ್ಮ ಅಕ್ಕಂದಿರನ್ನು ಶಾಲೆಗೆ ಹಾಕಿ ತಕ್ಕಷ್ಟು ವಿದ್ಯೆ, ಸಂಗೀತ ಹೇಳಿಸಿದ್ದರು.

ನನ್ನನ್ನು ನಿರಕ್ಷರತೆಯಿಂದ ಕಾಪಾಡಿದ್ದು ಬಹುಶಃ ನನ್ನ ಅಕ್ಕಂದಿರ ವಿದ್ಯೆಯೇ ಎಂದು ನನ್ನ ನಂಬಿಕೆ.

ಯಾಕೆಂದರೆ, ನನ್ನ ತಂದೆ ನನ್ನ ಐದನೇ ವಯಸ್ಸಿನಲ್ಲೇ ತೀರಿಕೊಂಡರು. ನಾಲ್ಕು ಹೆಣ್ಣು ಮಕ್ಕಳನಂತರ ಉಳಿದು ಕೊಂಡ ಏಕಮಾತ್ರ ಪುತ್ರಸಂತಾನವಾದ ನನ್ನನ್ನು ಬೆಳಸಿ ದೊಡ್ಡದು ಮಾಡುವ ಯೋಗ ಅವರಿಗೆ ಲಭಿಸಲಿಲ್ಲ. ಅವರು ತಮ್ಮ ಕಾಲದಲ್ಲಿ ಸಾಕಷ್ಟು ಸಂಪಾದಿಸಿದ್ದರಂತೆ; ಆದರೆ ಏನನ್ನೂ ಉಳಿಸಿರಲಿಲ್ಲ. ಊರಿನಲ್ಲಿ ಒಂದು ಚಿಕ್ಕ ಮನೆ ಮಾತ್ರ ಇತ್ತು. ಆದರೆ ಒಂದಂಗುಲ ಆಸ್ತಿ ಇರಲಿಲ್ಲ. ಹೀಗೆ ಅನಾಥರಾದ ನಾವು (ಅಂದರೆ ನನ್ನ ತಾಯಿ ಮತ್ತು ನಾನು) ಮತ್ತೆ ಮೂರು ವರ್ಷ ಸೋದೆಯಲ್ಲೇ ಕಳೆದೆವು. ನನ್ನಕ್ಕ ನೇತ್ರಾವತಿ ಅಮ್ಮ ಮತ್ತು ಭಾವ ನಾರಾಯಣಾಚಾರ್ಯರು ಅದೇ ಮಠದಲ್ಲಿ ಶಾನುಭೋಗರಾಗಿ ಉಳಿದದ್ದರಿಂದ ಇದು ಸಾಧ್ಯವಾಯಿತು. ತಾಯಿಯನಂತರ ಈ ಇಬ್ಬರಿಗೆ ನಾನು ಬಹಳ ಋಣಿಯಾಗಿದ್ದೇನೆ. ಅವರೇ ನನಗೆ ಪ್ರಥಮ ಗುರುಗಳು. (ಆ ಊರಲ್ಲಿ ಆಗ ಶಾಲೆಯೆಂಬುದೇ ಇರಲಿಲ್ಲ). ಭಾವ ನನಗೆ ಕೆಲ ಸ್ತೋತ್ರಪಾಠಗಳನ್ನು ಕಲಿಸಿದರು. ಅಕ್ಕ ಕನ್ನಡ ಓದು, ಬರಹ, ಲೆಕ್ಕಗಳನ್ನು ಹೇಳಿಕೊಟ್ಟರು; ಮಠಕ್ಕೆ ಬಂದ ಯಾತ್ರಿಕರೊಬ್ಬರು ಇಂಗ್ಲಿಷ್ ವರ್ಣ ಮಾಲೆಯ ಪರಿಚಯ ಮಾಡಿಸಿ Cat, Rat ಇತ್ಯಾದಿ ಶಬ್ದಗಳನ್ನು ಓದಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅಕ್ಕಂದಿರು ನನ್ನಲ್ಲಿ ನೈತಿಕ ಜೀವನದ ಆದರ್ಶಗಳನ್ನು ಅಚ್ಚೊತ್ತಿದರು: ಪರರ ವಿಷಯಗಳಲ್ಲಿ ಕುತೂಹಲ ಸಲ್ಲದು; ಬೇರೆಯವರು ಖಾಸಗಿ ಮಾತುಗಳನ್ನಾಡುವಾಗ, ಅದು ನಮ್ಮ ವಿರುದ್ಧವೇ ಇದ್ದರೂ ಕದ್ದು ಆಲಿಸಕೂಡದು; ಮಾತು ಕೊಟ್ಟು ತಪ್ಪಬಾರದು; ಸುಳ್ಳಾಡಬಾರದು; ವಹಿಸಿ ಕೊಂಡ ಕೆಲಸಗಳನ್ನು ಪ್ರಾಮಾಣಿಕವಾಗಿ ಪೂರೈಸಬೇಕು — ಇತ್ಯಾದಿ. ಎಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀಯರೊಡನೆ ಸಲಿಗೆ ಬೇಡ ಎಂಬ ಬೋಧೆ. (ಇದು ಅಂಶತಃ ನನ್ನ ತಂದೆಯವರ ಏಕಮಾತ್ರ ಅವಗುಣವಾದ ಸ್ತ್ರೀವ್ಯಾಂವೋಹದಿಂದ

ಪಾವಂ ಕಸ್ತೂರಿ

ಕುಟುಂಬದ ಸದಸ್ಯರಲ್ಲಿ ಉಂಟಾದ ಪ್ರತಿಕ್ರಿಯೆಯ ಫಲವಾಗಿತ್ತೆಂದು ತೋರುತ್ತದೆ.) ಇವೆಲ್ಲ ಉಪದೇಶಗಳನ್ನು ನಾನು ಬಹುಮಟ್ಟಿಗೆ ಪಾಲಿಸಿಕೊಂಡು ಬಂದಿದ್ದೇನೆ ಅವು ನನ್ನನ್ನು ಸಂದಿಗ್ಧ ಪ್ರಸಂಗಗಳಲ್ಲಿ ಅಧರ್ಮದಿಂದ ಕಾಪಾಡಿದೆ. ಆದರೆ ಅವು ನನಗೆ ಸರ್ವಾತ್ಮನಾ ಒಳ್ಳೆಯ ದನ್ನೇ ಮಾಡುವೆಯೆಂದು ಹೇಳುವುದು ಕಷ್ಟ. ಮೊದಲೇ ಅಂತರ್ಮುಖ ಪ್ರವೃತ್ತಿ, ಸಂಗಡ ಭಾವನಾವಶತೆಯಿಲ್ಲದ ಸ್ವಲ್ಪ ಶೀತಲ (cold) ಎನ್ನಬಹುದಾದ ಸ್ವಭಾವ ಇವುಗಳಿಗೆ ಒಂದು ನೀತಿಯ ನೆಲಗಟ್ಟನ್ನು ಒದಗಿಸಿ ಈ ಉಪದೇಶಗಳು ನನ್ನನ್ನು ಒಂದು ತರಹದ ಮಾನವವಿಮುಖ ಮನುಷ್ಯನನ್ನಾಗಿ ಮಾಡಲು ಸಹಾಯವಾದವೋ ಎಂದು ನನಗೆ ಸಂಶಯವಿದೆ. ಮನುಷ್ಯರಿಗಿಂತ ತತ್ತ್ವಗಳಿಗೆ, ವಾಸ್ತವತೆಗಿಂತ ಉಹಾತ್ಮಕ (abstract) ವಿಷಯಗಳಿಗೆ, ಕ್ರಿಯೆಗಿಂತ ಚಿಂತನೆಗೆ ನಾನು ಹೆಚ್ಚು ನಿಷ್ಠನಾಗಿ ರೂಪುಗೊಂಡೆ. ಇವೆಲ್ಲ ತಮ್ಮವೇ ನೆಲೆಗಳಲ್ಲಿ ಕಲ್ಯಾಣಗುಣಗಳೇ; ಆದರೆ ಅವುಗಳ ಹಿಂದೆ ಅನೇಕ ದೌರ್ಬಲ್ಯಗಳಿಗೆ ಅವಿತುಕೊಳ್ಳಲು ಅವಕಾಶವಿದೆ ಚಿಕ್ಕಂದಿನಲ್ಲಿ ತಬ್ಬಲಿಯಾಗಿ ಪಿತೃವಿಗ್ರಹದ ಆಲಂಬನವಿಲ್ಲದೆ, ಬಡತನದಲ್ಲಿ ಬೆಳೆಯಬೇಕಾದ ಸೂಕ್ಷ್ಮದರ್ಶಿ ಬಾಲಕ ಪ್ರಸಂಚವನ್ನು ಒಂದು ಸಂಶಯದಿಂದ ನೋಡತೊಡಗುತ್ತಾನೆ. ಅಂತರ್ಮುಖತೆ ಮುಖಹೇಡಿತನವಾಗುತ್ತದೆ. ವಿವೇಕವೆಂಬುದು ಕುಟುಕುದುರೆಗೆ ಹಾಕಿದ ಕಡಿವಾಣವಾಗುತ್ತದೆ. ಜಾಗರೂಕತೆ ಸಾಹಸವನ್ನು ನಿಷ್ಕ್ರಿಯಗೊಳಿಸುತ್ತದೆ. ನನಗೆ ಹದಿನಾರು ತುಂಬುವ ವರೆಗಾದರೂ ತಂದೆ ಬದುಕಿದ್ದರೆ ಅವರ ಬಹಿರ್ಗಾಮಿ ವ್ಯಕ್ತಿತ್ವದ ಒಂದುಶವನ್ನಾದರೂ ನಾನು ಹೀರಿಕೊಳ್ಳುತ್ತಿದ್ದೆನೋ ಏನೋ.

ನನಗೆ ಎಂಟು ವರ್ಷವಾದಾಗ ನನ್ನ ತಾಯಿಯ ವಿಧವೆ ಅಕ್ಕ ನಾಗವೇಣಿ ಅಮ್ಮ ಪತ್ರ ಬರೆದು ನಮ್ಮನ್ನು ಉಡುಪಿಗೆ ಬರಮಾಡಿಕೊಂಡರು. ಅವರಿಗೆ ದೊರೆತ ಸ್ತ್ರೀಧನವನ್ನು ಕಾಪಾಡಿಕೊಂಡು ಸುಮಾರು 800 ರೂಪಾಯಿಗಳ ಗಂಟಾಗಿ ಮಾಡಿದ್ದರು. ಅದನ್ನು ನನ್ನ ತಾಯಿಗೆ ಕೊಟ್ಟು ಅಂತ್ಯಕಾಲದಲ್ಲಿ ತಮ್ಮನ್ನು ನೋಡಿಕೊಳ್ಳಬೇಕೆಂದರು. ಕುಂಜಿ ಬೆಟ್ಟದಲ್ಲಿ ನಮಗಿದ್ದ ಚಿಕ್ಕ ಮನೆಯನ್ನೇ ದುರಸ್ತಿ ಮಾಡಿ ಅದರಲ್ಲಿರತೊಡಗಿದೆವು. ನಾನು ಅನಂತೇಶ್ವರ ಪ್ರೈಮರಿ ಶಾಲೆಯಲ್ಲಿ ನೇರವಾಗಿ ಮೂರನೇ ತರಗತಿ ಸೇರಿದೆ. ಕ್ಲಾಸಿನಲ್ಲಿ ಮೇಲ್ಮಟ್ಟದ ವಿದ್ಯಾರ್ಥಿಯೆಂದು ತತ್ಕ್ಷಣ ನನಗೆ ಮನ್ನಣೆ ಸಿಕ್ಕಿತು. ನನಗೆ ಉಪನಯನವೂ ಆಯಿತು. ಆದರೆ ಸಂಧ್ಯಾ

ವಂದನೆ, ಅಗ್ನಿ ಕಾರ್ಯ ಹೊರತು ಹೆಚ್ಚಿನ ವೈದಿಕ ಶಿಕ್ಷಣ ನನಗೆ ಸಿಕ್ಕಲಿಲ್ಲ. ಆ ಕಡೆ ನನಗೆ ಒಲವೂ ಇರಲಿಲ್ಲ. ನಾನೆಂದೂ ದೈವಭಕ್ತನಾಗಿರಲಿಲ್ಲ; ಮುಂದೆಯೂ ಆಗಲಿಲ್ಲ. ಉತ್ತರ ವಿಲ್ಲದ ಸಮಸ್ಯೆಗಳು ಎದುರಾದಾಗ ಒಮ್ಮೊಮ್ಮೆ ದೇವರ ಕಡೆ ಮನಸ್ಸು ಹೊರಳುತ್ತದೆ. ಆದರೆ ಅಲ್ಲಿ ನೆಲೆ ನಿಲ್ಲುವುದಿಲ್ಲ. ಎಷ್ಟು ದೂರ ನಿನ್ನ ನೆನಪು ಹೋಗುತ್ತದೋ ಅಷ್ಟು ದೂರ ಹಿನ್ನಡೆದರೂ ನನಗೆ ದೇವರ ಮೇಲೆ ಅಕ್ಷುಣ್ಣ ವಿಶ್ವಾಸವಿದ್ದ ಹಾಗೆ ಕಾಣೆ. ನನ್ನದು ಅಂದಿನಿಂದಲೂ ತರ್ಕಬುದ್ಧಿ. ದೇವರೋ ತರ್ಕಬದ್ಧನಲ್ಲ. ಪರಿಣಾಮವಾಗಿ ರವೀಂದ್ರರು ಹೇಳುವ ಹಾಗೆ “ನನ್ನನ್ನು ನನ್ನ ತಲೆಯ ಮೇಲೆ ನಾನೇ ಹೊತ್ತು”* ತಿರುಗಾಡಬೇಕಾಗಿದೆ.

ಬಡತನ ಯಾವಾಗಲೂ ಬಾಗಿಲಲ್ಲಿ ಕಾದಿತ್ತು. ನನ್ನ ತಾಯಿ ಬಲು ಧೀರ, ಸಹನಶೀಲ ಮಹಿಳೆಯಾದ್ದರಿಂದ ನಮಗೆ ಮನುಷ್ಯರ ಹಾಗೆ ಬದುಕುವುದು ಸಾಧ್ಯವಾಯಿತು. ಹಿಂದಿನದನ್ನೆಲ್ಲ ನೆನೆದರೆ ಯಾವುದೋ ಒಂದು ಅದೃಷ್ಟದ ಕೈ ನನ್ನ ಬದುಕನ್ನು ನಡೆಸಿಕೊಂಡು ಬಂತು ಅನ್ನಿಸುತ್ತದೆ. ನಾನು ನಾಲ್ಕನೇ ತರಗತಿಯಲ್ಲಿದ್ದಾಗಿನ ಕಥೆ. ಮನೆಯಲ್ಲಿ ಕುರುಡು ಕಾಸೂ ಇರಲಿಲ್ಲ. ಶಾಲೆಯ ಫೀ ಎಂಟಾಣಿ (ಆಗ ಪ್ರೈಮರಿ ಶಾಲೆಯಲ್ಲೂ ಫೀ ಇತ್ತು) ಕೊಡಲು ಸಾಧ್ಯವಿದ್ದಿಲ್ಲ. ಉತ್ತಮ ವಿದ್ಯಾರ್ಥಿಯಾಗಿದ್ದರೂ “ಫೀ ತಾರದಿದ್ದರೆ ನಾಳೆ ಕ್ಲಾಸಿಗೆ ಬರಬೇಡ” ಎಂದು ಶಾಲಾಧಿಕಾರಿಗಳ ಆದೇಶ ಬಂದಿತ್ತು. ತಾಯಿ ರೋಸಿಹೋಗಿ, “ಬರಬಾರದಾದರೆ ಇಲ್ಲ. ಹೋಗಿ ಸಂಸ್ಕೃತ ಶಾಲೆ ಸೇರು. ಏನಾದರೂ ಆಗು,” ಎಂದುಬಿಟ್ಟರು. ನನಗೆ ಸಂಸ್ಕೃತ ಶಾಲೆ, ವೈದಿಕ ವಿದ್ಯೆ, ಮಠಗಳ ಆಶ್ರಯ ಬೇಕಾಗಿರಲಿಲ್ಲ. ಮಠಗಳ ಸಂಪೂರ್ಣ ಪತಿತ ಸ್ವರೂಪವನ್ನು ಚಿಕ್ಕಂದಿನಲ್ಲಿ ಕಂಡದ್ದರಿಂದಲೋ ಏನೋ ಆ ಕಡೆ ತಲೆ ಹಾಕಿ ಮಲಗಲೂ ಬಾರದು ಅನ್ನಿಸುತ್ತಿತ್ತು. ಆದರೆ ಏನು ಮಾಡಲಿ? ಪುಸ್ತಕ ಹಿಡಿದುಕೊಂಡು ಬೆಳಗ್ಗೆ ಅಳುತ್ತ ಶಾಲೆಗೆ ಹೊರಟೆ. ದಾರಿಯಲ್ಲಿ ಅದೃಷ್ಟ ನಮ್ಮ ನೆರೆಮನೆಯ ವಿಧವಾ ಬ್ರಾಹ್ಮಣಿಯ ರೂಪದಲ್ಲಿ ಎದುರಾಯಿತು. ಅವರು ಕೃಷ್ಣ ದೇವಾಲಯದಿಂದ ಬರುತ್ತಿದ್ದರು. “ಏನು ಮಗು? ಏನಾಯಿತು?” ಎಂದು ಕೇಳಿದರು. ನನ್ನ ಸಮಸ್ಯೆ ಕೇಳಿ, “ಹೆದರಬೇಡ, ನಾಳೆಯಿಂದ ಬೆಳಗ್ಗೆ ನಮ್ಮಲ್ಲಿ ಪೂಜೆ ಮಾಡಿ, ಗಂಜಿ ಊಟ

*ಅಮಾಯ್ ಅಮಿ ನಿಜೇರ್ ಶಿರೇ ಬಯಿಬೋ ನಾ |
ನಿಜೇರ್ ಘರೇ ಕಾಂಗಾಲ್ ಹೊಯೇ ರಯಿಬೋ ನಾ ||
—ಗೀತಾಂಜಲಿ

ಮಾಡಿ ಶಾಲೆಗೆ ಹೋಗು. ನಿನ್ನ ಫೀ ನಾನು ಕೊಡುತ್ತೇನೆ” ಎಂದು ತತ್ಕ್ಷಣ ತಮ್ಮ ಗೋಪೀಚಂದನದ ಸಂಪುಷ್ಪ ದಿಂದ ಎಂಟಾಣೆ ತೆಗೆದು ನನ್ನ ಕೈಲಿಟ್ಟರು. ನಾನು ಮುಂದೆ ಅನೇಕ ವರ್ಷಗಳ ವರೆಗೆ ಅವರ ಮನೆಯಲ್ಲಿ ಪೂಜೆಮಾಡಿ ಒಂದೂಟವನ್ನೂ ಎಂಟಾಣೆಯನ್ನೂ ಸಂಪಾದಿಸುತ್ತಿದ್ದೆ.

ಐದನೇ ಕ್ಲಾಸ್ ಮುಗಿಯಿತು. ಎಲಿಮೆಂಟರಿ ಶಾಲೆ ಮುಕ್ತಾಯವಾಯಿತು. ಮುಂದೆ ಹೈಸ್ಕೂಲಿಗೆ ಹೋಗಿ ಬೇಕೆಂಬ ಹಂಬಲ. ಆದರೆ ಹೈಸ್ಕೂಲಲ್ಲಿ ತಿಂಗಳಿಗೆ ಎರಡೂಮುಕ್ತಾಯ ರೂಪಾಯಿ ಫೀ ತುಂಬಬೇಕು; ವುಸ್ತುಕ ಗಳಿಗೆ ಹಣ ಬೇಕು. ಮನೆಯಲ್ಲಿ ಊಟಕ್ಕೇ ತತ್ವಾರ. “ಬೇಡ, ಸಂಸ್ಕೃತ ಶಾಲೆಗೆ ಹೋಗು. ಇಲ್ಲದಿದ್ದರೆ ಪರವಾರಿಗೆ ಹೋಗಿ ಹೋಟೆಲ್ ಸೇರು,” ಎಂದು ತಾಯಿ. ಆ ರಜಾಸಮಯದಲ್ಲಿ ಒಂದು ದಿನ ಅಕಸ್ಮಾತ್ತಾಗಿ ನನ್ನ ದೊಡ್ಡಪ್ಪನ ಮಗ ವೆಂಕಟದಾಸಾಚಾರ್ಯರು ಮನೆಗೆ ಬಂದರು. ಅವರು ಬೋರ್ಡ್ ಹೈಸ್ಕೂಲಿನಲ್ಲಿ ಸಂಸ್ಕೃತ ಪಂಡಿತರು. ನನ್ನ ಸಮಸ್ಯೆ ಕೇಳಿಕೊಂಡರು. “ಸರಿಯಾಗಿ ಕಲಿಯುವುದಾದರೆ ನಮ್ಮ ಶಾಲೆಗೆ ಬಾ. ಫ್ರೀಶಿಪ್ಪಿಗೆ ಪ್ರಯತ್ನಿಸುತ್ತೇನೆ,” ಎಂದರು. ನಾನು ಹೋದೆ. ಮೊದಲನೇ ಫಾರ್ಮಿಗೆ ಸೇರುವ ಅರ್ಹತೆ ಇದೆಯೆಂದು ಹೆಡ್‌ಮಾಸ್ಟರ್ ತೀರ್ಮಾನಿಸಿ ಪ್ರವೇಶ ಕೊಟ್ಟರು. ಪ್ರಥಮದ ಮೂರು ತಿಂಗಳ ಫೀ ನಮ್ಮ ದೊಡ್ಡಣ್ಣನೇ (ವೆಂಕಟದಾಸಾಚಾರ್ಯರು) ತುಂಬಿದರು. ಮೂರು ತಿಂಗಳನಂತರ ಫ್ರೀಶಿಪ್ ಮಂಜೂರಾಗಿ ಬಂತು. ಆದರೆ ವರ್ಷ ಕಳೆದಂತೆ ಅರ್ಹ ಬ್ರಾಹ್ಮಣರಿಗೂ ಫ್ರೀಶಿಪ್ ಬರುವುದು ಕಷ್ಟವಾಗತೊಡಗಿತು. ನಾಲ್ಕನೇ ಫಾರ್ಮಿನಲ್ಲಿ ಫೀ ಇನ್ನುಡಿಯಾಯಿತು; ಫ್ರೀಶಿಪ್ ಅರ್ಧಕ್ಕಿಳಿಯಿತು. ನನ್ನ ದೊಡ್ಡಣ್ಣ ಸ್ವಂತ ಜೇಬಿನಿಂದ ಅದನ್ನು ಭರ್ತಿಮಾಡಿ ಹೇಗಾದರೂ ಎಸ್.ಎಸ್.ಎಲ್.ಸಿ. ವರೆಗೆ ನನ್ನನ್ನು ತರಹರಿಸಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಾನು ಶಾಲೆಗೆ ಮೊದಲನೆಯವನಾಗಿ ಪಾಸಾದೆ. ಗಣಿತದಲ್ಲಿ ನೂರಕ್ಕೆ ನೂರು, ಸಂಸ್ಕೃತದಲ್ಲಿ 82 ಬಿದ್ದಿತ್ತು. ಇಂಗ್ಲೀಷ್ ಫಸ್ಟ್ ಪೇಪರಿನಲ್ಲಿ 51ಕ್ಕೆ 42 ಬಿದ್ದಿತ್ತೆಂದು ಹೆಡ್‌ಮಾಸ್ಟರ್‌ರಿಗೆ ಖಾಸಗಿಯಾಗಿ ತಿಳಿದು ಬಂದಿತ್ತಂತೆ.

ಹೆಡ್‌ಮಾಸ್ಟರ್ ರಾಕಿ ಫರ್ನಾಂಡೀಸರು ನನ್ನನ್ನು ಕರೆದು ಕಾಲೇಜಿಗೆ ಹೋಗುವುದಾದರೆ ಮೆಂಗಳೂರಿನಲ್ಲಿ ಅಲೋ ಶಿಯಸ್ ಕಾಂಪೌಂಡಿಂಗ್ ಪ್ರಿನ್ಸಿಪಾಲ್ ಫಾದರ್ ಫ್ರೆಸರ್‌ನೊಡನೆ ಅವರಿಗೆ ಹೇಳಿ ಪೂರ್ತಿ ಫ್ರೀಶಿಪ್ ಕೊಡಿಸುವುದಾಗಿ ಹೇಳಿದರು. ಆದರೆ ಊಟಕ್ಕಿಲ್ಲ ಹೋಗಬೇಕು? ಮೇಲಾಗಿ ಮನೆ

ತನದ ಆರ್ಥಿಕ ಸ್ಥಿತಿ ತೀರ ಹೀನಸ್ಥಿತಿಗೆ ಬಂದಿತ್ತು. ತಿಂಗಳಿಗೆ ಆರೇಳು ರೂಪಾಯಿಯ (ಬಡ್ಡಿ) ಆದಾಯದಿಂದ ದಿನ ಹೋಗಲು ಸಾಧ್ಯವೇ ಇರಲಿಲ್ಲ. ಈ ಸಲ ಅದೃಷ್ಟ ನೆರವಿಗೆ ಬರಲಿಲ್ಲ. (ಉಡುಪಿಯಲ್ಲಿ ಕಾಲೇಜು ಇರಲಿಲ್ಲ.) ಅಂತೂ ನನ್ನ ಔಪಚಾರಿಕ ವಿದ್ಯಾವ್ಯಾಸಂಗ ಅಲ್ಲಿಗೆ ಮುಕ್ತಾಯವಾಯಿತು.

ನನ್ನ ಶಾಲಾ ದಿನಗಳನ್ನು ಕುರಿತು ನಾಲ್ಕು ಮಾತು ಹೇಳಬೇಕು. ತರಗತಿಯಲ್ಲಿ ಎಂದೂ ನಾನು ಮೂರನೇ ಸ್ಥಾನಕ್ಕಿಂತ ಕೆಳಗಿಳಿದದ್ದಿಲ್ಲ. ಹೆಚ್ಚು ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನದಲ್ಲೇ ಇರುತ್ತಿದ್ದೆ. ಆದರೆ ನಾನೇನೂ ಪಠ್ಯವುಸ್ತುಕ ಗಳ ಕೀಟವಾಗಿರಲಿಲ್ಲ. ಕ್ಲಾಸಿನಲ್ಲಿ ಬೇರೆ ಉಪಾಬರಿಗಳಿಗೆ (ಉದಾ. ಹುಡುಗಿಯರನ್ನು ಛೇಡಿಸುವುದು) ಹೋಗುತ್ತಿರಲಿಲ್ಲ. ಶಾಲೆ ತಪ್ಪಿಸುತ್ತಿರಲಿಲ್ಲ. ಆದರೆ ಪಠ್ಯವುಸ್ತುಕಗಳನ್ನು ಕೊಂಡ ಕೂಡಲೆ ಒಮ್ಮೆ ಆಮೂಲಾಗ್ರ ಓದಿ ಒಗೆದರೆ ಪರೀಕ್ಷೆಗೆ ಹತ್ತು ದಿನ ಇರುವಾಗಲೇ ಮತ್ತೆ ಅವುಗಳನ್ನು ತೆಗೆಯುವುದು. ಮನೆಯಲ್ಲಿ ಓದುವುದಿತ್ತು: ಆದರೆ ಹುಬ್ಬಳ್ಳಿಯಿಂದ ನೆರಮನೆಯವರು ತರಿಸುತ್ತಿದ್ದ ಕಥೆ ಕಾದಂಬರಿ ಗಳು, ಕೈಗೆ ಸಿಕ್ಕಿದ ಪ್ರಾಚೀನ ಕಾವ್ಯಗಳು ಮತ್ತು ಏನೇನೋ ಈ ಓದಿನ ಗೌಜಿಯಲ್ಲಿ ಹೋಂ ವರ್ಕ್‌ಮಾಡಲು ತಪ್ಪಿ, ಇಂಪೊಜಿಶನ್‌ಗೆ ಗುರಿಯಾದದ್ದೂ ಇದೆ. ನನ್ನ ಜ್ಞಾಪಕಶಕ್ತಿ ಬಲವಾಗಿತ್ತು. ಒಮ್ಮೆ ಓದಿದ್ದು ಹಸಿಗೋಡೆ ಯಲ್ಲಿ ಹರಳು ನೆಟ್ಟಂತೆ ನೆಟ್ಟುಬಿಡುತ್ತಿತ್ತು. ಶಾಲೆಯ ಕ್ರಿಕೆಟ್, ಫುಟ್‌ಬಾಲ್ ಆಟಗಳಿಗೆ ಹೋಗುತ್ತಿದ್ದರೂ ದೊಡ್ಡ ಹುಡುಗರ ಕಾಲಡಿ ನುಸುಳಿಹೋಗುವಷ್ಟು ಚಿಕ್ಕವನಾದ ನನಗೆ ಅದು ಸಾಧಿಸಲಿಲ್ಲ. ರವಿವಾರ ಮತ್ತು ರಜಾ ದಿನಗಳಲ್ಲಿ ನೆರಮನೆಯ ಹುಡುಗರ ಸಂಗಡ ಚೆನ್ನಿದಾಂಡು (ಛಣಿಫಣಿ) ಆಟದಲ್ಲೆ ಕಾಲವ್ಯಯ. ಅದರಲ್ಲಿಯೂ ನಾನು ಪ್ರವೀಣನಾಗಲಿಲ್ಲ ಅನ್ನಿ.

ಪ್ರೈಮರಿ ಶಾಲೆಯಲ್ಲೇ ನನಗೆ ಕವಿತೆ ಬರೆಯುವ ಚಟ ಅಂಟಿಕೊಂಡಿತು. ಐದನೇ ತರಗತಿಯಲ್ಲಿದ್ದಾಗ (ವಯಸ್ಸು 11) ಒಂದು ದಿನ ಕ್ಲಾಸ್ ಮಾಸ್ಟರ್‌ರು ರಜಾ ತೆಗೆದು ಕೊಂಡಾಗ ಭಂಡಾರಕರೆಂಬ ಮಾಸ್ಟರ್ ಅವರ ಸ್ಥಾನದಲ್ಲಿ ಆ ದಿನದ ಮಟ್ಟಿಗೆ ಪಾಠ ಹೇಳಲು ಬಂದರು. ಬಹುಶಃ ಆ ದಿನ ಅವರು “ಏತರಾಯಸವಿದು ಜಗದ್ವಿ | ಖ್ಯಾತನಲ್ಲಾ ರಾಯರಲಿ ನಳ |” ಎಂಬ ನಳಚರಿತ್ರೆಯ ಪದ್ಯಪಾಠ ಮಾಡಿದರು. ಅನುಷಂಗಿಕವಾಗಿ, ಅದು ಸಿಲೆಬಸ್ಸಿಗೆ ಸೇರಿದ ವಿಷಯವಲ್ಲದಿದ್ದರೂ ಅವರು ಭಾಮಿನೀಷಟ್ಪದಿ ಪದ್ಯ

ಲಕ್ಷಣವನ್ನು ನಾಗವರ್ಮನ ಛಂದಸ್ಸಿನ ಪದ್ಯವನ್ನು ಡಹ ರಿಸಿ ವಿವರಿಸಿದರು. ಕ್ಲಾಸಿನ್ ಉಳಿದ ಇಪ್ಪತ್ತು ಇಪ್ಪತ್ತೆಂಟು ಹುಡುಗರನ್ನೆಲ್ಲ ಬಿಟ್ಟು ಅದು ನನಗೆ ಮಾತ್ರ "ಅಂಕ ಡೊಂಕು ಸಂಕಷ್ಟ"ದ ಹಾಗೆ ಅಂಟಿಕೊಂಡಿತು. "ತರನ ತರಗನ ತಾನ ತನ್ನನ" ಎಂದು ಭಾಮಿನಿಯ ಲಯವನ್ನು ಗುಣುಗುಣಿಸುತ್ತಲೇ ಮನೆಗೆ ಬಂದೆ. ನೆರಮನೆಯ ಕೋಳಿ ನಮ್ಮ ಮನೆಯ ಅಂಗಳಕ್ಕೆ ಹಾರಿಬಂದು ನಮ್ಮ ಬ್ರಾಹ್ಮಣ್ಯಕ್ಕೆ ಸವಾಲು ಹಾಕುತ್ತಿದ್ದುದನ್ನು ಕಂಡೆ. ಒಡನೆ ನಾನು

ಬಂದಿತಾದರೆ ಕೋಳಿ ಇಲ್ಲಿಗೆ

ಕೊಂದುಬಿಸುಡುವೆನದನು ಜಾಗ್ರತೆ

ಯಿಂದ ಇರಬೇಕೋಳಿ ಸಾಕುವರೆಲ್ಲರವನಿಯಲಿ

ಎಂದು ನಿರರ್ಗಳವಾಗಿ ಹಾಡಿ ಅದಕ್ಕೊಂದು ಕಲ್ಲು ಬೀರಿದೆ.

ಹೀಗೆ ಪ್ರಾರಂಭವಾಯಿತು ನನ್ನ ಕಾವ್ಯಸೇವೆ. ಅಂದಿನಿಂದ ನಾನು ದಿನವೂ ಕೆಲ ತಾಸುಗಳನ್ನು ದ್ವಿಪದಿ, ಚೌಪದಿ, ಷಟ್ಪದಿ ಮೊದಲಾದವುಗಳನ್ನು ಬರೆಯುವುದರಲ್ಲಿ ವೆಚ್ಚಮಾಡುತ್ತಿದ್ದೆ. ಹೈಸ್ಕೂಲಿಗೆ ಹೋಗಿ, ಚಂಪೂಕಾವ್ಯ ಭಾಗಗಳು ಪಠ್ಯವಾಗಿ ಸಿಕ್ಕಿದಮೇಲೆ ಕಂದ, ವೃತ್ತಗಳಲ್ಲಿಯೂ ಹೆಣಗಾಡಿದೆ. 15ನೇ ವಯಸ್ಸಿನೊಳಗೆ ನಾನು ನಾಗವರ್ಮನ ಛಂದೋಂಬುಧಿ, ಕೇಶಿರಾಜನ ವ್ಯಾಕರಣ ಮತ್ತು ಬೇರೆ ಕೆಲ ಕಾವ್ಯಗಳನ್ನೂ ಲಕ್ಷಣಗ್ರಂಥಗಳನ್ನೂ ಓದಿ ತಕ್ಕಷ್ಟು ಜೀರ್ಣಿಸಿಕೊಂಡಿದ್ದೆ. ಪದ್ಯಗಳಲ್ಲದೆ ಭೀ. ಪ. ಕಾಳಿ ಮೊದಲಾದವರ ಪ್ರಭಾವದಿಂದ ಪತ್ತೇದಾರಿ ಕಾದಂ ಬರಿಗಳನ್ನು ಬರೆಯುವುದಕ್ಕೂ ಪ್ರಾರಂಭಿಸಿದ್ದೆ (ಮುಗಿಸಲಿಲ್ಲ). ಹದಿನೇಳನೇ ವಯಸ್ಸಿನಲ್ಲಿ ರವೀಂದ್ರನಾಥರ ಸುದ್ದಿ ನಮ್ಮ ವರೆಗೂ ತಲಸಿತು ಮೂಲ ಬಂಗಾಲಿಯನ್ನೇ ಓದಬೇಕೆಂದು ಹುಮ್ಮಸ ಬಂತು. ಅಷ್ಟರಲ್ಲಿ ಯಾರೋ ಬೀದಿಯಲ್ಲಿ ಒಗೆದು ಹೋಗಿದ್ದ "ಅಲೆಕ್ಸಿಸ್ ಕಾರ್ಡಿಯಲ್ ರಿಯೋ" ಎಂಬ ಬಹುಭಾಷಾ ಔಷಧ ಕ್ಯಾಟಲಾಗೊಂದು ನನಗೆ ಸಿಕ್ಕಿತು. ಅದರಲ್ಲಿ ನಾಗರಿ ಮತ್ತು ಬಂಗಾಲಿ ಜಾಹಿರಾತುಗಳ ಆಕ್ಷರಗಳ ಹೋಲಿಕೆಯಿಂದ ಬಂಗಾಲಿ ವರ್ಣಮಾಲೆಯನ್ನು ಸುಮಾರಾಗಿ ಅರಿತುಕೊಂಡು, ಹೇಗೋ ಆರೆಂಟಾಣೆ ಕೂಡಿಸಿ ಕಲ್ಕತ್ತೆಯಿಂದ ಬಂಗಾಲಿ ಬಾಲಶಿಕ್ಷೆಯೊಂದನ್ನು ತರಿಸಿ ಕೊಂಡೆ. ಬಂಗಾಲಿ ಲಿಪಿ ಮತ್ತು ಭಾಷೆಯ ಮೂಲತತ್ವಗಳು ನನಗೆ ತಿಳಿದವು. ಆಮೇಲೆ ಎಸ್.ಎಸ್.ಎಲ್.ಸಿ. ಯಲ್ಲಿದ್ದಾಗ ಬಂಗಾಲಿ ಗೀತಾಂಜಲಿಯನ್ನು ತರಿಸಿಕೊಂಡೇ ಬಿಟ್ಟೆ. ಶಾಕೂರರು ರೂಪಿಸಿಕೊಂಡ ಛಂದಸ್ಸುಗಳಲ್ಲಿ ಬರೆಯುವ ಯತ್ನವನ್ನೂ ಮಾಡಿದೆ.

ನನ್ನ ಈ ಕಾವ್ಯೋದ್ಯೋಗ ನಮ್ಮ ಹೆಚ್ಚಿನ ಮಾಸ್ತರರಿಗೆ ಸಲ್ಲದ ಅಧಿಕಪ್ರಸಂಗವೆಂದು ತೋರಿತು. ಅವರು ನನ್ನನ್ನು ಲೇವಡಿ ಮಾಡಿದರು. ಆದರೆ ಇಬ್ಬರು ಮೂವರು ಬಲವಾಗಿ ನನಗೆ ಪ್ರೋತ್ಸಾಹಕೊಟ್ಟರು, ಅವರಲ್ಲಿ ಮುಖ್ಯವಾಗಿ ನೆನೆಯತಕ್ಕವರು ಕೊರಡ್ಕಲ್ ಶ್ರೀನಿವಾಸರಾಯರು. ಸ್ವತಃ ಮಕ್ಕಳ ಕವಿತೆ, ನಾಟಕ, ಕಥೆಗಳನ್ನು ಬರೆಯುತ್ತಿದ್ದ ಅವರು ನನ್ನ ಕವಿತೆಗಳನ್ನು ಓದಿ, ತಿದ್ದಿ, ಬರೆಯುತ್ತಾ ಇರು ಎಂದರು. ಇನ್ನೊಬ್ಬರು ನನ್ನ ದೂರದ ಸಂಬಂಧಿಕರಾದ ಕನ್ನಡ ಪಂಡಿತ ರಾಘವೇಂದ್ರ ಬಲ್ಲಾಳರು. ಅವರಿಗೂ ಬರೆಯುವ ದುರಭ್ಯಾಸ ಇತ್ತು.

ನನ್ನ ಬರಹಗಳ ವಿಷಯವನ್ನು ಅವಕಾಶ ಬದಿಗಿಟ್ಟು ಕಾಲಾನುಕ್ರಮಾನುಸಾರವಾಗಿ ಜೀವನದ ಘಟನೆಗಳನ್ನು ಮುಂದುವರಿಸುತ್ತೇನೆ. ಕಾಲೇಜು ಕನಸಿನ ಗಂಟಾದದ್ದನ್ನು ಹೇಳಿದ್ದೇನೆ. ನನ್ನ ವಿದ್ಯಾಭ್ಯಾಸಕಾಲದಲ್ಲಿ ನಮ್ಮ ಆದಾಯ ಸಾಲದ್ದಕ್ಕೆ ತಾಯಿ ಕೃಷ್ಣಮಠದ ಧರ್ಮಾರ್ಥ ಅನ್ನವನ್ನು ಆಶ್ರಯಿಸಬೇಕಾಯಿತು. ಇದು ಅವರಿಗೂ ನನಗೂ ಸೇರಿಯೇ ಬಹಳ ಅವಮಾನಕರ ಅನ್ನಿಸುತ್ತಿತ್ತು. ಇದಕ್ಕೆ ಅದಷ್ಟು ಬೇಗ ಕೊನೆಹಾಕಬೇಕೆಂದು ಹಂಬಲಿಸುತ್ತಿದ್ದೆ. ಪರಾಶ್ರಯ, ಬಾಯಿಬಿಟ್ಟು ದೇಹಿ ಅನ್ನುವುದು ಎಂಥ ಬಡತನದಲ್ಲಿಯೂ ನನಗೆ ಸುಲಭವಾಗಿಲ್ಲ. ಆದರೆ ಯತ್ನವಿರಲಿಲ್ಲ. ಈಗ ನನಗೆ ಪ್ರಾಯ ಬಂದಿದೆ. ಏನಾದರೂ ಮಾಡಲೇಬೇಕು. ಬ್ರಾಹ್ಮಣರಿಗೆ ಸರಕಾರಿ ಕೆಲಸ ಸಿಗುವುದು ಕಷ್ಟವಾಗುತ್ತಬಂದಿತ್ತು. ಈ ನಡುವೆ, ವಿಚಿತ್ರ ಎನಿಸುವ ಹಾಗೆ, ನನಗೂ ಸರಿಯಾಗಿ ಅರ್ಥವಾಗದ ರೀತಿಯಲ್ಲಿ, ನನಗೆ ಪರಕೀಯ ಸರಕಾರದ ನೌಕರಿ ಬೇಡ ಎಂದು ಅನ್ನಿಸುತ್ತಿತ್ತು. ಹೈಸ್ಕೂಲಿನಲ್ಲಿದ್ದಾಗ ಸ್ವರಾಜ್ಯಚಳವಳಿ, ಮೆರವಣಿಗೆಗಳು, ಮಹಾತ್ಮಾ ಗಾಂಧಿಯ ಕಥೆಗಳು ನಮ್ಮ ಕಿವಿಗೂ ಮುಟ್ಟುತ್ತಿದ್ದವು. ಅವರಿವರು ಜೈಲಿಗೆ ಹೋದದ್ದನ್ನೂ ಕೇಳುತ್ತಿದ್ದವು. ಅಪರೂಪಕ್ಕೆ ಶಾಲಾ ಇನ್‌ಸ್ಪೆಕ್ಟರರು ಬರುವ ದಿನ ಒಬ್ಬಿಬ್ಬ ಧೈರ್ಯಶಾಲಿ ಹುಡುಗರು ಗಾಂಧೀಪೀಠಿ ಹಾಕಿಕೊಂಡು ಬರುವ ಮೂಲಕ ಸಾಂಕೇತಿಕ ಬಂಡಾಯ ಹೂಡುತ್ತಿದ್ದರು. ಶಾಲಾ ಅಧಿಕಾರಿಗಳು ಒಹಿರಂಗದಲ್ಲಿ ಅಂಥ ರಾಜದ್ರೋಹವನ್ನು ನಿಲ್ಲಿಸಲು ಯತ್ನಿಸಿದರೂ ಅಂತರಂಗದಲ್ಲಿ ಆಗಲೇ ಅವರ ರಾಜಭಕ್ತಿಯ ನೆಲಗಟ್ಟು ಸಡಿಲಾಗುತ್ತಿತ್ತು. ಇತಿಹಾಸ ವಾಠವನ್ನು ಹೇಳುತ್ತಿದ್ದ ಹೆಡ್‌ಮಾಸ್ಟರ್ ರಾಕಿ ಫರ್ನಾಂಡೀಸರು, ಕ್ಲೈವ್, ಹೆಸ್ಟಿಂಗ್ಸ್ ಮೊದಲಾದವರು ಮಾಡಿದ ಅನ್ಯಾಯಗಳನ್ನೂ "ಆಫ್ ದಿ ರಿಕಾರ್ಡ್" ಆಗಿ ತಮ್ಮ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಸ್ವಾರಸ್ಯ ಶೈಲಿಯಲ್ಲಿ ವಿವರಿಸುತ್ತಿದ್ದರು. ಕಲ್ಕತ್ತದ ಕವು ಕೋಣೆಯ ಕಥೆ ಕಪೋಲಕಲ್ಪಿತವೆಂಬ ಬಗ್ಗೆ ಅವರು ಅನೇಕ ಪ್ರಮಾಣಗಳನ್ನು ಕೊಡುತ್ತಿದ್ದರು. ನಮ್ಮ ರಕ್ತವೂ ಬಿಸಿ ಯೇರುತ್ತಿತ್ತು. ಚಳವಳಿಯಲ್ಲಿ ಧುಮಕುವ ಧೈರ್ಯವಿಲ್ಲ ದಿದ್ದರೂ ಒಂದು ದಿನ ಸ್ವರಾಜ್ಯದವರ ಮೆರವಣಿಗೆ ನೋಡುತ್ತ ನಿಂತು ತಡವಾಗಿ ಶಾಲೆಗೆ ಬಂದು ಎಚ್ಚರಿಕೆಗೆ ಗುರಿಯಾಗಿದ್ದೆ. ಅಂತೂ ಸರಕಾರಿ ನೌಕರಿಗೆ ಯತ್ನವನ್ನೇ ಮಾಡಲಿಲ್ಲ. ಕಡಿಯಾಳಿ ಹೈಯರ್ ಎಲಿಮೆಂಟರಿ ಶಾಲೆ ಯಲ್ಲಿ ಮಾಸ್ತರನಾದೆ (1932). ಆದರೆ ಶಾಲೆಯ ಹೈಸ್ಕೂಲಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ನಾನು ಎರಡನೇ ತರಗತಿಗೆ ಪಾಠ ಹೇಳಲಾರದೆ ವಿಫಲ ಶಿಕ್ಷಕ ಎನಿಸಿಕೊಂಡೆ. ಮಕ್ಕಳ ಮಟ್ಟಕ್ಕೆ ಇಳಿದು ತಿಳಿಸಿ ಹೇಳುವುದು ನನ್ನಿಂದಾಗಲೇ ಇಲ್ಲ ನಾನು ಪ್ರವೇಶಿಸಿದ ರಂಗಗಳಲ್ಲಿ ಸಂಪೂರ್ಣ ಅಯಶಸ್ವಿ ಯಾದದ್ದು ಇದೊಂದಲ್ಲೇ. ನಾನು ಮಾಸ್ತರನಾಗುವುದಕ್ಕೆ ಹುಟ್ಟಿದವನೇ ಅಲ್ಲ. ಇಂದಿಗೂ ಇದು ಸತ್ಯ. ಒಂದು ವಿಶಿಷ್ಟ ಬೌದ್ಧಿಕ ಮಟ್ಟಕ್ಕಿಂತ ಕೆಳಗಿನ ಪ್ರಾಥಮಿಕ ಕೂಡ ಯಾವುದೊಂದು ಸಂಗತಿಯನ್ನು ಅವರ ಮಟ್ಟದಲ್ಲಿ ವಿವರಿಸುವುದು ನನ್ನಿಂದಾಗುವುದಿಲ್ಲ. ಕಾಲಾಂತರದಲ್ಲಿ ನಾನು ಗುರುವಾಗುವುದಕ್ಕೆ ಹೇಗೋ ಹಾಗೆ ಶಿಷ್ಯನಾಗುವುದಕ್ಕೂ ಅನರ್ಹ ಎಂದು ಮನಗಂಡಿದ್ದೇನೆ. ಶಾಲೆಯಲ್ಲಿ ಮಾಸ್ತರುಗಳು ನನಗೆ ನಿಮಿತ್ತಮಾತ್ರವಾಗಿದ್ದರು, ನಾನು ನನಗೆ ಬೇಕಾದ್ದನ್ನು ನಾನೇ ಕಲಿತುಕೊಂಡೆ ಅನಿಸುತ್ತದೆ. ಅವರು ಪರೀಕ್ಷೆಗಾಗಿ ಓದಿಸುತ್ತಿದ್ದರು, ನಾನು ಕುತೂಹಲಕ್ಕಾಗಿ ಕಲಿಯುತ್ತಿದ್ದೆ. ನಾನು ಒಳ್ಳೇ ಗುಣಗಳನ್ನು ಪಡೆಯುತ್ತಿದ್ದೆ ನಿಜ; ಆದರೆ ಅದೊಂದು ತರಹದ ಉಪ ಉತ್ಪತ್ತಿಯಾಗಿರುತ್ತಿತ್ತು. ನನಗೆ ಇಷ್ಟವಾದ ವಿಷಯಗಳಲ್ಲಿ ಉತ್ತಮ ಗುಣಗಳು; ಶರೀರಶಾಸ್ತ್ರದಂಥ ಕೆಲ ವಿಷಯಗಳಲ್ಲಿ ಪಾಸಾಗಲು ಬೇಕಷ್ಟೇ ಗುಣಗಳು. ಗಣಿತ, ಭಾಷೆ, ಭೌತಶಾಸ್ತ್ರ ಇಂಥವು ನನ್ನನ್ನು ಉತ್ಸಾಹಿತಗೊಳಿಸುತ್ತಿದ್ದವು. ಪರೀಕ್ಷೆಯಲ್ಲಿ ಪೇಪರು ಬರೆದ ಮೇಲೆ ಪ್ರಶ್ನೆ ಪತ್ರಿಕೆಗಳನ್ನು ಹರಿದುಹಾಕಿ ಮನೆಗೆ ಬಂದುಬಿಡುತ್ತಿದ್ದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪರಿಣಾಮಗಳನ್ನು ಕೂಡ ತಿಳಿಯುವುದಕ್ಕೆ ನಾನು ಅವಸರದಿಂದ ಶಾಲೆಗೆ ಓಡಲಿಲ್ಲ ಎನ್ನುವುದನ್ನು ನೆನೆದು ನನಗೇ ಸೋಜಿಗವಾಗುತ್ತದೆ.

ಒಂದು ವರ್ಷದ ಉಪಾಧ್ಯಾಯಗಿರಿಯನಂತರ ನಾನು ಅದಕ್ಕೆ ಶರಣುಹೊಡೆದು, ನಮ್ಮಣ್ಣನ ಸೂಚನೆಯಂತೆ ಒಂದು ಸ್ವದೇಶಿ ಅಂಗಡಿಯಲ್ಲಿ ಸೇಲ್ಮನ್ ಆದೆ. ಇದು

1933ರಲ್ಲಿ. ಆಗಲೇ ನನ್ನ ಕವಿತೆಗಳು ಮಂಗಳೂರಿನ “ರಾಷ್ಟ್ರಬಂಧು”ವಿನಲ್ಲಿ ಪ್ರಕಟವಾಗಿದ್ದವು. ಧಾರವಾಡದ “ಜಯಕರ್ನಾಟಕ”ದಲ್ಲಿ ಮೈಸೂರಿನ “ಪ್ರಬುದ್ಧ ಕರ್ನಾಟಕ”ದಲ್ಲಿ ಕೂಡ ಅವು ಬರತೊಡಗಿದವು. ಉಡುಪಿಯಲ್ಲಿ ನಾನೊಬ್ಬ ಕವಿ ಎನಿಸಿಕೊಂಡೆ. ಸುಮಾರು ನನ್ನ ಸಮವಯಸ್ಕರಾದ ಎಸ್. ವೆಂಕಟರಾಜರು ಆಗಲೇ ಕವಿ-ಕಥೆ ಗಾರರೆಂದು ಹೆಸರಾಗಿದ್ದರು ಅವರೂನಾನೂ ಗೆಳೆಯರಾದೆವು.

ನಾನು ಸೇರಿದ ಸ್ವದೇಶಿ ಅಂಗಡಿ—ಭಾರತ ವಸ್ತು ಮಂದಿರ—ಉಡುಪಿಯ ಪ್ರಸಿದ್ಧ ಕಾಂಗ್ರೆಸ್ ಕಾರ್ಯಕರ್ತ ಎಸ್. ಯು. ಪಣಿಯಾಡಿಯವರದು. ಯಾವಾಗಲೂ ಕೆಂಪಂಗಿ ಧರಿಸುತ್ತಿದ್ದ ಅವರ ಕಥೆ ಸ್ವಲ್ಪ ಅಸಾಧಾರಣವಾಗಿತ್ತು. ಸಂಸ್ಕೃತದಲ್ಲಿ ಮೀಮಾಂಸಾಶಿರೋಮಣಿ, ಧರ್ಮಶಾಸ್ತ್ರಗಳಲ್ಲಿ ಪಾರದೃಶ್ಯ ಆಗಿ ಬರೋಡಾ ಲೈಬ್ರರಿಯ ಸಂಸ್ಕೃತ ವಿಭಾಗದಲ್ಲಿ ಲೈಬ್ರೇರಿಯನ್ ಆಗಿದ್ದು ಅವರು ಅದನ್ನು ಬಿಟ್ಟು ಕಾಂಗ್ರೆಸ್ ಸೇರಿ ಜೈಲಿಗೆ ಹೋಗಿ ಬಂದು ಸ್ವದೇಶಿ ಅಂಗಡಿಯನ್ನೂ ತುಳುನಾಡು ಪ್ರೆಸ್ ಎಂಬ ಮುದ್ರಣಾಲಯವನ್ನೂ ನಡೆಸುತ್ತಿದ್ದರು. ಮುಂದೆ ತಮ್ಮ ಸಂಸ್ಥೆಗಳನ್ನು ಸೇರಿಸಿ ಒಂದು ಲಿಮಿಟೆಡ್ ಕಂಪೆನಿಯನ್ನು ಮಾಡಿದರು. ಮಣಿಪಾಲದಲ್ಲಿ ಒಂದು ಪ್ರೆಸ್ ತೆರೆದರು. ಒಂದು ಬ್ಯಾಂಕನ್ನೂ ಪ್ರಾರಂಭಿಸಿದರು. ಅವರು ತುಂಬಾ ಪ್ರಭಾವಶಾಲಿ ವ್ಯಕ್ತಿತ್ವದವರು. ಪ್ರಾರಂಭದಲ್ಲಿ ಅವರ ಸಂಸ್ಥೆಗಳಲ್ಲಿ ನನ್ನ ಅನುಭವ ವೇದನಾಜನಕವಾಗಿತ್ತು. ಅದಕ್ಕೆ ಕಾರಣವೆಂದರೆ ಅವರೊಡನಿದ್ದ ಇತರರೊಡನೆ ನನಗೆ ಹೊಂದಿಕೆಯಾಗದ್ದು, ಅವರಲ್ಲಿ ಕೊನೆಯ ಅನುಭವವೂ ನನಗೆ ವೇದನಾಮಯ ಮಾತ್ರವಲ್ಲ, ಸರ್ವನಾಶಕರವಾಯಿತು. ಅವರ ಕಂಪೆನಿಗಳು ದಿವಾಳಿಯೆದ್ದು, ಅವುಗಳೊಡನೆ ನನಗಿದ್ದ ಜವಾಬ್ದಾರಿ ಸಂಬಂಧ, ಮತ್ತು ಆರ್ಥಿಕ ತಳಕುಗಳ ಫಲವಾಗಿ ನಾನು ಊರಲ್ಲಿ ನಿಲ್ಲಲಾರದ ಅವಸ್ಥೆ ಬಂದುಬಿಟ್ಟಿತು.

ಆದರೆ ಈ ಆದ್ಯಂತಾನುಭವಗಳನ್ನು ಬಿಟ್ಟರೆ, ನಡುವಿನ ಆರು ವರ್ಷಗಳು ಬಹಳ ಫಲಪ್ರದವಾಗಿದ್ದವು. ಪಣಿಯಾಡಿಯವರು ಕ್ರಾಂತಿಕಾರಿ ವೃತ್ತಿಯವರು. ಅವರ ಸಂಸರ್ಗದಲ್ಲಿ ನನ್ನಲ್ಲಿದ್ದ ಅಳಿದುಳಿದ ಸಾಂಪ್ರದಾಯಿಕ ನಂಬಿಕೆಗಳು ಕೂಡ ಕಳಚಿಬಿದ್ದವು. ಉಡುಪಿಯಲ್ಲಿ ಹರಿಜನ ಚಳವಳಿಯ ನೇತೃತ್ವ ಅವರು ವಹಿಸಿದ್ದರು. ಸನಾತನಿಗಳ ಪವಿತ್ರ ನಂಬಿಕೆಗಳ ಸೌಧವನ್ನು ಒಂದು ವಾಲ್ಟೇರಿಯನ್ ಲೇವಡಿಯಿಂದವರು ಕೆಡವಬಲ್ಲವರಾಗಿದ್ದರು. ಈ ನಡುವೆ ನಾನು

ಶಾವಂ ಕಸ್ತೂರಿ

ನನ್ನಷ್ಟಕ್ಕೇ ಫೀಲ್ಡ್ ಹೌಸನ ಅಕೌಂಟನ್ನು ವುಸ್ತುಕ ಓದಿ ಅಧುನಿಕ ಅಕೌಂಟನ್ನು ಪರಿಚಯ ಮಾಡಿಕೊಂಡಿದ್ದೆ. ಅವರ ಪ್ರೆಸ್ಸಿನ ಲೆಕ್ಕ ಪುಸ್ತಕಗಳು ಭಾರಿ ಗೊಂದಲದಲ್ಲಿ ಬಿದ್ದಿದ್ದವು. ನನ್ನನ್ನವರು ಅಲ್ಲಿಗೆ ಕಳಿಸಿದರು. ನಾನು ಅದನ್ನು ಹಸನುಮಾಡಿ ಲೆಕ್ಕ ಬರೆಯುವ ಪದ್ಧತಿಯನ್ನು ಅಧುನಿಕೀಕರಿಸಿದೆ. ಆಮೇಲೆ ಅವರ ಕಂಪೆನಿಗಳಲ್ಲಿ ಲೆಕ್ಕಪತ್ರ, ಸಭಾಕ್ರಮ, ಸೆಕ್ರೆಟೇರಿಯಲ್ ಪ್ರಾಕ್ಟೀಸು, ಬ್ಯಾಲನ್ಸ್ ಶೀಟುಗಳ ತಯಾರಿ, ಕಂಪೆನಿ ಕಾನೂನು ಇವುಗಳಲ್ಲಿಯೂ ತಳ್ಳಲ್ಪಟ್ಟು ಆ ಕೆಲಸಗಳನ್ನೂ ನಿರ್ವಹಿಸಿ ತೋರಿಸಿದೆ. ಕಂಪೆನಿಗಳ ವಿಷಯದಲ್ಲಿ ನನ್ನ ತಿಳಿವಳಿಕೆ ಸಾಕಷ್ಟು ವ್ಯಾಪಕವಾಗಿ, ಹುಬ್ಬಳ್ಳಿಗೆ ಬಂದಮೇಲೆ ಮೊಹರೆ ಹಣುಮಂತರಾಯರು ಬ್ಯಾಂಕ್ ಆಫ್ ಕರ್ನಾಟಕದ ಮೆಮೋರಾಂಡಂ-ಆರ್ಟಿಕಲ್ಸ್ ಕರೆಡು ತಯಾರಿಸುವ ಕೆಲಸ ನನಗೆ ಹೇಳಿದಾಗ, ಅದನ್ನು ತಯಾರಿಸಿಕೊಡಲು ನನಗೇನೂ ಕಷ್ಟವಾಗಲಿಲ್ಲ. ಪಣಿಯಾಡಿಯವರು ನನ್ನನ್ನು ತಮ್ಮ ಮಣಿಸಾಲ ಪ್ರೆಸ್ಸಿನ ಮೆನೇಜರನ್ನಾಗಿ ಮಾಡಿದರು. "ಅಂತರಂಗ" ಎಂಬ ಜನಪ್ರಿಯ ಪತ್ರಿಕೆಯನ್ನೂ ಅವರು ಪ್ರಾರಂಭಿಸಿದರು. ಅದರ ಸಂಪಾದಕ ಮಂಡಲಿಯಲ್ಲಿದ್ದು ಜನಪ್ರಿಯ ಲೇಖನ ಬರವಣಿಗೆಯ ದೀಕ್ಷೆಯನ್ನೂ ಪಡೆದದ್ದಾಯಿತು.

ಈ ಅವಧಿಯಲ್ಲಿ ಮುಖ್ಯವಾಗಿ "ಜಯಕರ್ನಾಟಕ" ದಲ್ಲಿ ನನ್ನ ಕವಿತೆಗಳು, ಒಂದೆರಡು ಕಥೆಗಳು ಬಂದವು. ತುಳುವಿನಲ್ಲಿಯೂ ಕವಿತೆ ಬರೆದು "ನವಯುಗ"ದ ತುಳು ಪುರವಣಿಯಲ್ಲಿ ಪ್ರಕಟಿಸಿದೆ. ನನ್ನ ಮಿತ್ರ ಹೊನ್ನಯ್ಯ ಶೆಟ್ಟರು ಯೋಜಿಸಿದ "ಮಧುವನ" ಎಂಬ ಪ್ರಾತಿನಿಧಿಕ ಕನ್ನಡ ಕಥಾ ಸಂಗ್ರಹಕ್ಕೆ ಸಹಸಂಪಾದಕನಾಗಿದ್ದೆ. ನನ್ನೊಡನೆ ಬಂದ ಸಂಪರ್ಕದಿಂದ ಕೆಲವರಿಗೆ ಸಾಹಿತ್ಯ ರೋಗ ಅಂಟಿಕೊಂಡಿತು. (ಅವರಲ್ಲಿ "ಉದಯವಾಣಿ"ಯ ಬನ್ನಂಜೆ ರಾಮಾಚಾರ್ಯರು ಒಬ್ಬರು). "ಜಯಕರ್ನಾಟಕ" ದಲ್ಲಿನ ಬರವಣಿಗೆಯಿಂದಾಗಿ ಅದರ ಬಳಗದ ಪ್ರಹ್ಲಾದ ನರೇಗಲ್ಲ, ಶೇಷಗಿರಿ ಕುಲಕರ್ಣಿ, ದ. ಬಾ. ಕುಲಕರ್ಣಿ ಅವರು ಉಡುಪಿಗೆ ಬಂದಾಗ ನನ್ನನ್ನು ಹುಡುಕಿಕೊಂಡು ಬಂದರು. ಅವರಲ್ಲಿ ಕೊನೆಯವರು ನನ್ನ ಜೀವದ ಗೆಳೆಯ ರಾಗಿಬಿಟ್ಟರು. ಹುಬ್ಬಳ್ಳಿಗೆ ಬಂದಮೇಲೆ ಅವರೊಡನೆ ನಾನು ಕಳೆದ ರಸನಿಮಿಷಗಳು ಅಸಂಖ್ಯ. ಅವರ ಅಕಾಲ ನಿಧನದನಂತರ ನನ್ನ ಮನಸಿನ ಒಂದು ಬದಿ ನಿರ್ಜೀವ ವಾದಂತನಿಸುತ್ತದೆ.

ಪಣಿಯಾಡಿಯವರು ನನ್ನಲ್ಲಿನ ಅನೇಕ ಹುದುಗಿದ ಶಕ್ತಿ

ಗಳನ್ನು ಬಿಡುಗಡೆ ಮಾಡಿದರು. 1940ರಲ್ಲಿ ಅವರ ಕಂಪೆನಿಗಳು ದಿನಾಳಿಯೆದ್ದು (ಅದರ ಕಾರಣ ಮೀಮಾಂಸೆಗೆ ಇದು ಸ್ಥಾನವಲ್ಲ) ನಾನು ಸಮುದ್ರಪಾಲಾದರೂ ಅವರ ಸಂಗಡ ಇದ್ದಾಗ ನಾನು ಗಳಿಸಿದ ಬಹುಮುಖ ಅನುಭವಗಳು ನನಗೆ ತೆಪ್ಪವನ್ನೂ ಒದಗಿಸಿದವು. ಬಹುಶಃ ಅವರೊಡನಿದ್ದಾಗ ನನಗೆ ದಿನಕ್ಕೆ 14-16 ತಾಸು ದುಡಿತ ಬೀಳುತ್ತಿತ್ತು. ಆದರೆ ಈ ದುಡಿತದ ಅಭ್ಯಾಸ ಮುಂದೆ ನನಗೆ ಬಹಳ ಅನುಕೂಲವಾಯಿತು.

ಪಣಿಯಾಡಿಯವರ ಸಂಸ್ಥೆಗಳು ಕುಸಿದನಂತರ ಅನೇಕ ಕಾರಣಗಳಿಂದ ನನಗೆ ಊರಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ನನ್ನ ದಕ್ಷತೆ ಬಲ್ಲವರೂ ನನಗೆ ಕೆಲಸ ಕೊಡಲು ಇಷ್ಟಪಡಲಿಲ್ಲ. ಭಾರವಾದ ಸಾಲಗಳು ಇದ್ದವು. 1937ರಲ್ಲಿ ಮದುವೆ ಮಾಡಿಕೊಂಡಿದ್ದ ನನಗೆ ಎರಡು ಮಕ್ಕಳಾಗಿ ಮೂರನೆಯದು ಬರುವುದರಲ್ಲಿತ್ತು. 15ನೇ ವಯಸ್ಸಿನಲ್ಲಿ ನನ್ನ ಮನೆಗೆ ಬಂದ ನನ್ನಾಕೆ ಲಕ್ಷ್ಮಿ ಹೆಚ್ಚು ಓದಿದವಳಲ್ಲ. ಆದರೆ ಒಳ್ಳೆಯತನದಲ್ಲಿ, ಸಹನೆಯಲ್ಲಿ ಅವಳಂಥವರು ಅಪರೂಪದಲ್ಲಿ ಅಪರೂಪ ಎಂದು ಧಾರಾಳವಾಗಿ ಹೇಳಬಲ್ಲೆ. ಅವಳು ಸ್ವಲ್ಪ ಚಂಡಿಯಾಗಿದ್ದರೆ ನನ್ನಲ್ಲಿ ಸಾಹಸಸೃಷ್ಟಿ ಹುಟ್ಟಿ ನಾನು ದೊಡ್ಡ ಮನುಷ್ಯನಾಗಿಬಿಡುತ್ತಿದ್ದೆ, ಎಂದು ನಾನು ಅವಳಿಗೆ ಆಗಾಗ್ಗೆ (ಅಂದರೆ ಈಗೀಗ) ಹೇಳುವುದುಂಟು. ಆದರೆ ನಾನೇ ನನ್ನ ಮಾತನ್ನು ನಂಬುವುದಿಲ್ಲ. ಅವಳು ಚಂಡಿಯಾಗಿದ್ದರೆ ಬಹುಶಃ ನಾನು ನನ್ನ ನಾವೆ ಒಡೆದಮೇಲೆ ದಡ ಸೇರುತ್ತಲೇ ಇರಲಿಲ್ಲ. ಅವಳು ನನ್ನೊಡನೆ ಪಟ್ಟ ಪಾಡಿನ ಕೆಲ ಮಾದರಿಗಳನ್ನು ಬೇರೆಡೆ ಬರೆಸಿದ್ದಾಳೆ. ಅದು ತೀರ ಸೌಮ್ಯವೆಂದು ಹೇಳಿದರೆ ಸಾಕು....

ಉಡುಪಿಯಲ್ಲಿ ನಿಲ್ಲಲಾರದೆ 1941 ಜನವರಿಯಲ್ಲಿ ಮದ್ರಾಸಿನ ಚೀನಾ ಬಜಾರ್ ರೋಡಿನಲ್ಲಿನ ಒಂದು ಹೋಟೆಲಿಗೆ ನಾನು ಬಿಲ್‌ರೈಟರ್ ಆಗಿ ಹೋದೆ. ಸಂಬಳ 15 ರೂಪಾಯಿ. ಅಲ್ಲಿಯೂ ನಾನು ಒಳ್ಳೆ ಕೆಲಸಗಾರನೆಂಬ ಹೆಸರನ್ನು ಬೇಗನೆ ಪಡೆದೆ. ಆದರೆ ನನ್ನ ಗುಣಗಳನ್ನು ಹಣವಾಗಿ ಪರಿವರ್ತಿಸುವ ಬುದ್ಧಿವಂತಿಕೆ ಇಲ್ಲದ್ದರಿಂದ ನನ್ನ ಸಂಬಳ 20ಕ್ಕಿಂತ ಹೆಚ್ಚಾಗಲಿಲ್ಲ. ಅದರಲ್ಲಿ ಸ್ವಂತಕ್ಕೆ ಎರಡು ರೂಪಾಯಿ ಉಳಿಸಿಕೊಂಡು ಉಳಿದದ್ದನ್ನು ಊರಿಗೆ ಕಳಿಸಬೇಕಾಗುತ್ತಿತ್ತು. ಅದರಲ್ಲಿ ತಾಯಿ, ಹೆಂಡತಿಮಕ್ಕಳು, ಮತ್ತು ನನ್ನ ಸೂಚನೆಯಂತೆ ತನ್ನ ಹಣವನ್ನೆಲ್ಲ ಪಣಿಯಾಡಿಯವರ ಬ್ಯಾಂಕಿನಲ್ಲಿಟ್ಟು ಕಳೆದುಕೊಂಡಿದ್ದ ನನ್ನ ಅಕ್ಕ

ಇವರ ಸಂಸಾರ ನಡೆಯಬೇಕಾಗಿತ್ತು. ಹೆಂಡತಿಯನ್ನು ತವರುಮನೆಯವರೇ ವಹಿಸಿಕೊಂಡರು.

ಮದ್ರಾಸಿನಲ್ಲಿ ನಾನು 15 ತಿಂಗಳು 11 ದಿನ ಇದ್ದೆ. ನನ್ನಂತೆ ಹೊಳೆಪಾಲಾದ ಅನೇಕ ತರುಣ ವಿದ್ಯಾವಂತರು ಅಲ್ಲಿದ್ದರು. ಅವರ ಸಂಸಾರ ಹೋಟೆಲ್ಲಿನ ಬದುಕಿನಲ್ಲಿಯೂ ನನಗೆ ಹಿತವಾತಾವರಣವನ್ನು ಒದಗಿಸಿತು. ಆಗ ಯುದ್ಧದ ಕಾವು ಏರುತ್ತಿತ್ತು. ಮೊದಲಿಂದಲೂ ಸಮಾಜವಾದದ ಕಡೆಗೆ ಒಲವುಳ್ಳ ನನಗೆ, 1941 ಜೂನ್‌ನಲ್ಲಿ ಹಿಟ್ಲರ್ ರಶಿಯದ ಮೇಲೆ ದಾಳಿ ಹೂಡಿದಾಗ, ತಲೆಯೇ ಕೆಟ್ಟಂತಾದದ್ದು ಈಗಲೂ ನೆನಪಿಗೆ ಬಂದು ನಗೆ ಬರುತ್ತಿದೆ. ನನ್ನ ಅಸಹಾಯ ರೋಷದಲ್ಲಿ ನಾನು ಬಿಲ್ ಬರೆಯುತ್ತಿದ್ದ ಪೆನ್ಸಿಲ್‌ನಿಂದ, ಹೋಟೆಲಿನ ಒಂದು ಸ್ವಿಚ್ ಕೆಳಗೆ "Hitler shall be crushed" ಎಂದು ಬರೆದೆ. ಅನೇಕ ವರ್ಷಗಳನಂತರ ನಾನು ಅದೇ ಹೋಟೆಲಿಗೆ ಇಳಿದುಕೊಳ್ಳಲು ಹೋದಾಗ ಆ ಸ್ವಿಚ್ಚಿನ ಬುಡದಲ್ಲಿ, ಸುಣ್ಣದ ಗೆರೆಯ ಕೆಳಗೆ ನನ್ನ ಶಾಪ ವಾಕ್ಯ ಇನ್ನೂ ಮಸುಕಾಗಿ ಕಾಣಿಸುತ್ತಿತ್ತು. ಹಿಟ್ಲರನ ಸೋಲಿಗೆ ನನ್ನ ಶಾಪ ಎಷ್ಟು ಮಟ್ಟಿಗೆ ಕಾರಣವಾಯಿತೋ?

ಜಪಾನ್ ಬರ್ಮಾವನ್ನು ಆಕ್ರಮಿಸಿದನಂತರ ಮದ್ರಾಸಿನಲ್ಲಿ ಯುದ್ಧದ ಬಿಸಿ ಏರಿತ್ತು. ನೂರಾರು ಜನ ಚೆಟ್ಟಿಯಾರರು ಅಲ್ಲಿಂದ ಓಡಿಬಂದು ಮದ್ರಾಸ್ ಸೇರಿದ್ದರು. 1942 ಏಪ್ರಿಲ್ 6-7ರ ರಾತ್ರಿ ಕಾಕಿನಾಡು, ವಿಶಾಖಪಟ್ಟಣಗಳ ಮೇಲೆ ಜಪಾನಿ ಬಾಂಬು ದಾಳಿ ಆಯಿತು. ಮದ್ರಾಸಿನಲ್ಲಿ ಯಾವ ರಕ್ಷಣಾವ್ಯವಸ್ಥೆಯೂ ಇರಲಿಲ್ಲ. ವಿಮಾನ ನಿರೋಧಕ ತೋಪುಗಳನ್ನು ಆಮೇಲೆ ತಾನೆ ಅವಸರದಲ್ಲಿ ನಿಲ್ಲಿಸುವ ಕೆಲಸ ಶುರುವಾದದ್ದು. ಎಲ್ಲಿಯೂ ವಿಮಾನ ದಾಳಿಯಿಂದ ಅಡಗಿಕೊಳ್ಳಲು ಕಂದಕಗಳಿರಲಿಲ್ಲ. ಏಪ್ರಿಲ್ ಪ್ರಾರಂಭದಿಂದ ಸರಾಸರಿ ದಿನಕ್ಕೆ 25,000 ಜನ ಊರು ಬಿಡುತ್ತಿದ್ದರು. 7-8ರ ರಾತ್ರಿ ಸುಮಾರು 8 ಗಂಟೆಗೆ ಮದ್ರಾಸಿನ ಮೇಲೂ ಜಪಾನ್ ವಿಮಾನಗಳು ಹಾರಿದವು. ಆದರೆ ಬಾಂಬು ಬೀಳಲಿಲ್ಲ. ಹೇಳಿದರೆ ನಂಬುವುದು ಕಷ್ಟ, ನನಗಂತೂ ಬಾಂಬು ಬೀಳಲಿಲ್ಲೆಂದು ನಿರಾಶೆಯೆ ಆಯಿತು. ಸಾಮೂಹಿಕ ವಿಪತ್ತಿನಲ್ಲಿ ವೈಯಕ್ತಿಕ ಪ್ರಾಣಭಯ ನನ್ನಂಥವರಿಗೆ ಹೆಚ್ಚು ಅನಿಸುವುದಿಲ್ಲವೇನೋ?

ಆದರೆ ಸುದ್ದಿಗಳು ರಾಕ್ಷಸಾಕಾರ ತಾಳಿ ನಮ್ಮ ಊರಿಗೆ ತಲವುತ್ತಿದ್ದವು. ನನ್ನ ಮಾವನಿಂದ, ಹೆಂಡತಿಯಿಂದ, ಧಾರವಾಡದಲ್ಲಿದ್ದ ನನ್ನ ಭಾವಂದಿರಿಂದ ಒತ್ತಾಯದ ಪತ್ರಗಳು ಬರುತ್ತಿದ್ದವು. ಏಪ್ರಿಲ್ 11-12 ರಾತ್ರಿ ನಾನು

ಮದ್ರಾಸಿಗೆ ಸಲಾಮು ಹೊಡೆದು ಕಿಕ್ಕಿರಿದ ರೈಲಿನಲ್ಲಿ ಧಾರವಾಡಕ್ಕೆ ಹೊರಟೆ.

ಧಾರವಾಡದಲ್ಲಿ ನಮ್ಮ ಭಾವಂದಿರ ಹೋಟೆಲಿನಲ್ಲಿ ಐದಾರು ತಿಂಗಳು ಇದ್ದೆ. ಧಾರವಾಡದಲ್ಲಿನ ಸಾಹಿತ್ಯಿಕ ಮಿತ್ರರ ಪರಿಚಯ ಪುನರ್ನವೀಕೃತವಾಗಿ ಆ ಕಡೆ ಒಲವು ಬೆಳೆಯುತ್ತಿತ್ತು. ಚಲೇಜಾವ್ ಚಳವಳಿಯ ಗಾಳಿಯಲ್ಲಿ ಕೆಲಮಟ್ಟಿಗೆ ನಾನು ಭೂಗತ ಹಸ್ತಪತ್ರಗಳನ್ನು ಬರೆಯುವುದೇ ಮೊದಲಾದವುಗಳಲ್ಲಿಯೂ ಭಾಗಿಯಾಗಿದ್ದೆ. (ಪೋಲೀಸರ ಕಣ್ಣು ನನ್ನ ಮೇಲಿತ್ತೆಂದು ಅನೇಕ ತಿಂಗಳ ನಂತರ ಒಬ್ಬ ಸಿ.ಐ.ಡಿ. ನನಗೆ ತಿಳಿಸಿದ.) ಅಷ್ಟರಲ್ಲಿ ನನ್ನ ಮಿತ್ರರಾದ ಹೊಸಕೇರಿ ನಾರಾಯಣಾಚಾರ್ಯರಿಂದ ಸಂಯುಕ್ತ ಕರ್ನಾಟಕದ ಸಂಪಾದಕರಾಗಿದ್ದ ಮೊಹರೆ ಹಣಮಂತರಾಯರಿಗೆ ನಾನು ಬಂದಿದ್ದ ಸುದ್ದಿ ತಿಳಿಯಿತಂತೆ. ಉಡುಪಿಗೆ ಬಂದಿದ್ದಾಗ ಎಂದೋ ಅವರು ನಮ್ಮ ಪ್ರೆಸ್ಸಿಗೆ ಬಂದಿದ್ದರು. ಆ ನೆನಪಿನಿಂದ ಅವರು ನನ್ನನ್ನು ತಮ್ಮ ಪ್ರೆಸ್ಸಿಗೆ ಸೂಪರಿಂಟೆಂಡೆಂಟನಾಗಿ ಸೇರಿಕೊಳ್ಳಲು ಆಮಂತ್ರಿಸಿದರು. ನಾನು ಒಪ್ಪಿ 1942 ನವೆಂಬರ್ 20ರಂದು ಆ ಸಂಸ್ಥೆ ಸೇರಿದೆ.

ಸೇರಿದ್ದು ಪ್ರೆಸ್ಸಿನ ಮೇಲ್ವಿಚಾರಕನಾಗಿ. ದಕ್ಷಿಣ ಕನ್ನಡ ಕರ್ನಾಟಕದಲ್ಲಿ ಮುದ್ರಣ ಕಲೆಯ ತವರು ಎಂಬುದಕ್ಕಾಗಿ ಮೊಹರೆಯವರು ನನ್ನನ್ನು ತೆಗೆದುಕೊಂಡದ್ದು. ಮುದ್ರಣವನ್ನು ಸುಧಾರಿಸುವುದಕ್ಕೆ ನಾನು ಪ್ರಯತ್ನಪಟ್ಟೆ. ವಿಶೇಷವಾಗಿ ಜಾಬ್ ವಿಭಾಗದ ಮುದ್ರಣ ಹೆಚ್ಚು ಚೆನ್ನಾಗಿ ಆಗತೊಡಗಿತು. ಲಭ್ಯವಾದ ಹಳೇ ಯಂತ್ರಗಳಿಂದ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಮುದ್ರಣವಾದ ಆಗಿನ ಪುಸ್ತಕಗಳಲ್ಲಿ, ಗಾಂಧೀಜಿಯ 75ನೇ ಜನ್ಮದಿನಕ್ಕೆ ಸರಿಯಾಗಿ ಹೊರಟ ಬೃಹತ್ ಪುಸ್ತಕವನ್ನು ಮುಖ್ಯವಾಗಿ ನೆನೆಯುತ್ತೇನೆ. ಆದರೆ ಆಗ "ಸಂಯುಕ್ತ ಕರ್ನಾಟಕ"ದಲ್ಲಿ ಈಗಿನ ಹಾಗೆ ಕರ್ತವ್ಯಗಳ ನಿಷ್ಕೃಷ್ಟ ವಿಭಜನೆ ಇದ್ದಿಲ್ಲ. ನನಗೋ ಯಾರಾದರೂ ಇದನ್ನೊಂದು ಮಾಡಬಿಡಪ್ಪ ಎಂದರೆ ಇದು ನನ್ನ ಕರ್ತವ್ಯ ಅಲ್ಲ ಎನ್ನುವ ಸ್ವಭಾವ ಇಲ್ಲ. ನಾನೂ ಬರೆಯುತ್ತೇನೆ ಎಂಬುದು ಎಲ್ಲರಿಗೂ ಗೊತ್ತಾಗಿತ್ತು. 1944ರ ಪ್ರಾರಂಭದಲ್ಲಿ ಪ್ರಕಟವಾದ "ಕರ್ಮವೀರ"ದ ಉಡುಪಿ ಪರ್ಯಾಯ ಸಂಚಿಕೆ ವಿಷಯಸಂಗ್ರಹ, ಸಂಪಾದನೆ, ಚಿತ್ರ ಸಂಗ್ರಹ, ಡಿಸ್‌ಪ್ಲೇ ಎಲ್ಲವುಗಳಲ್ಲಿಯೂ ಪೂರ್ತಿ ನನ್ನ ಕಲ್ಪನೆಯಂತೆ ಆಗಿತ್ತು. ಅದು ಚೆನ್ನಾಗಿಯೂ ಬಂದಿತ್ತು. "ಕರ್ಮವೀರ" ಸಂಪಾದಕರಾಗಿದ್ದ ಶ್ರೀ ಹ. ರಾ. ಪುರೋಹಿತರು ಒಬ್ಬರೇ ಪತ್ರಿಕೆಯ ಕೆಲಸ ನಿರ್ವಹಿಸಬೇಕಾಗಿದ್ದುದ

ರಿಂದ ಆಗಾಗ್ಗೆ ನನ್ನ ನೆರವು ಕೋರುತ್ತಿದ್ದರು. ನನ್ನ ಇತರ ಕರ್ತವ್ಯಗಳ ಸಂಗಡ ಅದನ್ನೂ ಮಾಡುತ್ತಿದ್ದೆ. ಕೊನೆಗೊಂದು ಸಲ ಅವರು ಐದಾರು ವಾರ ರಜೆಯ ಮೇಲೆ ಹೋಗಬೇಕಾದಾಗ ಎಲ್ಲ ಜವಾಬ್ದಾರಿಯನ್ನು ನನಗೆ ಒಪ್ಪಿಸಿದರು. ಇದಕ್ಕಾಗಿ ನಾನು ದಿನಕ್ಕೆ 16 ಗಂಟೆಗಳ ವರೆಗೂ ದುಡಿಯಬೇಕಾಯಿತು. ಆದರೆ ಅಂಥ ದುಡಿಮೆ ನನಗೆ ಮೈಯುಂಡು ಹೋಗಿತ್ತೆಂದು ಹೇಳಿದ್ದೇನೆ. ಹೀಗೆ ಸಾವಕಾಶವಾಗಿ ನಾನು ವ್ಯವಸ್ಥಾಪಕ ವಿಭಾಗ, ಸಂಪಾದಕ ವಿಭಾಗದ ಕಡೆ ಸೆಳೆಯಲ್ಪಡುತ್ತ ಹೋದೆ. 1947ರ ಸುಮಾರಿಗೆ ಮುದ್ರಣ ವಿಭಾಗಕ್ಕೆ ಬೇರೆ ಮೆನೇಜರರು ಬಂದರು. ನಾನು ಪೂರ್ಣ "ಕರ್ಮವೀರ"ದವನಾದೆ. ಮಾತುಗಳನ್ನು "ಮೆನೇಜ್" ಮಾಡುವಷ್ಟು ಸುಲಭವಾಗಿ "ಮನುಷ್ಯ ಪದಾರ್ಥ"ಗಳನ್ನು ಮೆನೇಜ್ ಮಾಡಲಾರದ ನನಗೆ ಇದು ಹಿತಕರ ಬದಲಾವಣೆಯೂ ಅನಿಸಿತು. ಇಲ್ಲಿ ಒಂಟಿ ಸಲಗವಾಗಿರಲು ಸಾಧ್ಯವಿತ್ತು. 1956ರಲ್ಲಿ "ಕಸ್ತೂರಿ"ಯನ್ನು ವಹಿಸಿಕೊಳ್ಳುವ ವರೆಗೂ ನಾನು "ಕರ್ಮವೀರ"ದ ಉಪಸಂಪಾದಕನಾಗಿದ್ದೆ.

ಸಂಪಾದಕೀಯ ವಿಭಾಗದಲ್ಲಿ ನನ್ನ ಗತಿ-ಪ್ರಗತಿಯ ಸಂಗತಿಯನ್ನು ವಿವರಿಸುವ ಮೊದಲು ಸಾಂಸಾರಿಕ ವಿಷಯಗಳನ್ನಷ್ಟು ನಿರ್ದೇಶಿಸಿಬಿಡುತ್ತೇನೆ. ನನಗೆ ಹಣಮಂತರಾಯರು ಇತರರಿಗಿಂತ ಬೇಗ ಬೇಗನೆ ಬಡತಿ ಕೊಟ್ಟರು. 1943ರ ಕೊನೆಗೆ ನನ್ನ ಸಂಬಳ ರೂ. 70ಕ್ಕೆ ಇಳಿದು ರಿಂದ ಇನ್ನು ಹೆಂಡತಿ ಮಕ್ಕಳನ್ನು ಕರೆತಂದು ಮನೆ ಹೊಡಬಹುದೆಂದೆಣಿಸಿ ಹಾಗೆ ಮಾಡಿದೆ. 1944ರಲ್ಲಿ ಹುಬ್ಬಳ್ಳಿಯಲ್ಲಿ ಗೃಹಾರಂಭವಾಯಿತು. ಮನೆ ಬಾಡಿಗೆ ಏಳು ರೂಪಾಯಿ. ಪಾತ್ರಪರಡಿ ಹೆಚ್ಚು ಕೊಳ್ಳಲಾಗಲಿಲ್ಲ. ಬಿಸಿನೀರಿಗೆ ಮಣ್ಣಿನ ಹಂಡೆ ಕೊಂಡು ನಾನೇ ಹೊತ್ತು ತಂದು ಚಾಳಿನ ಜನರ ನಗುವಿಗೆ ಕಾರಣನಾದೆ. ಕುರ್ಚಿ ಮೇಜು ಕೇಳಬೇಡಿ. ವಿದ್ಯುದ್ದೀಪ ನಾಸ್ತಿ. ಅದರೂ ತಿಂಗಳ ಖರ್ಚಿನ ಲೆಕ್ಕ ನೋಡಿ ನನ್ನೆದೆ ಧಸ್ಸೆಂದಿತು. ಹತ್ತಿಪ್ಪತ್ತು ರೂಪಾಯಿ ಖೋತಾ ಆಗಿತ್ತು. ಆಗ ನನಗೊಂದು ಅನಿರೀಕ್ಷಿತ ಇಷ್ಟಾಪ್ತಿಯಾಯಿತು. ಊರಿನ ಹೋಟೆಲ್ ಒಡೆಯರ ಸಂಘದವರು ಒಂದು ರೇಷನ್ ಅಂಗಡಿ ಪ್ರಾರಂಭಿಸಿದ್ದರು. ಅದರ ಅಧ್ಯಕ್ಷರು ನನಗೆ ಪರಿಚಿತರಾದ ಕಡೆಕಾರು ಗುರುರಾಯರು. ಅಂಗಡಿ ಮೂರು ದಿನ ನಡೆಯುವುದರೊಳಗಾಗಿ ರೇಷನ್ ಲೆಕ್ಕಗಳು ಸಂಪೂರ್ಣ ಅವ್ಯವಸ್ಥೆಯಲ್ಲಿ ಸಿಲುಕಿದ್ದವು. ಗುರುರಾಯರಿಗೆ ಯಾವ ಕೆಲಸವೂ ಕಡಲೆ ತಿಂದು ಕೈತೊಳೆದ ಹಾಗೆ ಓರಣವಾಗಿ ಆಗಬೇಕು. ಕಾನೂನುಬದ್ಧ ರೇಷನ್ ವ್ಯವಸ್ಥೆ ಬೇರೆ. ತಪ್ಪಾದರೆ

ಸರ್ಕಾರದ ಹತ್ತಿರ ಸಿಕ್ಕಿಬೀಳಬೇಕಾದೀತು. ಅವರು ನನ್ನನ್ನು ಕರೆದು ಇದನ್ನೇನಾದರೂ ಸರಿಹೊಂದಿಸುತ್ತೀಯಾ ನೋಡು ಎಂದರು. ನಾನು ಆಗಲಿ ಎಂದೆ. ರೇಷನ್ ಅಂಗಡಿ ನಡೆದಷ್ಟು ಕಾಲವೂ ನಾನು ಅದರ ಲೆಕ್ಕಪತ್ರಗಳ ಮೇಲ್ವಿಚಾರಣೆ ನೋಡಿದೆ. ದಿನವೂ ರಾತ್ರಿ ಹತ್ತು ಕಳೆದಮೇಲೆ ಬಿಲ್ ವುಸ್ತುಕಗಳು, ಲೆಕ್ಕಪುಸ್ತಕಗಳು ಮನೆಗೆ ಬರಬೇಕು. ನಾನು ಲ್ಯಾಂಪಿನ ಬೆಳಕಿನಲ್ಲಿ ಅವುಗಳನ್ನು ಚೆಕ್ ಮಾಡಿ ಕಾರಕೂನರಿಗೆ ಮಾರ್ಗದರ್ಶನ ಮಾಡಬೇಕು. ಅದು ಬಹಳ ಬೋರು ಹೊಡೆಯುವ ಕೆಲಸ. ಆದರೆ ಸುದೈವದಿಂದ ನನಗೆ ಅಂಕೆಗಳೆಂದರೆ ಪ್ರೀತಿ, ಗುರುರಾಯರು ನನಗೆ ನಿರೀಕ್ಷೆ ಮೀರಿ ಪ್ರತಿಫಲ ಕೊಡಿಸಿದರು. ನನ್ನ ಬಡ್ಡೆಟ್ಟಿನ ಖೋತಾವನ್ನು ಅದು ತುಂಬಿತು. ರೇಷನ್ ಅಂಗಡಿ ನಿಂತ ಮೇಲೆ, ಉಚ್ಚಿಲ ಅನಂತಕೃಷ್ಣ ಭಟ್ಟರು ತಮ್ಮ ಹೋಟೆಲುಗಳ ಲೆಕ್ಕಪತ್ರಗಳ ಮೇಲ್ವಿಚಾರಣೆ ಮಾಡಲು ಕೇಳಿಕೊಂಡರು. ಈ ಇಬ್ಬರೂ ಮಹನೀಯರು ನನ್ನನ್ನು ನಮ್ಮ ವ್ಯವಹಾರಿಕ ಸಂಬಂಧಕ್ಕೆ ಮೀರಿದ ಆತ್ಮೀಯತೆಯಿಂದ ನೋಡುತ್ತ ಬಂದವರು. ಅಂತೂ ನನ್ನ ದೊಡ್ಡ ಸಂಸಾರ(ಎಂಟು ಮಕ್ಕಳು)ದ ಆರ್ಥಿಕ ಸಮುದ್ರದಲ್ಲಿ ನೀರು ನನ್ನ ಕುತ್ತಿಗೆಯ ಮಟ್ಟಕ್ಕಿಂತ ಮೇಲೇರದಂತೆ ಆಯಿತು. ದುಡಿತ? ದುಡಿಯುವದೊಂದೇ ನಿನ್ನಯ ಕರ್ಮ! ನನಗೂ ನನ್ನ ಹೆಂಡತಿಗೂ! ನಮಗೆ ಎಷ್ಟು ಒಗ್ಗಿ ಹೋಗಿದೆಯೆಂದರೆ ಈಗ ಅದರ ಒತ್ತಡ ಕಡಿಮೆಯಾದೊಡನೆ ನಮ್ಮಿಬ್ಬರಿಗೂ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಹಾಗಾಗುತ್ತದೆ.

"ಕರ್ಮವೀರ"ದಲ್ಲಿ ನಾನು ಕಳೆದ ವರ್ಷಗಳು ನನ್ನ ಜೀವನದಲ್ಲಿ ತುಂಬಾ ಸಂತುಷ್ಟಕರ ದಿನಗಳೆಂದು ನನ್ನೆಣಿಕೆ. "ಕಸ್ತೂರಿ" ನನಗೆ ಕನ್ನಡ ಪತ್ರಿಕೋದ್ಯಮದಲ್ಲಿ ಸ್ಥಾನ ದೊರಕಿಸಿ ಕೊಟ್ಟಂತಾದರೂ ನನಗೆ ಪ್ರಿಯವಾದ ದುಡಿತ ಬಿದ್ದದ್ದು "ಕರ್ಮವೀರ"ದಲ್ಲಿಯೇ. ಅಲ್ಲಿ ಕೆಲವರ್ಷ ಶ್ರೀ ಬಿ. ಎಚ್. ಶ್ರೀಧರ, ಶ್ರೀ ನಾರಾಯಣ ಸಂಗನುರಂಥ ಸಾಹಿತಿಗಳ ಸಂಗತಿ ನನಗೆ ಲಭ್ಯವಾಯಿತು. ಶ್ರೀಧರರಿಗೂ ನನಗೂ ಆಗಾಗ್ಗೆ ಏಳುತ್ತಿದ್ದ ವಾದಗಳು ಆಫೀಸಿನಲ್ಲಿ ನಮ್ಮಿಬ್ಬರನ್ನೂ ಮಾತಿನಮಲ್ಲರೆಂಬ (ಅಪ)ಕೀರ್ತಿಗೆ ಪಾತ್ರ ರಾಗಿ ಮಾಡಿದವು. ವಾದ ಎಷ್ಟೋ ವೇಳೆ ಆಫೀಸಿನಿಂದ ಹೊರತುಳುಕಿ ನಮ್ಮ ಮನೆಯಲ್ಲೂ ಗಂಟೆಗಟ್ಟಲೆ ಮುಂದುವರಿಯುತ್ತಿತ್ತು. ಅವುಗಳಲ್ಲಿ ಹೆಚ್ಚು ಸಲ ಅಸರೇ ಜಯಿಸುತ್ತಿದ್ದರು. ಆದರೆ ಲಾಭ ಹೊಂದುತ್ತಿದ್ದವನು ನಾನೇ. ಯಾಕೆಂದರೆ ಅವರ ವಿಸ್ತಾರವೂ ವಿವಿಧವೂ ಆದ

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

ಓದಿನ ಅನೇಕ ಅಮೂಲ್ಯ ಬಿಂದುಗಳನ್ನು ನಾನು ಹೀರಿಕೊಂಡೆ.

“ಕರ್ಮವೀರ”ದಲ್ಲಿದ್ದಾಗಲೇ ನಾನು ವಿದೇಶಿ ಪತ್ರಿಕೆಗಳ -ವಿಶೇಷವಾಗಿ ಅಮೇರಿಕನ್ ಪತ್ರಿಕೆಗಳ ಪರಿಚಯ ಮಾಡಿಕೊಂಡದ್ದು. ಅವುಗಳ ನೇರ ಬರವಣಿಗೆ ನಮ್ಮ ಪತ್ರಿಕೆಗಳ ಅನಾವಶ್ಯಕವಾದ ಸುತ್ತಮುತ್ತ ಅಸ್ಪಷ್ಟ ಬರವಣಿಗೆಗಿಂತ ನನಗೆ ಇಷ್ಟವಾಗಿ ಕಂಡಿತು. ನಮ್ಮ ಪತ್ರಿಕೆಗಳ ಅತಿಯಾದ ರಾಜಕೀಯ ವ್ಯಾಮೋಹವೂ ಎದ್ದುಕಾಣಿಸಿತು. ಅದರಲ್ಲಿ ಕೂಡ ಜನಗಳಿಗೆ ವಿಷಯಗಳ ಹಿನ್ನೆಲೆಯನ್ನು ವಿವರಿಸುವ ಕೆಲಸ ನಮ್ಮ ಪತ್ರಿಕೆಗಳು ಸರಿಯಾಗಿ ಮಾಡುತ್ತಿಲ್ಲವೆಂದು ಮನಗಂಡೆ. ನನಗೆ ಸಾಧ್ಯವಿದ್ದಷ್ಟೂ ವಿದೇಶಿ ಪತ್ರಿಕೆಗಳ ಪದ್ಧತಿಯನ್ನು “ಕರ್ಮವೀರ”ಕ್ಕೆ ತರಲು ಯತ್ನಿಸಿದೆ. “ಕರ್ಮವೀರ”ದಲ್ಲಿ ಡಿಪ್ಲೊಮಾ ನನ್ನ ಕಲ್ಪನೆಗಳನ್ನು ಸಾಕಾರಗೊಳಿಸಲಿಕ್ಕಾಗದೆ ದುಡಿದೆ. ಸಂಪಾದಕರಾದ ಹೆ. ರಾ. ಪುರೋಹಿತರು ನನ್ನನ್ನು “ಕಮ್ಯೂನಿಸ್ಟ್”ನೆಂದು ಕರೆಯುತ್ತಿದ್ದರೂ ನನ್ನ ಕೆಲಸದಲ್ಲಿ ಕೈಹಾಕುತ್ತಿರಲಿಲ್ಲ. ಹೆಚ್ಚಿನ ಸಾಹಿತ್ಯ ಪುಸ್ತಕ ವಿಮರ್ಶೆಗಳನ್ನೂ ನಾನೇ ಬರೆಯುತ್ತಿದ್ದೆ. ಅವು ನಿರ್ದಾಕ್ಷಿಣ್ಯವಾಗಿರುತ್ತಿದ್ದವು. ಹೆಸರು ಹಾಕದೆ ಬರೆದ ಈ ವಿಮರ್ಶೆಗಳಲ್ಲಿ ಕೆಲವು ವೈ. ಗೋಕಾಕ, ಆಗ ಸಮ್ಮೇಳನಾಧ್ಯಕ್ಷರಾಗಿದ್ದ ಎಂ. ಆರ್. ಶ್ರೀನಿವಾಸಮೂರ್ತಿ ಅವರ ಮೆಚ್ಚುಕೆಪತ್ರಗಳಿಗೆ ಭಾಗಿಯಾದವು. “ನಗ್ನಸತ್ಯ”ವನ್ನು ಕುರಿತು ಬರೆದ ನನ್ನ ವಿಮರ್ಶೆಯನ್ನು ಅ.ನ.ಕೃ. ಅವರು ಇಡಿಯಾಗಿಯೆ ತಮ್ಮ “ಸಾಹಿತ್ಯ ಮತ್ತು ಕಾಮ ಪ್ರಚೋದನೆ”ಯಲ್ಲಿ ಉದ್ಧರಿಸಿ ಖಂಡಿಸಿದರು. (ನಾನು ಆ ಪುಸ್ತಕದಲ್ಲಿ “ನಗ್ನ”ವಾದದ್ದೇನೂ ಇಲ್ಲ ಎಂದು ಟೀಕಿಸಿದ್ದೆ). ಎಲ್ಲಕ್ಕೂ ಹೆಚ್ಚಾಗಿ “ಕರ್ಮವೀರ”ದ “ಭಾರವತ್ಸವ”ವನ್ನು ಕಡಿಮೆ ಮಾಡಲು ಸಂಪಾದಕರನ್ನು ಕೇಳಿದೆಯೆ ಪ್ರಾರಂಭಿಸಿದ “ಓದುಗರೊಡನೆ ಹರಟೆ” ನನಗೂ ಅಶ್ಚರ್ಯವಾಗುವ ಹಾಗೆ ಬೇಗ ಜನಪ್ರಿಯವಾಯಿತು. 1950ರಿಂದ 24 ವರ್ಷಕಾಲ ನಾನು ಫೀಚರನ್ನು ಬರೆದೆ. ಇದನ್ನು ಯಾರು ಬರೆಯುತ್ತಾರೆಂಬ ಕುತೂಹಲವೆದ್ದು ಕೆಲವರು ಅವುಗಳನ್ನು ಶ್ರೀರಂಗರ ಸೆರಗಿಗೆ ಕಟ್ಟಿದರು. ಅದನ್ನು ಬರೆಯುವವನು ನಾನೇ ಎನ್ನುವುದನ್ನು ಹೊರಗೆ ಬಿಟ್ಟವರು ಕಡೆಗೆ ಪುರೋಹಿತರೇ. ಅದು ನನ್ನನ್ನು (ಕು)ಪ್ರಸಿದ್ಧನಾಗಿ ಮಾಡಿತು. ಆದರೆ ಅದಕ್ಕೆ ನಾನು ಬಳಸುತ್ತಿದ್ದ “ಲಾಂಗೂ ಲಾಚಾರ್ಯ” ಎಂಬ ಗುಪ್ತನಾಮ ನನ್ನ ನಿಜವಾದ ಹೆಸರೇ ಎನ್ನುವಷ್ಟು ಮಟ್ಟಿಗೆ ನನಗೆ ಅಂಟಿಕೊಂಡಿರುವುದು ನನಗೆ

ಮೆಚ್ಚುಕೆಯಾಗಿಲ್ಲ. ನಾನು ಕವಿತೆ, ರಾಜಕೀಯ, ಸಾಮಾಜಿಕ ಬರಹಗಳನ್ನು ಬರೆದಿದ್ದೇನೆಂದು ಎಲ್ಲರೂ ಮರೆತೇಬಿಡುವಂತೆ ಅದು ಮಾಡಿತು. ನನಗೂ ಹಾಸ್ಯದೃಷ್ಟಿ ಎಷ್ಟು ಅಸ್ಥಿಗತವಾಯಿತೆಂದರೆ ಗಂಭೀರ ಕವಿತೆಗಳನ್ನು ಅನಂತರ ಬರೆಯಲೇ ನನ್ನಿಂದಾಗಲಿಲ್ಲ.

1956ರಲ್ಲಿ “ಕಸ್ತೂರಿ” ಡೈಜೆಸ್ಟನ್ನು ಪ್ರಾರಂಭಿಸಬೇಕೆಂದು ನಮ್ಮ ಸಂಸ್ಥೆ ಯೋಚಿಸುತ್ತಿದ್ದಾಗ ಸಂಪಾದಕತ್ವಕ್ಕೆ ಬೇರೆ ಬೇರೆ ಹೊರಗಿನ ಹೆಸರುಗಳು ವಿಚಾರಿಸಲ್ಪಟ್ಟು ಕಡೆಗೆ ನನಗೇ ಆ ಪಟ್ಟ ಕಟ್ಟಲು ನಿರ್ಣಯವಾಯಿತು. ನಾನು ಸ್ವಲ್ಪ ಅಧ್ಯಯನದಿಂದಲೇ ಒಪ್ಪಿಕೊಂಡೆ. ಮೊಹರೆ ಹಣಮಂತ ರಾಯರಿಗೆ ನನ್ನ ಸಾಮರ್ಥ್ಯದ ಮೇಲೆ ನನಗಿಂತಲೂ ಹೆಚ್ಚು ವಿಶ್ವಾಸವಿದ್ದುದು ಈ ನಿರ್ಣಯಕ್ಕೆ ಕಾರಣವಾಗಿತ್ತು. ನನ್ನ ಸಂಪಾದಕತ್ವದಲ್ಲೇ ಪ್ರಾರಂಭವಾದ ಈ ಪತ್ರಿಕೆಗೆ “ರೀಡರ್ಸ್ ಡೈಜೆಸ್ಟ್” ಮಾದರಿಯಾಗಿದ್ದರೂ ಅದನ್ನು ನನ್ನದೇ ಕಲ್ಪನೆಗಳಂತೆ ರೂಪಿಸಬೇಕೆಂದು ಗಟ್ಟಿಮಾಡಿಕೊಂಡೆ. ಒಳ್ಳೆ ಅಭಿರುಚಿಯ, ಸುಮಾರಾಗಿ ವಿದ್ಯಾವಂತರಾದ, ತರುಣ ಓದುಗರನ್ನೇ ಗುರಿಯಾಗಿಟ್ಟುಕೊಳ್ಳಲು ನಿರ್ಧರಿಸಿದೆ. ಇದು ನನ್ನವೇ ಮಿತಿಗಳ ಪ್ರತಿನಿಧಿಯೂ ಆಗಿತ್ತು. ಪ್ರಬುದ್ಧರಲ್ಲದ ಜನರ ಮಟ್ಟದಲ್ಲಿ ಯೋಚಿಸುವುದೂ ಬರೆಯುವುದೂ ನನಗೆ ಅಸಾಧ್ಯವಾದ ಕೆಲಸವೆಂದು ನಾನಾಗಲೇ ಮನಗಂಡಿದ್ದೆ. ಆದ್ದರಿಂದ “ಕಸ್ತೂರಿ” ಸ್ವಲ್ಪ ಬಿಗಿಯಾಗಿಯೆ ಇದೆಯೆಂಬುದು ಪ್ರಾರಂಭಿಕ ವರದಿಯಾಗಿತ್ತು. ಆದರೆ ಆರು ತಿಂಗಳಲ್ಲಿ ನಾನು ಗುರಿಯಾಗಿಟ್ಟುಕೊಂಡ ಓದುಗರು ಅದನ್ನು ಮೆಚ್ಚಿಕೊಳ್ಳಲು ಕಲಿತರು. ಸಾಮಾನ್ಯ ಸುಶಿಕ್ಷಿತ ಓದುಗ ಇಂದಿನ ಯುಗದಲ್ಲಿ ಎನೇನುತಿಳಿದುಕೊಳ್ಳಬಹುದೆಂದು ನನಗನಿಸಿತೋ ಅದನ್ನೆಲ್ಲ ತಿಳಿಯಾದ ಭಾಷೆಯಲ್ಲಿ ಕೊಡಲಾರಂಭಿಸಿದೆ. ಈ ಕೆಲಸದಲ್ಲಿ ನನ್ನ ಸಹೋದ್ಯೋಗಿಯಾದ ಜಿ. ಜಿ. ಹೆಗಡೆ ಯವರ ಸಹಾಯವನ್ನು ನಾನು ನೆನೆಯಲೇಬೇಕು. ಕೆಲ ಕಾಲದಲ್ಲೇ “ಕಸ್ತೂರಿ” ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ಪ್ರಾಂತಗಳಲ್ಲಿಯೂ ಹೆಸರುಪಡೆಯಿತು. ಅಂಥ ದಿಂದ ಒಬ್ಬರು ಬಂದು ಅಲ್ಲಿಯೂ ಇಂಥ ಪತ್ರಿಕೆ ಹೊರಡಿಸಲು ಸಲಹೆ ಕೇಳಿ ಹೋದರು. ಮಹಾರಾಷ್ಟ್ರದಲ್ಲೊಬ್ಬ ಸಾಹಿತಿ ಒಂದು ಭಾಷಣದಲ್ಲಿ “ಕಸ್ತೂರಿ”ಯಂಥ ಯೋಗ್ಯತೆಯ ಪತ್ರಿಕೆ ಮಹಾರಾಷ್ಟ್ರದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಆರ್. ಆರ್. ದಿವಾಕರ ಅವರು ನಾನು ಹಾಜರಿದ್ದ ಪ್ರತಿಯೊಂದು ಕೂಟದಲ್ಲಿ ನನ್ನನ್ನು ಪ್ರಶಂಸಾವೂರ್ವಕ ಪರಿಚಯಿಸುತ್ತಿದ್ದರು. ಮಹಾ

ರಾಷ್ಟ್ರ ಕರ್ನಾಟಕ ಗಡಿ ಸಮಸ್ಯೆಯ ಬಗ್ಗೆ ನಾನು "ಕಸ್ತೂರಿ"ಯಲ್ಲಿ ಬರೆದ ಲೇಖನವನ್ನು ಓದಿಸಿಕೊಂಡ ಮುಂಬಯಿಯ ಮರಾಠಿಗರೊಬ್ಬರು ಸಮಸ್ಯೆಯನ್ನು ಇಷ್ಟು ಸ್ಪಷ್ಟವಾಗಿ, ನಿಷ್ಪಕ್ಷಪಾತವಾಗಿ ವಿವರಿಸುವ ಲೇಖನವನ್ನು ತಾವು ಎಂದೂ ಓದಿಲ್ಲವೆಂದು ಹೇಳಿದ್ದಾಗಿ ಒಬ್ಬ ಓದುಗರು ಬರೆದರು. ನಮ್ಮ ದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕಂಪೌಂಜಿಟ್.ಆರ್ ಆಯಾಚಿತವಾಗಿ ನನ್ನ ಹತ್ತಿರ ಬಂದು "ಕಾಶ್ಮೀರ ಸಮಸ್ಯೆಯ ಬಗ್ಗೆ 'ಕಸ್ತೂರಿ'ಯಲ್ಲಿನ ಲೇಖನ ಓದುವ ವರೆಗೆ ಆದರೆ ತಲೆಬುಡವೇ ನನಗೆ ಆಗಿರಲಿಲ್ಲ" ಎಂದು ಹೇಳಿದ. 18 ವರ್ಷ "ಕಸ್ತೂರಿ"ಗಾಗಿ ಪಟ್ಟ ಪರಿಶ್ರಮಕ್ಕೆ ಬಂದ ಇಂಥ ಪ್ರಶಂಸೆಗಳು ಒಂದು ಸಾರ್ಥಕತೆಯ ಭಾವನೆಯನ್ನು ತಂದುಕೊಡದೆ ಇಲ್ಲ. ಆದರೆ ವೈಯಕ್ತಿಕವಾಗಿ ನನಗೆ "ಕಸ್ತೂರಿ"ಗಾಗಿ ಮಾಡಿದ ದುಡಿತ ಅಷ್ಟೊಂದು ಸಂತೃಪ್ತಿಕರವಾಗಿಲ್ಲ. ಅದಕ್ಕಾಗಿ ಮಾಡಬೇಕಾದ ಅಪಾರ ವಾದ ಪುಡಿ-ಓದಿನ ದೆಸೆಯಿಂದ ನನ್ನ ಸಾಹಿತ್ಯ ವ್ಯಾಸಂಗವೂ ಸಾಹಿತ್ಯ ವೃತ್ತಿ ಸಾಹಿತ್ಯ ಮೂಲೆಗುಂಪಾಗಿ ಹೋದವು. ಸಮಕಾಲೀನ ಕನ್ನಡ ಸಾಹಿತ್ಯದೊಡನೆ ಸಂಪರ್ಕವೇ ತಪ್ಪಿಹೋಯಿತೆಂದರೂ ಅಡ್ಡಿಯಿಲ್ಲ.

— ಮತ್ತು 1974 ಅಕ್ಟೋಬರ್ 31ರಂದು ಆಫೀಸು ಬಿಡುವುದಕ್ಕೆ ಒಂದೆರಡು ನಿಮಿಷ ಮುಂಚೆ ನನಗೆ ಹೊಟ್ಟೆ ತಳಮಳಿಸಿ ರಕ್ತ ಕಾರಿಕೊಂಡೆ. ನಾನು ದೀರ್ಘಕಾಲೀನ ಆಸ್ತಾರೋಗಿ. ಅದಕ್ಕಾಗಿ ಬೇರೆ ಬೇರೆ ಗುಳಿಗೆ ನುಂಗುತ್ತಿದ್ದೆ. ನನ್ನನ್ನು ಕರ್ನಾಟಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಎರಡೂವರೆ ತಿಂಗಳು ಸಾವು-ಬದುಕುಗಳ ನಡುವೆ ಕಳೆದೆ. ಬದುಕುವ ಆಸೆಯೇ ಇಲ್ಲದೆ ಹೊಟ್ಟೆಯ ಎರಡು ಶಸ್ತ್ರಕ್ರಿಯೆಗಳಿಗೆ ಒಳಗಾದೆ. 24 ಬಾಟಲಿ ರಕ್ತ, 250 ಬಾಟಲಿ ಸೆಲ್ಯೆನ್ ಕೊಡಬೇಕಾಯಿತೆಂದು ಹೇಳಿದರೆ ರೋಗದ ಸ್ಥಿತಿ ಅರ್ಥವಾದೀತು. ನನ್ನ ಎಂಟೊ ಮಕ್ಕಳು ಮತ್ತು ಹೆಂಡತಿ ಹಾಗೂ ನನ್ನ ಭಾವಂದಿರು ಹಗಲಿರುಳು ನನ್ನ ಬಳಿ ಇದ್ದರು. ಹಿರಿ-ಕಿರಿಯ ಡಾಕ್ಟರುಗಳು ಹಲವು ರಾತ್ರಿ ನಿದ್ರೆಗೆಟ್ಟು ನನ್ನನ್ನು ನೋಡಿಕೊಂಡರು. ಸರ್ಜನ್ರಾದ ಡಾ. ರಘು, ಫಿಜೀಷಿಯನ್ರಾದ ಡಾ. ಮಯ್ಯ, ಡಾ. ಹಂದೆ ಮತ್ತು ಅನೇಕ ಕಿರಿಯ ಡಾಕ್ಟರರು ಯಾವ ಅನುಬಂಧ ದಿಂದಲೋ ನನ್ನ ಜೀವ ಉಳಿಸಲು ಹೆಣಗಿದರು. ನನ್ನ ಹೆಂಡತಿಯ ತಮ್ಮ ಜನಾರ್ಥನರಾವ್ ನನ್ನ ಮೇಲೆ ಶಸ್ತ್ರಕ್ರಿಯೆಯನ್ನು—ಸಾಯುವುದೇ ಖಂಡಿತವೆಂದಿದ್ದಾಗಲೂ— ಮಾಡಲು ಒತ್ತಾಯಿಸಿದ. ಆದರಿಂದ ಜೀವ ಉಳಿಯಿತು.

ಅವರಿಗೂ ಅವನಿಗೂ ನಾನು ಜೀವಮುಣದಿಂದ ಬದ್ಧ ನಾಗಿದ್ದೇನೆ. "ನೀವು ನನ್ನನ್ನು ಒಳಿಸಿದಿರಿ" ಎಂದಾಗ ಡಾಕ್ಟರು "ನಿನ್ನ ಧೈರ್ಯ ನಿನ್ನನ್ನು ಕಾಪಾಡಿತು. ಇಲ್ಲದಿದ್ದರೆ ಸೇಕಡಾ ಒಂದರಷ್ಟು ಚಾನ್ಸೂ ಇರಲಿಲ್ಲ," ಎಂದು ಹೇಳಿದರು.

ಧೈರ್ಯ? ನನಗೆ ಖಾತ್ರಿಯಿಲ್ಲ. ನಾನು ಸಾಯಬಹುದೆಂಬ ನಿರೀಕ್ಷೆ ನನಗಿದ್ದರೂ ನನಗೆ ಹೆದರಿಕೆ ಆಗಲಿಲ್ಲ. ಆದರೆ ನಾನು ಎಂದೂ ಸಾವಿಗೆ ಹೆದರಿದವನಲ್ಲ. ನಾನು ಸಾಕಷ್ಟು ಸಾವು ಗಳನ್ನು ಚಿಕ್ಕಂದಿನಿಂದ ಕಂಡಿದ್ದೇನೆ. ನಾಲ್ಕರಲ್ಲಿ ತಂದೆ, ಒಂಭತ್ತರಲ್ಲಿ ತಾಯಿಯ ಅಕ್ಕ ಇತ್ಯಾದಿ ಇತ್ಯಾದಿ. ಹೆಣ ಗಳು, ಸ್ಮಶಾನಗಳು ನನ್ನನ್ನು ಚಿಕ್ಕಂದಿನಲ್ಲಿಯೂ ಗಾಬರಿ ಗೊಳಿಸಿಲ್ಲ. ಆಪರೇಶನ್ ಟೇಬಲ್ ಮೇಲೆ ಮಲಗಿದ್ದಾಗ, ಅನಾಸ್ತೇಶಿಯ ಕೊಡುವ ಮೊದಲು ಡಾಕ್ಟರು ಪ್ರಾರ್ಥನೆ ಮಾಡಿಕೊಳ್ಳಿ ಅಂದಾಗ ನನಗೆ ಅನ್ನಿಸಿದ್ದು, "ಆಪರೇಶನ್ ನಲ್ಲಿ ಸತ್ತರೆ ನನಗೆ ಗೊತ್ತೇ ಆಗುವುದಿಲ್ಲ; ಬದುಕಿದರೆ ಬೆಳಗ್ಗೆ ಹೇಗೋ ತಿಳಿಯುತ್ತದೆ," ಎಂದು. ಈ ಮನೋ ವೃತ್ತಿಯನ್ನು ಧೈರ್ಯವೆಂದು ಕರೆಯುತ್ತೀರಾ? ಅನಾಸಕ್ತಿ-ಅನಿಚ್ಛೆ—ಅಲ್ಲವೇ ಇದು?

ಹೌದು, ಅನಿಚ್ಛೆ. ಅದು ನನ್ನ ಪ್ರಧಾನ ಗುಣ. ಸ್ವಂತದ ಮುನ್ನಡೆಯ ವಿಷಯದಲ್ಲಿ ಕೂಡ. ನನ್ನ ಕವಿತಾ ಸಂಗ್ರಹ "ನವನೀರ"ವನ್ನು ಒತ್ತಾಯದಿಂದ ಮುದ್ರಿಸಿದವರು ನನ್ನ ಮಿತ್ರ ದ. ಬಾ. ಕುಲಕರ್ಣಿ. ಅದನ್ನು ಮುಂಬಯಿ ಸರ್ಕಾರದ ಬಹುಮಾನಕ್ಕೆ ಕಳಿಸಿದವರೂ ಅವರೇ. ಆದ್ದರಿಂದ ಅದಕ್ಕೆ (1956ರಲ್ಲಿರಬೇಕು) ಆ ಸರ್ಕಾರದ ರೂ. 1000 ಬಹುಮಾನ ಬಂತು. ನನ್ನ ಹರಟೆಗಳ ಮೊದಲ ಸಂಗ್ರಹ "ಪ್ರಹಾರ" ನನ್ನ ಆಫೀಸಿನವರ ಒತ್ತಾಯಕ್ಕೆ ಬಂತು. ನನ್ನ ರಾಜಕೀಯ ಪುಸ್ತಕ "ಸ್ವಾತಂತ್ರ್ಯದ 25 ವರ್ಷಗಳು" ಮುಂಬಯಿಯ ನನ್ನ ಮಿತ್ರರ ಒತ್ತಾಯಕ್ಕೆ ಬರೆದದ್ದು. ಅದು ಚೆನ್ನಾಗಿದೆಯೆಂಬ ಅಭಿಪ್ರಾಯ ಬಂದಿದೆ. ಎರಡನೇ ಹರಟೆ ಸಂಗ್ರಹ ("ಲೋಕದ ಡೊಂಕು") ನನ್ನ ಮಿತ್ರ ಜಿ. ಟಿ. ನಾರಾಯಣರಾಯರ ಒತ್ತಾಯದ ಫಲ. ಬರಲಿರುವ ಮೂರನೇ ಹರಟೆ ಸಂಗ್ರಹಕ್ಕೂ ಅವರದೇ ಪ್ರೇರಣೆ. ನನ್ನ ಎರಡನೇ ಪದ್ಯಸಂಗ್ರಹದ ಪ್ರಕಟನೆಗೆ ನನ್ನ ಮಿತ್ರ ಸಿದ್ದಲಿಂಗ ಪಟ್ಟಣಶೆಟ್ಟಿಯವರು ವ್ಯವಸ್ಥೆ ಮಾಡಿ ಕೊಟ್ಟರೂ ಅವುಗಳ ಪ್ರತಿ ತಯಾರಿಸಿಕೊಡಲು ನನ್ನಿಂದ ಆಗಿಲ್ಲ. ಹಿಡಿದ ಕೆಲಸವನ್ನು ಪ್ರಾಮಾಣಿಕವಾಗಿ ಪೂರೈಸಬೇಕು, ನೈತಿಕ ಹೊಣೆಯ ಭಾವ ಮತ್ತು ಯಾವ ಕೆಲಸವನ್ನಾದರೂ ಬೇಗ ಕಲಿತು ದಕ್ಷತೆಯಿಂದ ಮಾಡುವ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಒಂದು ಜನ್ಮ ಸಿದ್ಧ ಚಾಕಚಕ್ಯ ಇವಿಲ್ಲದಿದ್ದರೆ ನಾನು ಎಲ್ಲಿರುತ್ತಿದ್ದೆನೋ? ನಾನು ಯಾರಿಗಾಗಿ ಏನೂ ಮಾಡಿರದಿದ್ದರೂ ನನ್ನ ಮೇಲೆ ಅಯಾಚಿತವಾಗಿ ಅನುಕಂಪ, ಅಭಿಮಾನ, ಪ್ರೀತಿ ತೋರಿಸುವವರು ಧಾರಾಳವಾಗಿರುವುದು ನನ್ನ ದೈವ.

ನನಗಿಗ 62 ತುಂಬಿದೆ. ನನ್ನ ಸಾಂಸಾರಿಕ ಹೊಣೆಗಳನ್ನು ಹೆಚ್ಚುಮಟ್ಟಿಗೆ ಪೂರೈಸಿದ್ದೇನೆ. ಪಶ್ಚಾತ್ತಾಪ ಪಡಬೇಕಾದ ದುಷ್ಕರ್ಮಗಳನ್ನು ಮಾಡಿಲ್ಲ. ಒಂದೇ ಪಶ್ಚಾತ್ತಾಪ: ನನ್ನ ಕಾರ್ಯಬಾಹುಳ್ಯದಲ್ಲಿ ನನ್ನ ಹೆಂಡತಿಯ ಭೌತಿಕ ಇಷ್ಟಗಳನ್ನು ಮಾತ್ರವಲ್ಲ, ಅವಳ ಭಾವನಾತ್ಮಕ ಆಸೆಗಳನ್ನೂ ನಾನು ಗಮನಿಸದೆ ಹೋದೆ. ಅವಳು ನನಗಾಗಿ ಬಹು ನೊಂದಳು.

ನನ್ನ ಕಾರ್ಯನಿರತ ಜೀವನದಲ್ಲಿ ಪರಸ್ಪರ ವಿರುದ್ಧ ಒಲವುಗಳು ಕೆಲಸ ಮಾಡಿವೆ. ಔಪಚಾರಿಕ ಉಚ್ಚ ವಿದ್ಯಾಭ್ಯಾಸ ಇಲ್ಲದ ಒಂದು ಕೊರತೆಯಿಂದಾಗಿ ನನಗೆ ವ್ಯವಸ್ಥಿತವಾದ ಅಧ್ಯಯನ ಸಾಧ್ಯವಾಗಿಲ್ಲ. ಆದರೆ ಇದರಿಂದ ನನ್ನ ದಾರಿಗಳನ್ನು ನಾನೇ ಕಂಡುಕೊಳ್ಳಬೇಕಾಗಿ ಬಂದದ್ದರಿಂದ ವಿಷಯಗಳನ್ನು ನನ್ನವೇ ಆದ ಭಿನ್ನರೀತಿಗಳಲ್ಲಿ ನೋಡಲು ಸಾಧ್ಯವಾಗಿದೆ. ಈ ಸ್ವತಂತ್ರವಾದ ವಿಚಾರಸರಣಿ ನನಗೆ ಅನೇಕ ಬಲ್ಲವರ ಗೌರವಾದರಗಳನ್ನು ದೊರಕಿಸಿಕೊಟ್ಟಿದೆ.

ಇದು ಅವರ ಔದಾರ್ಯವನ್ನು ಸೂಚಿಸುತ್ತದೆ.

ನನ್ನ ಜೀವನದಲ್ಲಿ ನನಗೆ ಅನಿಸುವ ಸಾರ್ಥಕತೆಗಳು ಎರಡು: ಒಂದು, ಅನೇಕ ಹೊಸ ಲೇಖಕರು “ಕಸ್ತೂರಿ” “ಕರ್ಮವೀರ”ಗಳಲ್ಲಿ ಸಿಕ್ಕಿದ ಅವಕಾಶ ತಮ್ಮನ್ನು ಹುರಿ ದುಂಬಿಸಿತೆಂದು ಬಗೆದಿರುವುದು. ಹೊಸಬರಲ್ಲಿರುವ ಗುಣಗಳನ್ನು ಗುರುತಿಸಿ ಉಪಯೋಗಿಸಿಕೊಳ್ಳುವುದರಲ್ಲಿ ಸಂಪಾದಕನಿಗೊಂದು ಸ್ವಾರ್ಥ ಇದೆಯೆಂದು ನಾನೆಣಿಸುತ್ತೇನೆ. ಎರಡು, ಸಹಸ್ರಾರು ಓದುಗರ ಪ್ರೀತಿ ನನಗೆ ಲಭಿಸಿದ್ದು. ನಾನು ಆಸ್ಪತ್ರೆಯಲ್ಲಿ ಬಿದ್ದಿದ್ದಾಗ ಈ ಎರಡೂ ವರ್ಗಗಳ ಜನರ ಪ್ರೀತಿಯ ಪ್ರತಿತಿ ನನಗೆ ಧಾರಾಳವಾಗಿ ಆಯಿತು.

ಸೋಮಾರಿಗಳಿಗೆಗಳಲ್ಲಿ ಅನೇಕ—ರೆಗಳ ಬಗೆ ಊಹಾಪೋಹ ಮಾಡುತ್ತೇನೆ. ನನಗೆ ಹೈಸ್ಕೂಲಿಗೆ ಹೋಗುವ ಅವಕಾಶವೇ ಸಿಕ್ಕಿರದಿದ್ದರೆ? ಉಡುಪಿಯ ಕಂಪೆನಿ ದಿವಾಳಿ ಆಗಿರದಿದ್ದರೆ? ಹಣಮಂತರಾಯರು ನನ್ನನ್ನು ಕರೆದಿರದಿದ್ದರೆ? ಕೊನೆಗೆ ನಾನು ಗಂಭೀರ ಕಾಯಿಲೆಯಿಂದ ಗುಣ ಹೊಂದಿರದಿದ್ದರೆ? ಆದರೆ ಇದೆಲ್ಲ ನಾನು ಹುಟ್ಟಿರದಿದ್ದರೆ ಎಂಬ ಊಹಾವೋಹದಷ್ಟೇ ನಿರರ್ಥಕ. ಆಕೆಸ್ಕಿಕೆಗಳು ನಮ್ಮ ಬದುಕನ್ನು ರೂಪಿಸುತ್ತವೆ; ಅದನ್ನೇ ಕೆಲ ವ್ಯವಸ್ಥಾಪ್ರಿಯರು ಅದೃಷ್ಟ, ಭವಿತವ್ಯತೆ ಎಂದು ಕರೆಯುತ್ತಾರೆ

PHONE: 23792
GRAMS: DINGDONG

ಪೂಜೆ ಪುನಸ್ಕಾರಗಳಿಗೆ



ಗೋಪಿಕಾ
ಕಸ್ತೂರಿ ದರ್ಬಾರ್ ಬತ್ತಿ

GOPIKA PERFUMERY WORKS MYSORE-4

ನನ್ನ ಪತಿ ಪಾವೆಂ

ಲಕ್ಷ್ಮೀಬಾಯಿ ಆಚಾರ್ಯ

1936 ಮೇ ತಿಂಗಳ ಅಂತ್ಯದಲ್ಲಿ ಒಂದು ದಿನ 'ಇವರು' ನನ್ನ ಸೋದರನಾದ ಶ್ರೀನಿವಾಸರಾಯರು ಮತ್ತು ಇತರ ಮೂವರ ಸಂಗಡ ನನ್ನನ್ನು ನೋಡಲಿಕ್ಕೆ ಬಂದರು. ನೋಡಲಿಕ್ಕೆ ಬರುತ್ತಾರೆಂಬುದಕ್ಕೆ ಸೂಚನೆ ಏನೂ ಬಂದಿರಲಿಲ್ಲ. ಆದ್ದರಿಂದ ನಾನು ಅದಕ್ಕೆ ಸ್ವಲ್ಪವೂ ಅಣಿಯಾಗಿರಲಿಲ್ಲ. ಒಂದು ಒಳ್ಳೇ ಸೀರೆ ಉಟ್ಟಿರಲಿಲ್ಲ; ಮುಖ ಕೂಡ ಸರಿಯಾಗಿ ತೊಳೆದುಕೊಂಡಿರಲಿಲ್ಲ. ಕೊಟ್ಟಿಗೆಗೆ ಹೊರಟಿದ್ದ ನನ್ನನ್ನು ಹಾಗೆಯೇ ನನ್ನ ಮಾವ ಕರೆತಂದು ಅವರ ಮುಂದೆ ನಿಲ್ಲಿಸಿದರು. ಕೆಲ ನಿಮಿಷ, ಅಷ್ಟೆ. ಬಂದವರು ಎದ್ದರು, ಹೊರಟರು. ಆಮೇಲೆ ಒಪ್ಪಿದರೆಂದು ಕೇಳಿದೆ. ವಾರ ಕಳೆಯುವುದರೊಳಗೆ ಮದುವೆ ಆಗಿಹೋಯಿತು. ಮದುವೆ ಕುದುರಿಸುವುದಕ್ಕೆ ನನ್ನ ಮಾವ ನೂರಲ್ಲದಿದ್ದರೂ ಹತ್ತಾರು ಸುಳ್ಳುಗಳನ್ನು ಎರಡೂ ಪಕ್ಷಗಳಿಗೆ ಹೇಳಿದ್ದರೆಂದು ಅನಂತರ ಬೆಳಕಿಗೆ ಬಂತು. ನನಗೆ ಸಂಸ್ಕೃತ ಮತ್ತು ಹಿಂದೀ ಬರುತ್ತದೆಂದು ಅವರಿಗೂ (ನಾನು ಎರಡನೆಯ ತರಗತಿ ದಾಟಿರಲಿಲ್ಲ) ಇವರಿಗೆ ಸುಮಾರು ಆಸ್ತಿ ಇದೆಯೆಂದು ನಮ್ಮ ತಂದೆಯವರಿಗೂ (ಇದ್ದದ್ದು ಒಂದು ಸಣ್ಣ ಮನೆ ಮಾತ್ರ) ಹೇಳಿದ್ದು ಮುಖ್ಯ ಸುಳ್ಳುಗಳು.

ಅಂತೂ ಹದಿನೈದನೆಯ ವಯಸ್ಸಿನಲ್ಲಿ ನಾನು ಇವರ ಮನೆಗೆ ಬಂದೆ. ಸುಳ್ಳುಗಳಿಗಾಗಿ ಹೆಚ್ಚು ಗದ್ದಲ ಆಗಲಿಲ್ಲ. ಆದರೆ ಅವರ ಮನೆತನದ ಉಭಯ ಕುಲಗಳಲ್ಲಿ ಇಂಗ್ಲಿಷ್ ಕಲಿತ ಮೊದಲನೆಯ ಹುಡುಗನಾದ ಇವರು ಏನೂ ವರದ ಕ್ಷಿಣೆ ಕೇಳದೆ ಮದುವೆ ಮಾಡಿಕೊಂಡದ್ದು ಇವರ ತಾಯಿಗೆ ಅಷ್ಟಾಗಿ ಹಿಡಿಸಿದ ಹಾಗೆ ಕಾಣಲಿಲ್ಲ. ವರದಕ್ಷಿಣೆ ಕೊಡಲಿಕ್ಕೆ ತಯಾರಾಗಿದ್ದ ಇತರರು ಕೇಳಿ ಹೋಗಿದ್ದರಂತೆ. ಅವರನ್ನು ಬಿಟ್ಟು ಇವಳಿಗೆ ಯಾಕೆ ಒಪ್ಪಬೇಕಿತ್ತು ಎಂಬ ಅತಂಕ ಅವರದು. ಹಣಕ್ಕಾಗಿ ಅಲ್ಲದಿದ್ದರೂ ಮಗನ ಅಭಿಮಾನಕ್ಕಾಗಿ! ಈ ವಿಷಯದಲ್ಲಿ ನಮ್ಮ ಅತ್ತೆಯವರು ಕೊನೆಗೂ ಇವರನ್ನಾಗಲಿ ನನ್ನನ್ನಾಗಲಿ ಪೂರ್ತಿ ಕ್ಷಮಿಸ

ಲಿಲ್ಲ. ಒಮ್ಮೊಮ್ಮೆ ಇವರಿಲ್ಲದಾಗ ನವಿರಾದ ಕಟಕಿ ಮಾತುಗಳು ಬರುತ್ತಿದ್ದವು. ಆದರೆ ಪರರ ಮುಂದೆ ಮಾತ್ರ ಅವರು ಎಂದೂ ನನ್ನನ್ನು ಅವಮಾನಿಸಲಿಲ್ಲ. ಅಂತೂ ಒಟ್ಟಿನ ಮೇಲೆ ಇವರ ಮನೆಯಲ್ಲಿ ಪರವಾಗಿಲ್ಲ ಎನಿಸಿಕೊಂಡು ಬಾಳಿದೆ.

ಇವರು ಇಲ್ಲದಾಗ ಅಂದಿನಲ್ಲ. ಇವರು ಮನೆಯಲ್ಲಿ ಇರುತ್ತಿದ್ದದ್ದಾದರೂ ಎಷ್ಟು ಅನ್ನುತ್ತೀರಿ! ಬೆಳಗ್ಗೆ ಏಳೋ ಎಂಟೋ ಗಂಟೆಗೆ ಆಫೀಸಿಗೆ ಹೋದರೆ, ಮಧ್ಯಾಹ್ನ ಒಂದು ತಾಸು ಊಟಕ್ಕೆ ಬಂದು ಹೊರಟವರು ಹಿಂದಿರುಗುವಾಗ ರಾತ್ರಿ ಹನ್ನೊಂದೋ ಹನ್ನೆರಡೋ. ಮನೆಯಲ್ಲಿ ಇವರ ಅಕ್ಕಂದಿರಲ್ಲಿ ಒಬ್ಬರಲ್ಲ ಒಬ್ಬರು ಅವರ ಮಕ್ಕಳು ಬಂದಿರುತ್ತಿದ್ದರು. ಹೀಗಾಗಿ ಹೊತ್ತು ಹೋಗುವುದು ಕಷ್ಟವಾಗಿರಲಿಲ್ಲ. ಕೆಲಸ ಧಾರಾಳ ಇರುತ್ತಿತ್ತು. ಗಂಡಂದಿರಿಂದ ಬಹಳ ಅಪೇಕ್ಷಿಸುವುದಕ್ಕೆ ಅಂದಿನ ಸಂಪ್ರದಾಯಸ್ಥ ಬ್ರಾಹ್ಮಣ ಕನ್ಯೆಯರಿಗೆ ತರಬೇತಿಯೇ ಇರುತ್ತಿರಲಿಲ್ಲವಾಗಿ ನನಗೆ ಅಸಂತೋಷ ವ್ಯಕ್ತಪಡಿಸುವ ಯೋಚನೆಯೇ ಬರಲಿಲ್ಲ.

* * *

ಹೀಗೆ ಪ್ರಾರಂಭವಾದ ನಮ್ಮ ದಾಂಪತ್ಯ ಈಗ ನಲವತ್ತೊಂದು ವರ್ಷಗಳನ್ನು ಮುಗಿಸುತ್ತಿದೆ. ಇಷ್ಟೆಲ್ಲ ವರ್ಷಗಳಲ್ಲಿ ಮೊದಲ ನಾಲ್ಕನ್ನು ಇವರ ಕುಟುಂಬದೊಡನೆ ಮತ್ತು ಉಳಿದುವುಗಳನ್ನು ಬಹುಮಟ್ಟಿಗೆ ಪ್ರತ್ಯೇಕ ಸ್ವಂತ ಸಂಸಾರವಾಗಿ ನಾವು ಬಾಳಿದ್ದೇವೆ. ಎಂಟು ಮಕ್ಕಳನ್ನು ಬೆಳೆಸಿದ್ದೇವೆ; ಒಂದನ್ನು ಕಳೆದುಕೊಂಡಿದ್ದೇವೆ. ಸುಖ ದುಃಖದ ಸಂಗಮದಲ್ಲಿ ಮಿಂಡಿದ್ದೇವೆ. ಹೆಚ್ಚಿನ ಸಮಯ ಬಡತನದ ಕಷ್ಟಗಳಲ್ಲಿ ನನೆದಿದ್ದರೂ ನಮ್ಮ ಬದುಕು ಒಟ್ಟಿನಲ್ಲಿ ಅಚ್ಚುಮೆಚ್ಚಿನಲ್ಲೇ ಸಾಗಿದೆ. ಬಹು ಅಪರೂಪವಾಗಿ ಜಗಳವಾಡಿರಬಹುದಷ್ಟೆ. ನಿಜವಾಗಿ, ನಿಮ್ಮಲ್ಲಿ ಜಗಳವಾಗುವುದೇ ಇಲ್ಲವಲ್ಲ! ಎಂದು ನೆರೆಹೊರೆಯವರು ಸೋಜಿಗ

ಶ್ರೀ ಸಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ದಿಂದ ಕೇಳಿದ್ದೂ ಉಂಟು. ಇವರಲ್ಲಿ ರಸಿಕತೆಗೆ ಕೊರತೆ ಇಲ್ಲ. ಮನೆಯಲ್ಲಿ ಯಾವಾಗಲೂ ವಿನೋದದ ಚಟಾಕಿಗಳು ಹಾರುತ್ತಲೇ ಇರುತ್ತವೆ. ಆದರೆ ಇವರೊಡನೆ ಬಾಳುವುದು ಸುಲಭವಾಗಿತ್ತೆಂದು ಹೇಳಲಾರೆ. ಮನೆಯ ಕಡೆ ಇವರ ಗಮನ ಕಡಿಮೆ. ಸಾಕಷ್ಟು ಗಳಿಸುವುದಕ್ಕಾಗಿ ಹೆಚ್ಚು ಹೊತ್ತು ಹೊರಗೇ ಕಳೆಯುತ್ತಿದ್ದರೆಂಬುದು ಒಂದು ಕಾರಣವಾದರೂ ಒಟ್ಟಿನಲ್ಲಿ ವ್ಯಾಪಕಾರಿಕ ಸಂಗತಿಗಳಲ್ಲಿ ಇವರ ತಲೆ ಓಡುವುದು ಅಷ್ಟಕ್ಕಷ್ಟೆ. ಇವರ ಸೂಕ್ಷ್ಮಜ್ಞತೆ ಕೆಲಸದಲ್ಲಿ, ಓದಿನಲ್ಲಿ, ಚರ್ಚೆಗಳಲ್ಲಿ ಹೊರತು ಮನೆಯ ಅಗತ್ಯಗಳನ್ನು ತರ್ಕಿಸಿ ಪೂರೈಸುವುದರಲ್ಲಿ ಕುಂಟುವುದೇ ಜಾಸ್ತಿ. ನಾನೂ ವಿದ್ಯಾತಂತ್ರಳಾಗಿದ್ದರೆ ಹೇಗಿರಬಹುದಿತ್ತು ಎಂದು ಒಮ್ಮೊಮ್ಮೆ ಯೋಚಿಸುತ್ತೇನೆ. ನಮ್ಮಿಬ್ಬರ ಸುಖ ಸಂತೋಷ ಹೆಚ್ಚಾಗಬಹುದಿತ್ತೋ ಕಲಹಗಳು ಹೆಚ್ಚಾಗಬಹುದಿತ್ತೋ ಹೇಳಲಾರೆ. ಈ ಊಹಾಪೋಹಗಳಿಂದ ಆಗುವುದು ಏನು? ಆ ಗೊಡವೆ ಬಿಟ್ಟು ಇವರೊಡನೆ ಬಾಳಿನಲ್ಲಿ ನಾನು ಅನುಭವಿಸಿದ ಕೆಲ ವಿಚಿತ್ರ ಸನ್ನಿವೇಶಗಳನ್ನು ಮಾತ್ರ ಇಲ್ಲಿ ಹೇಳುತ್ತೇನೆ. ಸುಖ ನಿಮಿಷಗಳಿಗೆ ಕೊರತೆ ಇರಲಿಲ್ಲ; ಆದರೆ ಅವು ನನ್ನ ಸ್ವಂತ ಆಸ್ತಿ.

* * *

ಮೂರು ವರ್ಷಗಳಲ್ಲಿ ನನಗೆ ಎರಡು ಮಕ್ಕಳಾದವು. ಅಷ್ಟರಲ್ಲಿ ಇವರು ಮನೆಯಿಂದೇ ತಿಳಿದುಕೊಂಡಿದ್ದ ಇವರ ಆಸೀಸು ಇವರಿಗೆ ಕೈಕೊಟ್ಟಿತು. ಕಂಪೆನಿ ದಿವಾಳಿಯಿದ್ದು ಆದರ ಮುಖ್ಯಸ್ಥರು ಊರು ಬಿಟ್ಟು ಕಣ್ಮರೆಯಾದರು. ಬಂದ ಗಂಡಾಂತರದ ಪೂರ್ತಿ ಅರ್ಥ ನನಗೆ ಆಗಲಿಲ್ಲ. ಆದರೆ ಕಂಪೆನಿಯಲ್ಲಿ ಜನಾಬ್ದಾರಿ ಸ್ಥಾನದಲ್ಲಿದ್ದದ್ದಲ್ಲದೆ ತಮ್ಮ ಸಂಬಂಧಿಕರ ಹಣವನ್ನೂ ಅದರಲ್ಲಿ ತೊಡಗಿಸಿದ್ದ ಇವರಿಗೆ ತುಂಬಾ ಕಷ್ಟವೊದಗಿತ್ತೆಂದು ತಿಳಿಯಲು ಕಷ್ಟವಿರಲಿಲ್ಲ. ಕೆಲವು ತಿಂಗಳು ಹೇಗೆ ಹೇಗೋ ಕಳೆದು ಇವರು ಕಡೆಗೆ ಮದ್ರಾಸಿಗೆ ಒಂದು ಹೋಟೆಲಿನಲ್ಲಿ ಕ್ಲಾರ್ಕ್ ಆಗಲು ಹೊರಟು ಹೋದರು. ಕೆಲಕಾಲಾನಂತರ ಇವರ ತಾಯಿ ಕೂಡ ತಮ್ಮ ಮಗಳಿದ್ದಲ್ಲಿಗೆ ಹೋದ್ದರಿಂದ ನಾನು ತವರು ಮನೆಯಲ್ಲಿ ಇರಬೇಕಾಯಿತು.

ಒಂದು ವರ್ಷ ಕಳೆದಿತ್ತು. ಆಗ (1942) ಯುದ್ಧದ ಸುದ್ದಿಗಳು ಬರತೊಡಗಿದವು. ಮದ್ರಾಸಿನ ಮೇಲೆ ಬಾಂಬು ಬೀಳುತ್ತಿ ದೆಯೆಂಬ ಗಾಳಿವರ್ತಮಾನಗಳು ನನಗೂ ನನ್ನ ತಂದೆಯವರಿಗೂ ಗಾಬರಿ ಉಂಟುಮಾಡಿದವು, ಇಷ್ಟರಲ್ಲಿ ನನ್ನ ಅಣ್ಣಂದಿರು ಧಾರವಾಡದಲ್ಲಿ ಹೋಟೆಲ್ ವ್ಯವಸಾಯ

ಆರಂಭಿಸಿದ್ದರು. ಅವರು ಇವರಿಗೆ ಕಾಗದ ಬರೆದು ಅಲ್ಲಿಗೆ ಬರಮಾಡಿಕೊಂಡರು. ನನಗೆ ಸ್ವಲ್ಪ ಧೈರ್ಯ ಬಂತು. ಇವರು ಮದ್ರಾಸಿನಲ್ಲಿದ್ದಾಗ ಇವರ ವರ್ತಮಾನಗಳಿಗಾಗಿ ನಾನು ತಿಂಗಳುಗಟ್ಟಲೆ ಕಾಯಬೇಕು. (ಇವರು ಒಂದು ಪುಸ್ತಕ ಬರೆದಾರೇ ಹೊರತು ಒಂದು ಕಾಗದ ಬರೆಯಲಾರರು ಎಂಬುದು ಇಂದಿಗೂ ಸತ್ಯ.) ಎಂದಾದರೂ ಬರೆದರೆ ಏನೇನೋ ಉದ್ದು ಬರೆದು ನನಗೆ ಕಣ್ಣೀರು ಬರಿಸುತ್ತಿದ್ದರು. ಕಾಗದ ಬರೆಯಲಿಲ್ಲೆಂದು ದೂರಿ ಒರೆದರೆ ಒಂದು ಸಲ,

“ಕ್ಷೇಮವಾಗಿದ್ದ ದ್ದರಿಂದಲೇ ಬರೆದಿಲ್ಲ ಎಂದು ತಿಳಿದರೆ ಸಾಲದಾ ?”

ಎಂದೊಂದು ಕವಿತೆಯನ್ನೇ ಬರೆದು ಕಳಿಸಿದ್ದರು.

ಧಾರವಾಡಕ್ಕೆ ಇವರು ಬಂದದ್ದರಿಂದ ಆ ಚಿಂತೆ ದೂರವಾಯಿತು. ಅನಂತರ ಕೆಲ ತಿಂಗಳುಗಳಲ್ಲಿ ಇವರು ಹುಬ್ಬಳ್ಳಿಯಲ್ಲಿ “ಸಂಯುಕ್ತ ಕರ್ನಾಟಕ”ದಲ್ಲಿ ಕೆಲಸಕ್ಕೆ ಸೇರಿದರು. 1943ರ ಕೊನೆಯಲ್ಲಿ ನನ್ನನ್ನು ಊರಿಂದ ಕರೆತಂದು ಹುಬ್ಬಳ್ಳಿಯಲ್ಲಿ ಮನೆ ಮಾಡಿದರು.

* * *

ಇವರೊಡನೆ ದೂರ ಪ್ರಯಾಣವೆಂದರೆ ಅದೇ ನೋದಲ ಸಲ-1943ರಲ್ಲಿ. ಅಂದಿನಿಂದಲೂ ಇವರ ಸಂಗಡ ಎಲ್ಲಾದರೂ ಹೋಗುವುದೆಂದರೆ ನನಗೆ ಭಯ. ನೋದಲ ಈ ಪ್ರಯಾಣದ ಕಥೆ ಕೇಳಿ. ಉಡುಪಿಯಿಂದ ಹೊರಟು ಬಸ್ಸಿನಲ್ಲಿ ಹರಿಹರಕ್ಕೆ ಬಂದೆವು. ಸಂಜೆಯಾಗಿತ್ತು. ಮುಂದೆ ಹುಬ್ಬಳ್ಳಿಗೆ ರೈಲು. ಸುಖವಾಗಿ ಹೋಗೋಣವೆಂದು ಇಂಟರ್ ಕ್ಲಾಸ್ ಟಿಕೆಟ್ ತೆಗೆದು ಅಷ್ಟರಲ್ಲಿ ಕರ್ಜನಿಯ ಹತ್ತಿರ ಎಲ್ಲೋ ಇಳಿಯಬೇಕಾಗಿದ್ದ ವೃದ್ಧ ದಂಪತಿಗಳು ಇವರಿಗೆ ಗಂಟುಬಿದ್ದರು. ಅವರಿಗೆ ಇದು ಹೊಸ ರೈಲು ಪ್ರಯಾಣವಂತೆ. ಇವರು ಕೈಯಿಂದ ಹಣ ಸೇರಿಸಿ ಅವರಿಗೂ ಇಂಟರ್ ಟಿಕೆಟ್ ಕೊಂಡರು. ರೈಲು ಬಂತು. ಅದರಲ್ಲಿ ಯಾವ ಕ್ಲಾಸಿನಲ್ಲಿಯೂ ಎಳ್ಳು ಹಾಕುವಷ್ಟು ಸ್ಥಳ ಇರಲಿಲ್ಲ. ಮಿಲಿಟರಿಯವರು ತುಂಬಿಹೋಗಿದ್ದರು. ಓಡಾಡಿ ಗಂಡಸರ ಡಬ್ಬಿಯಲ್ಲಿ ಸ್ಥಳ ಕಾಣದೆ ಹೆಂಗಸರ ಡಬ್ಬಿಯಲ್ಲಿ ನಮ್ಮನ್ನು ಹತ್ತಿಸಿದರು. ಈ ಗಡಿಬಡಿಯಲ್ಲಿ ನಮ್ಮ ಟಿಕೆಟುಗಳು ಪ್ಲಾಟ್‌ಫಾರ್ಮಿನಲ್ಲಿ ಎಲ್ಲೋ ಬಿದ್ದು ಹೋದವು. ಎಷ್ಟು ಹುಡುಕಿದರೂ ಸಿಗಲಿಲ್ಲ. ಹೊಸದನ್ನು ತೆಗೆಯಲಿಕ್ಕೆ ಸಮಯ ಇಲ್ಲ. ಇವರು ಹಾಗೇ ರೈಲು ಏರಿದರು. ರೈಲು ಹೊರಟು ಕೆಲ ಸೆಕೆಂಡುಗಳಲ್ಲಿ ಇವರು ಧೊಪ್ಪನೆ ಕೆಳಗೆ

ಶಾವಂ ಕಸ್ತೂರಿ

ಜಿಗಿದರು! ನನಗೆ ಜೀವ ಹಾರಿದಂತಾಯಿತು. ರೈಲಿನ ವೇಗ ಹೆಚ್ಚಾಗುತ್ತಿದೆ. ಇವರು ಯಾಕೆ ಹಾರಿದರು? ಹೇಗೆ ತಿರುಗಿ ಬರುತ್ತಾರೆ? ನಮ್ಮ ಗತಿ ಏನು? ಮಕ್ಕಳು ಬೇರೆ ಇದ್ದಾರೆ. ಏನು ಗತಿ ಬಂತಪ್ಪಾ! ನನಗೆ ಧಾರವಾಡವೂ ಗೊತ್ತಿಲ್ಲ, ಹುಬ್ಬಳ್ಳಿಯೂ ಗೊತ್ತಿಲ್ಲ....

ಆದರೆ ಮುಂದೆ ರಾಣೀಬೆನ್ನೂರಲ್ಲಿರಬೇಕು, ಇವರು ನಮ್ಮ ಡಬ್ಬಿಯಲ್ಲಿ ಹಾಜರಾದರು. “ಹೆದರಿದೆಯಾ?” ಎಂದರು. ಹೆದರಿದ್ದೆನೆ! “ರೈಲು ಹೊರಟಮೇಲೆ ನಮ್ಮ ಟಿಕೆಟ್ ಪಾಟ್‌ಫ್ಲಾರ್ಮಿನಲ್ಲಿ ಬಿದ್ದಿದ್ದು ಕಂಡೆ. ಹೆಕ್ಕಿ ಕೊಳ್ಳುತ್ತೇನೆಂದು ಜಿಗಿದೆ,” ಎಂದರು. “ಓಡುವ ಗಾಡಿಯಿಂದ ಹಾರುವುದೆ?” ಎಂದರೆ, “ಓ ಅದೇನು ಮಹಾ! ಮದ್ರಾಸಿನಲ್ಲಿದ್ದಾಗ ಟ್ರಾಮುಗಳಿಂದ ಹಾರಲಿಕ್ಕೆ ಅಭ್ಯಾಸ ಮಾಡಿಕೊಂಡಿದ್ದೆ,” ಎಂದರು. “ಟಿಕೆಟ್ ಸಿಕ್ಕಿತೆ?” ಎಂದು ಕೇಳಿದೆ. ಸಿಕ್ಕಿರಲಿಲ್ಲ. ಇವರು ನೋಡಿದ್ದಕ್ಕೂ ಹಾರಿದ್ದಕ್ಕೂ ನಡುವೆ ರೈಲು ಸುಮಾರು ಮುಂದೆ ಹೋಗಿ ಬಿಟ್ಟಿತ್ತು. ಟಿಕೆಟ್ ಆಸೆ ಬಿಟ್ಟು ರೈಲಿನ ಹಿಂದೆ ಓಡ ತೊಡಗಿದರು. ಫಸ್ಟ್ ಕ್ಲಾಸಿನಲ್ಲಿದ್ದ ಯಾವನೋ ಮಿಲಿಟರಿ ಆಫೀಸರ್ ಇವರ ಕೈಹಿಡಿದು ಮೇಲೆಳೆದು ತನ್ನ ಕಂಪಾರ್ಟ್‌ಮೆಂಟಿನಲ್ಲಿ ಹತ್ತಿಸಿಕೊಂಡು, ಚೆನ್ನಾಗಿ ಬೈದು, ಮುಂದಿನ ಸ್ಟೇಷನಿನಲ್ಲಿ ನಮ್ಮ ಡಬ್ಬಿಗೆ ಕಳಿಸಿದ್ದ. “ಅವನು ಮೇಲೆ ಎಳೆದುಕೊಳ್ಳದಿದ್ದರೆ ಏನು ಮಾಡುತ್ತಿದ್ದಿರಿ?” ಎಂದರೆ “ಧಾರವಾಡದಲ್ಲಿ ನಿನ್ನಣ್ಣನಿಗೆ ತಂತಿ ಕೊಡುತ್ತಿದ್ದೆ. ಅವರು ನಿನ್ನನ್ನು ಇಳಿಸಿಕೊಳ್ಳುತ್ತಿದ್ದರು!” ಎನ್ನುತ್ತಾರೆ. ಅಂತೂ ಧಾರವಾಡದಲ್ಲಿ ಸ್ವಲ್ಪ ದಂಡ ಸಹಿತ ಟಿಕೆಟ್ ಹಣ ಸಲ್ಲಿಸಿ ಪಾರಾಗಿ ಬಂದೆವು.

ಪ್ರತಿಸಲ ಪ್ರಯಾಣದಲ್ಲಿ ಒಂದಲ್ಲ ಒಂದು ತೊಂದರೆ ತಂದುಕೊಳ್ಳುತ್ತಾರೆ. ಒಮ್ಮೆ ಜಿಳಗಿನ ಜಾವದ ರೈಲಿಗೆ ನಮ್ಮನ್ನು ಕರೆದೊಯ್ಯಲು ಟಾಂಗಾದವನನ್ನು ಮನೆಗೆ ಬರ ಹೇಳಿದ್ದರು. ಹೇಳಿದ್ದಕ್ಕಿಂತ ಅವನು ಹತ್ತು ನಿಮಿಷ ತಡ ಮಾಡಿದನೆಂದು ಸಹನೆಗೆಟ್ಟು ಬೇರೆ ಟಾಂಗಾ ತಂದರು. ದಾರಿಯಲ್ಲಿ ಮೊದಲನೇ ಟಾಂಗಾದವನು ತಾರ್ಕಣಿಯಾಗಿ ಜಗಳ ಹೂಡಿದ. “ನೀನು ಯಾಕೆ ಹೇಳಿದ ಟೈಮಿಗೆ ಬರಲಿಲ್ಲ?” ಎಂದು ಇವರು. “ರೈಲಿಗೆ ಇನ್ನೂ ಟೈಮಿದೆ. ಅದರೊಳಗೆ ನಾನು ಬಂದೇ ಬರುತ್ತಿದ್ದೆ,” ಎಂದು ಅವನು. “ಟೈಮು ಅಂದರೆ ಟೈಮು!” ಎಂದು ಇವರ ಹಟ. ಸಾಪ, ಅವನ ಹತ್ತಿರ ರಿಸ್ಪ್‌ವಾಚ್ ಇದೆಯೇ? ಅವನೂ ಬಿಡ ಇವರೂ ಬಿಡರು. ಪೊಲೀಸ್ ಸ್ಟೇಷನ್ನಿಗೆ ಹೋಗುವಾ

ಎಂದು ಇವರು. ನನಗೆ ಎರಡು ಸಂಕಟ. ಒಂದು, ಈ ಜಗಳದಲ್ಲಿ ರೈಲು ತಪ್ಪಿದರೆ ಎಂದು; ಇನ್ನೊಂದು ಆ ದಾಂಡಿಗ ಇವರನ್ನು ಜಪ್ಪಿದರೆ ಎಂದು. ಅವನಿಗೆ ಏನಾದರೂ ಕೊಟ್ಟುಬಿಡಿ ಎಂದರೆ ಇವರು ಕೇಳುವವರೆ? ಅಂತೂ ದಮ್ಮಯ್ಯ ಹಾಕಿ ಅವನಿಗೆ ಎರಡಾಣೆ ಕೊಡಿಸಿ ರೈಲು ಹೊರಡುವ ಮುಂಚೆ ಒಂದು ಸೇರಿದೆವು ಅಲ್ಲಿ. ಹಣದ ಪ್ರಶ್ನೆ ಅಲ್ಲ, ತತ್ವದ ಪ್ರಶ್ನೆ ಎಂದು ರೇಗುತ್ತಲೇ ಇದ್ದರು. ತತ್ವಕ್ಕೆ ಬೆಂಕಿ ಬಿತ್ತು! ಯಾವಾಗಲೂ “ತತ್ವ”ಕ್ಕಾಗಿ ಬೇಡದ ಜಗಳ ಹೂಡುತ್ತಾರೆ. ಬಸ್ಸಿನಲ್ಲಿ ಯಾರಾದರೂ ಬೀಡಿ ಸೇದಿದರೆ ಅದು ಕಾನೂನು ವಿರುದ್ಧವೆಂದು ಅವರ ಆಕ್ಷೇಪ. ಕಂಡಕ್ಕರನೇ ಸುಮ್ಮನಿರುವಾಗ ನಿನಗೆ ಯಾಕೆ ಅದರ ಚಿಂತೆ? ಅಂತ ನಾನು ವಾದಿಸಬೇಕು ಕ್ಯೂ ನಿಂತಲ್ಲಿ ಬುದ್ಧಿವಂತರು ಕ್ಯೂ ಜಂಪ್ ಮಾಡಿ ಹೋದರೆ ಅದಕ್ಕೆ ಇವರ ತಡೆ! ಎಲ್ಲರೂ ಸುಮ್ಮನಿರುವಾಗ ಇವರಿಗೇಕೆ ಉಸಾಬರಿ? ಸ್ವಂತದ ಹಕ್ಕುಗಳಿಗಾಗಿ ಅಲ್ಲದೆ ಇತರರಿಗಾಗಿಯೂ ಕಲಹ. ಒಂದು ಸಲ, ಬಸ್ಸಿನಲ್ಲಿ ಟಿಕೆಟು ಕೊಳ್ಳದಿದ್ದ ಪ್ರಯಾಣಿಕನ ವಿರುದ್ಧ ಕಂಡಕ್ಕರನ ಪಕ್ಷದಲ್ಲಿ ವಾದಿಸಿದರು, ಅವನು ಟಿಕೆಟು ಕೊಂಡನಂತರ ಕಂಡಕ್ಕರ್ ಅವನನ್ನು ಅವಾಚ್ಯವಾಗಿ ಬೈದದ್ದಕ್ಕೆ ಆ ಪ್ರಯಾಣಿಕನ ಪರವಾಗಿ ಹೋರಾಡಿದರು—ಅಂತೂ ಇಬ್ಬರಿಗೂ ಸಲ್ಲದವ ರಾದರು!

* * *

ಉಡುಪಿಯಲ್ಲಿ ಆದ ಅನುಭವದನಂತರ ಕೂಡ ಇವರಿಗೆ ಹುಬ್ಬಳ್ಳಿಯಲ್ಲಿನ ಅಫೀಸಿನ ಗೀಳು ಬಿಡಲಿಲ್ಲ. ಅಫೀಸಿಗೆ ಹೋದರೆ ಮನೆ ಪೂರ್ತಿ ಮರೆತುಹೋಗುತ್ತಿತ್ತು ಒಂದು ಸಲ ನನಗೆ ಜ್ವರ ಬಂದಿತ್ತು. ಬೆಳಗ್ಗೆ ನನಗೆ ಒಂದಿಷ್ಟು ಗಂಜಿ ತೋರಿಸಿ, ಮಗು ಬೀದಿಗೆ ಹೋಗಬಾರದೆಂದು ಬಾಗಿಲು ಚಿಲಕ ಹಾಕಿ ಅಫೀಸಿಗೆ ಹೋದವರು ತಮ್ಮ ಮಧ್ಯಾಹ್ನದ ಊಟವನ್ನೂ ನನ್ನ ಜ್ವರವನ್ನೂ ಮರೆತೇ ಬಿಟ್ಟರು. ಇಳಿಹೊತ್ತಿನಲ್ಲಿ ನನ್ನ ದೊಡ್ಡಪ್ಪನ ಮಗ ಅಕ ಸ್ಮತ್ತಾಗಿ ನಮ್ಮಲ್ಲಿಗೆ ಬಂದವರು ನನ್ನ ಅಪಸ್ಥಿತಿ ನೋಡಿ, ಅಫೀಸಿಗೆ ಹೋಗಿ ಇವರನ್ನು ಚೆನ್ನಾಗಿ ತರಾಟೆಗೆ ತೆಗೆದು ಕೊಂಡಮೇಲೆಯೇ, ಇವರು ಮನೆಗೆ ಬಂದದ್ದು. ಆಮೇಲೆ ನನ್ನ ಆರೈಕೆ ಸರಿಯಾಗಿ ನೋಡಿಕೊಂಡರು ಅನ್ನುವುದು ಬೇರೆ.

ನನಗೆ ಅಂತಲ್ಲ. ಇವರ ತಾಯಿ ಅಂತ್ಯಾವಸ್ಥೆಯಲ್ಲಿ ದ್ದಾಗಿ ನ ಮಾತು. ಅವರಿಗೆ ಲಿವರ್ ಕ್ಯಾನ್ಸರ್ ಆಗಿತ್ತು.

ಶ್ರೀ ಪಾಡಿಗಾರು ವೆಂಕಟರವಣ ಅಚಾರ್ಯ ಸನ್ಮಾನ ಸಂಚಿಕೆ 1977

ರಾತ್ರಿಯೆಲ್ಲ ನೋವಿಂದ ಕೂಗುವ ಅವರ ಆರೈಕೆ ನೋಡಿ, ಬೆಳಗ್ಗೆ ಆಫೀಸಿಗೆ ಹೋಗುವರು. ಆಗ “ಕರ್ಮವೀರ” ದೀಪಾವಳಿ ಸಂಚಿಕೆಯ ಗಡಿಬಿಡಿ ಇವರಿಗೆ. ದೀಪಾವಳಿಗೆ ಆರು ದಿನ ಮುಂಚೆ ಇವರು, “ಅಮ್ಮಾ, ಈವೊತ್ತು ಸಂಜೆಗೆ ಕೆಲಸ ಮುಗಿಯುತ್ತೆ. ಆಮೇಲೆ ಒಂದು ತಿಂಗಳು ರಜಾ ಹಾಕಿ ನಿನುಗೆ ಭಾಗವತ ಪುರಾಣ ಹೇಳುತ್ತೇನೆ,” ಎಂದು ಹೇಳಿ ಹೋದರು. ನಾಲ್ಕು ಗಂಟೆಗೆ ಮನೆಗೆ ಬಂದರು. ತಾಯಿ ಕಣ್ಣಲ್ಲಿ ಪ್ರಾಣ ಹಿಡಿದುಕೊಂಡಿದ್ದರು. ಕೈಸನ್ನೆಯಿಂದ ಬಾಯಿ ತೋರಿಸಿದರು. ಇವರು ಎರಡು ಚಮಚ ಹಾಲು ಹಾಕಿದರು. ಅದು ಒಳಗೆ ಹೋಗುತ್ತಲೇ ಅವರ ಪ್ರಾಣ ಹೋಯಿತು. ಭಾಗವತ ಅಲ್ಲೇ ಉಳಿಯಿತು. ಇವರದೇ ರಾನಾಯಣ ಆಗಿಹೋಯಿತು. ತಾಯಿಯನ್ನು ಬೂದಿ ಮಾಡಿ ಒಂದವರಿಗೆ ಭೀಕರ ಆಸ್ತಾ ಉಲ್ಲಾಸವಾಗಿ ಇವರು ಸತ್ತು ಸತ್ತು ಬದುಕಿದರು! ಆಫೀಸನ್ನೇನು ಇವರೊಬ್ಬರೇ ಹೊತ್ತಿದ್ದಾರೆಯೇ? ಸುಮ್ಮನೆ ಒದ್ದಾಟ. ಅದೆಂದಲ್ಲ, ಯಾವುದಾದರೂ ಜವಾಬ್ದಾರಿ ಹೊತ್ತರೆ ಅದನ್ನು ಅತಿಯಾಗಿ ಹಚ್ಚಿಕೊಂಡು ಕಷ್ಟಪಡುವುದೊಂದು ಚಟ, ಅಷ್ಟೇ.

* * *

ಇವರಿಗೆ ಅಸ್ವಸ್ಥವಾದರೆ ಬಲು ಘೋರ. ಪುಣ್ಯಕ್ಕೆ ಆಸ್ತಾ ಹೊರತು ಈಚೆಗಿನವರಿಗೆ ಇವರಿಗೆ ಬೇರೆ ಕಾಯಿಲೆ ಇರಲಿಲ್ಲ. ಆಸ್ತಾ ಉಲ್ಲಾಸಿಸಿದರೆ ರಾತ್ರಿಯೆಲ್ಲ ಗಾವುದ ದೂರ ಕೇಳುವಂತೆ ನರಳಾಟ. ಸಾಯುವ ಮಾತು. ಬೆಳಗಾಯಿತೋ, ಕಾಫಿ ಗುಟಕರಿಸಿ ಆಫೀಸಿಗೆ ಓಡಿಬರೇ! “ನಿನ್ನೆ ರಾತ್ರಿ ನಿಮ್ಮವರು ನರಳೋದು ಕೇಳಿ ಏನಾಯಿತೋ ನೋಡಿ ಬನ್ನಿ ಅಂತ ನಮ್ಮವರನ್ನು ಕಳಿಸಲೇ ಅನಿಸಿತು; ಈಗ ಎದ್ದು ಹೋಗಿಯೇ ಬಿಟ್ಟರಲ್ಲ!” ಎಂದು ನೆರೆಯವರು ಹೇಳಬೇಕು. ಕಡೆಗೊಂದು ಸಲ ನಾನು, ಅಷ್ಟು ನರಳಬೇಡಿ ನೆರೆಮನೆಯವರಿಗೆ ಸುಮ್ಮನೆ ನಿದ್ದೆಗೇಡು” ಎಂದೆ. “ನರಳೋದಿಲ್ಲ ಇನ್ನು” ಎಂದರು. ಇದನ್ನು ನಾನು ಮರೆತಿದ್ದೆ. ಆ ವರ್ಷ ಎಂದಿಗಿಂತ ಭಯಂಕರವಾಗಿ ಉಬ್ಬಿಸ ಬಂತು. ತಿದಿಯ ಹಾಗೆ ಎದೆ ಭುಸುಗುಟ್ಟುತ್ತಿತ್ತು. ಇವರು ಎಂದಿನಂತೆ ಕೂಗದೆ ತೆಪ್ಪಿಗೆ ಬಿದ್ದುಕೊಂಡಿದ್ದರು. ಈ ವಿಚಿತ್ರ ನೋಡಿ ನನಗೆ ಅತಿ ಗಾಬರಿಯಾಗಿ ಬವಳಿಬಂದು ಬಿದ್ದು ಬಿಟ್ಟೆ. ಧಾರವಾಡಕ್ಕೆ ಫೋನ್ ಹೋಗಿ ಅಣ್ಣಂದಿರು ಬಂದರು. ಆಮೇಲೆ ಇವರನ್ನು ಕೇಳಿದರೆ, “ನರಳಬಾರದು ಅಂತ ಆವೊತ್ತು ಅಪ್ಪಣೆಕೊಟ್ಟಿದ್ದಿಯಲ್ಲ. ಅದಕ್ಕೆ ಸುಮ್ಮನೆ

ಬಿದ್ದಿದೆ!” ಎಂದರು.

1974 ಅಕ್ಟೋಬರ್ 31ರಂದು ಇವರು ಬೆಳಗ್ಗೆ ಆಫೀಸಿಗೆ ಹೋದವರು ಸಂಜೆ ಹೊತ್ತಿಗೆ ಸರಿಯಾಗಿ ಬರಲಿಲ್ಲ. ನನಗೆ ಏನೋ ಕಳವಳ 8-30ಕ್ಕೆ ನನ್ನ ಅಣ್ಣಂದಿರು ಧಾರವಾಡದಿಂದ ಬಂದು, ಇವರನ್ನು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಿದ ಸುದ್ದಿ ಹೇಳಿದರು. ಯಾರೇನೆಂದರೂ ಕೇಳದೆ ನಾನು ಕೂಡಲೆ ಆಸ್ಪತ್ರೆಗೆ ಹೊರಟೆ. ಇವರಿಗೆ ಆಫೀಸಿನಲ್ಲಿ ರಕ್ತ ವಾಂತಿಯಾಗಿ ಅಲ್ಲಿಂದಲೇ ಆಸ್ಪತ್ರೆಗೆ ಸೇರಿಸಿದ್ದರಂತೆ. ರಕ್ತವಾಂತಿ ನಿಲ್ಲಲಿಲ್ಲ. ಅರ್ಧ ಮೂರ್ಛೆಯಲ್ಲಿದ್ದರು. ಡಾಕ್ಟರರು ಬಹಳ ಹೋರಾಡಿದರು. ರಕ್ತ ಕೊಡುತ್ತಲೇ ಇದ್ದರು. ವಾಂತಿಯಾಗುತ್ತಲೇ ಇತ್ತು. ಇವರು ತಂತಿ ಕೊಡಿಸಿ ಪರವೂರಲ್ಲಿದ್ದ ಮಕ್ಕಳನ್ನು ಕರೆಸಿದರು. ಅಸೆ ಮುಗಿದಂತಾಗಿತ್ತು.

ಆ ಸಮಯದಲ್ಲೇ ನನಗೇ ಹಿಂದೆ ನನ್ನ ಪತಿಯ ವಿಷಯ ತಿಳಿಯದಿದ್ದ ಕೆಲ ವಿಶೇಷಗಳು ಪ್ರತೀತಿಗೆ ಬಂದದ್ದು. ವ್ಯವಹಾರ ಚಾತುರ್ಯ ಇಲ್ಲದ, ಯಾರನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ, ಹೆಚ್ಚು ಜನ ಆತ್ಮೀಯರನ್ನು ಸಂಪಾದಿಸದೆ, ಮರಗುಳಿ ಸ್ವಭಾವದ, ಬಹಳ ನಿರ್ಲಿಪ್ತವೃತ್ತಿಯ ವ್ಯಕ್ತಿ ಇವರು. ಇಂಥವರನ್ನು ಕಾಣಲು ಆಸ್ಪತ್ರೆಗೆ ದಿನವೂ ಎಷ್ಟೋ ಜನ ಬರುತ್ತಿದ್ದರು. ನನಗೆ ಎಲ್ಲರೂ ಅಪರಿಚಿತರು. ವಿದ್ಯಾರ್ಥಿಗಳು, ಓದುಗರು, ಲೇಖಕರು. “ಲಾಂಗೂಲಾಚಾರ್ಯ”ರ ಅಭಿಮಾನಿಗಳು ಕೆಲವರು; “ಕಸ್ತೂರಿ”ಪ್ರಿಯರು ಕೆಲವರು.

ಆಸ್ಪತ್ರೆಯಲ್ಲಿ ಇವರು ತಮ್ಮ ವಿಸ್ತೃತ ವೃತ್ತಿಯಿಂದ ಬಹುಬೇಗನೆ ಹಿರಿ-ಕಿರಿಯ ಡಾಕ್ಟರ್ ಇಂಟರ್ನಿಗಗಳಿಗೆಲ್ಲ ಪ್ರಿಯರಾಗಿಬಿಟ್ಟಿದ್ದರು. ಬೆಳಗ್ಗೆ ಡಾಕ್ಟರರು ಇವರನ್ನು ನೋಡಲು ಬಂದರೆ ಇವರೇ ಅವರ ಕ್ಷೇಮ ಸಮಾಚಾರ ಕೇಳುತ್ತಿದ್ದರು! ರಕ್ತ ಸೆಲ್ಯೆನ್ ಕೊಡುವುದಕ್ಕೆ ನಿರಂತರವಾಗಿ ಇವರ ಕೈಕಾಲುಗಳಲ್ಲಿ ಹೊಸ ಹೊಸ ನಾಡಿಗಳನ್ನು ಹುಡುಕಿ ಚುಚ್ಚುವಾಗ ಇನ್ನಾರಿಗೋ ಚುಚ್ಚುತ್ತಾರೆಂಬ ಹಾಗೆ ಆಸಕ್ತಿಯಿಂದ ಗಮನಿಸುತ್ತ, ಇವರೇ ಅವರಿಗೆ ಹೊಸ ಹೊಸ ಸ್ಥಳಗಳನ್ನು ತೋರಿಸುತ್ತಿದ್ದರು. ಅವರಿಂದ ಡಾಕ್ಟರಿ ಕಲಿಯುವವರ ಹಾಗೆ ಏನೇನೋ ಕೇಳಿ ತಿಳಿದುಕೊಳ್ಳುತ್ತಿದ್ದರು. ತಮಾಷೆ ಮಾಡುತ್ತಿದ್ದರು. ಅವರಿಗೆಲ್ಲ ಇವರ ಕೇಸು ಅಪರೂಪವಾಗಿತ್ತಂತೆ. ಇವರ ನಡವಳಿಕೆ ಇನ್ನಷ್ಟು ವಿಚಿತ್ರವಾಗಿರಬೇಕು. ಇವರನ್ನು ಬದುಕಿಸಬೇಕೆಂಬ ಬಗ್ಗೆ ಅವರಿಗೊಂದು ಹಟ ಹುಟ್ಟಿಬಿಟ್ಟಿತ್ತು. ಹಗಲು ರಾತ್ರಿ ಪ್ರಯತ್ನಿಸುತ್ತಿದ್ದರು. ಒಂದು ಸಲವಂತೂ ಇವರಿನ್ನು ಕೆಲ

ಶಾವಂ ಕಸ್ತೂರಿ

ಗಂಟೆಗಳಲ್ಲಿ ಸಾಯುತ್ತಾರೆಂಬ ತೀರ್ಮಾನವಾದಾಗ, ಒಬ್ಬ ಎಂ.ಡಿ. ವಿದ್ಯಾರ್ಥಿನಿ ನನ್ನನ್ನು ತಬ್ಬಿಕೊಂಡು ಅತ್ತು ಬಿಟ್ಟಳು.

ಇನರಿಗೆ ಮಾತ್ರ ಯಾವ ಕಾಳಜಿಯೂ ಇದ್ದಂತಿರಲಿಲ್ಲ. ಮಕ್ಕಳನ್ನೆಲ್ಲ ಕರೆಸಿದರು. ಹೇಳುವುದನ್ನು ಹೇಳಿದರು. ಜೀವಂತ ತಿರುಗಿ ಬರುವ ಆಸೆಯಿಲ್ಲವೆಂದು 30 ದಿನಗಳಲ್ಲಿ ಒಂದು ಸಲ ಆಪರೇಶನ್ ರೂಮಿಗೆ ಅರೆಜೀವ ಅವಸ್ಥೆಯಲ್ಲಿ ಇವರನ್ನು ಸಾಗಿಸುತ್ತಿರುವಾಗ ಎಲ್ಲರನ್ನೂ ಕೈ ಬೀಸಿ ಬೀಳ್ಕೊಂಡಿದ್ದರು. ಆಪರೇಶನ್ ಮುಗಿದು ಎಲ್ಲರೂ ಆಶ್ಚರ್ಯ ಪಡುವ ಹಾಗೆ ಸಜೀವವಾಗಿ ಹಿಂದೆ ಬಂದರು. ಮಾರನೇ ದಿನವೋ ಏನೋ ವಾರ್ಡಿನಲ್ಲಿ ಎಲುಬಿನ ಗೂಡು ಮತ್ತು ಚರ್ಮ ಮಾತ್ರ ಸಹಿತವಾಗಿ ಮಲಗಿದ್ದ ಇವರ ಹತ್ತಿರ— ಯಾವನೋ ಹಳ್ಳಿಗ, ಯಾರನ್ನೋ ಹುಡುಕಿಕೊಂಡು ಬಂದು, ಇವರೇ ಅವನೆಂಬ ಭ್ರಾಂತಿಯಿಂದ, “ಭೀಮಪ್ಪ ಅಂದರೆ ನೀನೇ ಏನು?” ಎಂದು ಕೇಳಿದ. ಇವರು ಕಣ್ಣು ಮಾತ್ರ ಹೊರಳಿಸಿ (ಕೈಕಾಲು ಎತ್ತಲು ತ್ರಾಣ ಇರಲಿಲ್ಲ.) “ಏನಪ್ಪಾ, ನನ್ನ ಕಂಡರೆ ಭೀಮನ ಹಾಗೆ ಕಾಣುತ್ತಾನೆ ನಿನಗೆ?” ಎಂದು ಕೇಳಿದರು. ಅವನು ಪೆಚ್ಚಾಗಿ ಹೊರಟು ಹೋದ.

ನನಗೆ ಆಗ ಅಳು ಬಂತು. ಎಂಥಾ ಹೊತ್ತಿನಲ್ಲಿ ತಮಾಷೆ

ಇವರದು. ನಿರ್ವೋಹಿ ! ನಿರ್ವೋಹಿ ! ಅವರಿವರ ವಿಷಯ ದಲ್ಲಿ ಮಾತ್ರವಲ್ಲ, ತನ್ನ ಸ್ವಂತ ಜೀವ ಸಾವಿನ ವಿಷಯ ದಲ್ಲಿಯೂ.

ಹೌದು, ನಿರ್ವೋಹಿ ! ನಮ್ಮ ಮಕ್ಕಳಲ್ಲಿ ಒಂದು ತನ್ನ ಒಂದೂವರೆ ವಯಸ್ಸಿನಲ್ಲಿ ತೀರಿಕೊಂಡಿತ್ತು. ಇವರು ಅಳಲಿಲ್ಲ. ಆದರೆ ಆ ಮಗು ತೀರಿಕೊಂಡ ಕೆಲ ತಿಂಗಳಲ್ಲಿ ಒಂದು ಸಂಜೆ ಇವರು ಮುಖ ಒಣಗಿಸಿಕೊಂಡು ಮನೆಗೆ ಬಂದರು. ಬಂದು ತಣ್ಣೀರು ಸ್ನಾನ ಮಾಡಿದರು. ಊಟ ಬೇಡ ಎಂದರು. ಯಾಕೆ? ಎಂದೆ. ಗಾಂಧಿಯನ್ನು ಕೊಂದರು. ಎಂದರು. ಹಾಗೇ ಮಲಗಿಬಿಟ್ಟರು. ಅವರಿಗೆ ಜ್ವರ ಬಂತು; ಮರುದಿನ ಇನ್ನೂ ಹೆಚ್ಚಾಯಿತು. ಸಂಜೆ ರೇಡಿಯೋವಿನಲ್ಲಿ ಗಾಂಧಿಯ ಚಿತಾರೋಹಣದ ಸುದ್ದಿ ಬರುತ್ತಿರುವಾಗ ಇವರು ಗೋಳೋ ಎಂದು ಅತ್ತು ಬಿಟ್ಟರು.

“ಯಾರೋ ಏನೋ ! ಅವನಿಗಾಗಿ ಹೀಗೆ ಅಳುತ್ತೀರಿ. ನಮ್ಮ ಮಗು ಸತ್ತಾಗ ನಿನಗೆ ಅಳು ಬರಲಿಲ್ಲ ? ಎಂದೆ ” ನಿನಗೆ ಗೊತ್ತಿಲ್ಲ ಲಕ್ಷ್ಮಿ, ನಿನಗೆ ಗೊತ್ತಿಲ್ಲ. ಗಾಂಧಿ ಅಂದರೆ ಏನು ಅಂತ ನಿನಗೆ ಗೊತ್ತಿಲ್ಲ” ಎಂದು ಮತ್ತೆ ಬಿಕ್ಕತೊಡಗಿದರು. ಹದಿನೈದು ದಿನ ಇವರ ಜ್ವರ ಬಿಡಲಿಲ್ಲ.

ಇವರು ಮೋಹಿಯೆ ? ನಿರ್ವೋಹಿಯೆ ? ಇವರೊಡನೆ ಬಾಳುವುದು ಸುಲಭವೇ ? ಇವರನ್ನು ಪ್ರೀತಿಸದಿರುವುದು ಸುಲಭವೇ ?

With the best compliments of

MYTEC PROCESS WORKS

Leading Quality OFFSET PRINTERS

40/1, 4th Cross, Lalbagh Road

BANGALORE 560 027

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

ಸ್ವೋಪಜ ಆಚಾರ್ಯರು

ಶಂ. ಬಾ. ಜೋಶಿ

ಪಾವೆಂ ಅವರ ವ್ಯಂಗ್ಯ ವಿನೋದದ ಶೈಲಿಯನ್ನು ಮೆಚ್ಚಿ ಅವರನ್ನು ಆಗಾಗ ಅಭಿನಂದಿಸಿ ಕಾಗದ ಬರೆಯದೆ ಸಮಾಧಾನವಾಗುತ್ತಿರಲಿಲ್ಲ.

ನಾಗಸರ್ಪ ಪ್ರತೀಮೆಯ ಸಾಂಕೇತಿಕ ಅರ್ಥದ ಆಳವನ್ನು ಅರಿಯುವ ಪ್ರಯತ್ನದಲ್ಲಿ ಇದ್ದಾಗ, 'ಲಾಂಗೂಲಾ ಚಾರ್ಯರು'ನಾಗಪಂಚಮಿಯ ಸುಮಾರಿಗೆ ಬರೆದ ಲೇಖನದ ಅಪೂರ್ವತೆಗೆ ನಾರುಹೋದೆ—ಪಾವೆಂ ಅವರ 'ಸಂದೃಕ್' (Insight) ಶಕ್ತಿ ಅಸಾಧಾರಣವಿದೆ ವಿಷ್ಣು ನಾಗಶಯನನ್ನೇ ಅವರು ಅರ್ಥಯಿಸಿದ ಆ ಧೈರ್ಯ, ಇನ್ನುಳಿದ ಸಂಪ್ರದಾಯ ವಂತ ಲೇಖಕರಲ್ಲಿ ಕಾಣದೊರೆಯದು. ಪ್ರೊ. ಆರ್. ವಿ. ಜಾಗೀರ್‌ದಾರ್ 'ಆದ್ಯ ರಂಗಾಚಾರ್ಯ'ರಾಗುವ ಮುಂಚಿನ 'ಶ್ರೀರಂಗರ' ಈ ಬಗೆಯ ಪ್ರತಿಭೆಯೂ ಕರ್ಣಾಟರನ್ನು ಬೆರೆಗುಗೊಳಿಸಿತ್ತು. ಆದರೆ ಪಾವೆಂ ಇವರ ಶೈಲಿಯ ಮಾದರ್ವ, ಶ್ರೀರಂಗರ ಪ್ರಖರತೆಯಲ್ಲಿ ಕಾಣದೊರೆಯ ದಿದ್ದರೆ ಸೋಜಿಗವಲ್ಲ.

(ನಾನು), ನನ್ನ ಪ್ರತಿಭಾಶಾಲಿ ಮಿತ್ರರ ಈ ಅಂತಃಶಕ್ತಿಗೆ ತಲೆವಾಗಿ ವಂದಿಸುವುದರೊಡನೆ ಇವರು ಪರಂಪರಾಗತ 'ಬ್ರಹ್ಮಾನಂದ ಸಹೋದರ' ಈ ಮಾನದಂಡಕ್ಕೆ ಶರಣು ಹೋಗಿರುವುದನ್ನು ಕಾಣುವಾಗ ತುಂಬ ವ್ಯಥೆ ಪಟ್ಟು ಕೊಂಡಿದ್ದೇನೆ ನಮ್ಮ ಸಂಪ್ರದಾಯದೊಳಗಿನ ಗುಣ ದೋಷಗಳನ್ನು ಗ್ರಹಿಸಿಕೊಳ್ಳುವ ಸಮರ್ಥವಿರುವ ಈ ಸ್ವೋಪಜರು ಈ ಸಂಪ್ರದಾಯದ ಸಾಹಿತ್ಯ ವಿಮರ್ಶೆಯ ಮಾನದಂಡ ಸದೋಷವಿರುವುದನ್ನು ಕಾಣಲಾರದವರಿಗಿರುವುದು colour blindnessದ ಲಕ್ಷಣವೋ? ಅರಿಯೆ.

'ಅಮೃತಂ ಜೈವ ಮೃತ್ಯುಃ' ಈ ಉಭಯಸ್ವರೂಪೀ (ಲಿಂಗ) ಬ್ರಹ್ಮಶಕ್ತಿಯು, 'ಕಟ್ಟುವೆವು ನಾವು' ಎಂಬ ಹಾಡಿನ ಸ್ಫೂರ್ತಿಗೆ ಕಾರಣವಾಗಬಹುದಾದಂತೆ 'ಕೆಡಹುವೆವು ನಾವು' ಎಂಬ (ಸಾಮಾಜಿಕ ಜೀವನ ಮೌಲ್ಯಗಳ ಬಗೆಗಿನ ಪ್ರಜ್ಞೆಯನ್ನು ಬಧಿರಗೊಳಿಸುವ) ಸಾಹಿತ್ಯ ಕಲಾ

ಕೃತಿಗಳನ್ನೂ ಈ ನಾಗಲಿಂಗ ಬ್ರಹ್ಮಶಕ್ತಿ ಪ್ರೇರಿಸುತ್ತದೆ ! ಈ ಕಾರಣದಿಂದಾಗಿ ನಮ್ಮ ಸಾಹಿತ್ಯ ಕಲಾಕೃತಿಗಳ ವಿಮರ್ಶಾಶಾಸ್ತ್ರದಲ್ಲಿ ಇರುವ ಈ ದೋಷವನ್ನು ಹೇಗೆ ತಿದ್ದಿಕೊಳ್ಳಲು ಶಕ್ಯ ಎಂಬ ಬಗೆಗೆ ನಮ್ಮ ನಾಡಿನ ಪ್ರತಿಭೆ ಉಪಾಯವನ್ನು ಕಂಡರಿಯಲು ಅಸಮರ್ಥವಾಗಿದೆ, ಎಂದು ನಾನು ಬಗೆದಿಲ್ಲ, ಏಕೆಂದರೆ, ಪಾವೆಂ, ಶ್ರೀರಂಗರಂತಹರು 'ಗತಾನುಗತಿ' ಶ್ರದ್ಧಾಸ್ಥಾನವನ್ನು ಪ್ರಶ್ನಿಸುವ ಧೀರರಾಗಿದ್ದಾರೆ.

ಗ್ರೀಕ್ ಸಂಸ್ಕೃತಿಯಲ್ಲಿಯೂ ಈ ಬಗೆಯ ದುರಂತವೆ ಸಂಭವಿಸಿದೆ. ಅರಿಸ್ಟಾಟಲ್ ಈತ, 'ಶಿಷ್ಯಾತ್ ಇಜ್ಜೀತ್ ಪರಾಜಯಂ' ಈ ಸಂಪ್ರದಾಯದವನು. 'ಗುರುವೇ ದೇವರು' ಎಂಬ ಶ್ರದ್ಧೆಯಿದ್ದರೆ ಪ್ಲೇಟೋನ 'ಉಚ್ಚಿಷ್ಟ' ಸಂಪ್ರದಾಯವನ್ನೇ ಮುಂದುವರಿಸಬಹುದಿತ್ತು. ಅರಿಸ್ಟಾಟಲ್ ಮತ್ತು ಪ್ಲೇಟೋ ಇವರೊಳಗಿನ ಭಿನ್ನಾಭಿಪ್ರಾಯವು ಇವರಿಬ್ಬರ form ಇದರ ಬಗೆಗಿನ conceptನಲ್ಲಿ ಚೆನ್ನಾಗಿ ಅರಿಕೆಗೆ ಬರುತ್ತದೆ.

ತನ್ನ ಸಾಕ್ರಟೀಸ್ ಗುರುವಿಗೆ ದ್ರೋಹ ಬಗೆದು ಪ್ಯಾಥಾಗೋರಾನ ಪಂಥೀಯ ಭೂಮಿಕೆಯನ್ನು ಅಳವಡಿಸಿ ಕೊಂಡ ಪ್ಲೇಟೋ, 'ಬ್ರಹ್ಮಾನಂದ ಸಹೋದರ' ಸಾಹಿತ್ಯಿಕ ಮಾನದಂಡವನ್ನೇ ತನ್ನ ಸಾಹಿತ್ಯದಲ್ಲಿ ಅನುಸರಿಸಿದ್ದಾಗಿದೆ. ತನ್ನ ಗುರು ಪ್ಲೇಟೋನಿಂದ ಭಿನ್ನಾಭಿಪ್ರಾಯದವನಾದರೂ ಅರಿಸ್ಟಾಟಲ್, ಸಾಹಿತ್ಯ ವಿಮರ್ಶೆಯ ಮಾನದಂಡವನ್ನು, ಪ್ಯಾಥಾಗೋರಾನ ಪಂಥಕ್ಕೆ ಪೋಷಕವಾಗುವಂತಹದನ್ನೇ ಉಳಿಸಿಕೊಂಡಿದ್ದಾನೆ. ಪ್ಯಾಥಾಗೋರಾಸನ ಪ್ರತಿಭೆಯ ಪ್ರಭಾವವೇ ಇಷ್ಟು ಬಲವತ್ತರವಾಗಿದೆ. 'ವ್ಯಾಸೋಚ್ಚಿಷ್ಟಂ ಜಗತ್ ಸರ್ವಂ' ಎಂಬ ಉಕ್ತಿ ನಮ್ಮಲ್ಲಿ ಶಿಷ್ಟಮಾನ್ಯವಾಗಿರುವಲ್ಲಿ, ನಾವು ಭಾರತೀಯರು 'ಉಚ್ಚಿಷ್ಟ' ಸಂಪ್ರದಾಯ ಪ್ರಿಯರು ಎಂಬುದುರ ಒಪ್ಪಿಗೆಯೆ ಉಂಟು, ಪರ್ಯಾಯದಿಂದ —ಆಲ್ಲವೋ ?

ಪಾವೆಂ ಕಸ್ತೂಂ

ಬಹುಮುಖ ಪ್ರತಿಭೆಯ ಆಚಾರ್ಯರು

ಹ. ರಾ. ಪುರೋಹಿತ

ಶ್ರೀಮಾನ್ ಪಾಡಿಗಾರು ವೆಂಕಟರಮಣಾಚಾರ್ಯರನ್ನು ನಾನು ಕಳೆದ ಮೂವತ್ತೈದು-ಮೂವತ್ತಾರು ವರುಷಗಳಿಂದ ಬಲ್ಲೆ. ಸುಮಾರು ಕಾಲು ಶತಮಾನದಷ್ಟು ದೀರ್ಘ ಅವಧಿಯವರೆಗೆ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೂಡಿ ಕೆಲಸ ಮಾಡಿರುವೆವು. ಅವರೊಬ್ಬ ನಿಷ್ಠೆ, ದಕ್ಷ, ಪ್ರಾಮಾಣಿಕ ಕಾರ್ಯಕರ್ತರು, ಸಜ್ಜನರು, ಒಳ್ಳೆ ಸ್ನೇಹಿತರು.

ಆಚಾರ್ಯರು ಬಡತನದಲ್ಲಿಯೇ ಹುಟ್ಟಿ ಬಹುಕಾಲ ದಾರಿದ್ರ್ಯದಲ್ಲಿಯೇ ಜೀವನವನ್ನು ನಡೆಸಿರುವರು. ಅವರ ಹಿರಿಯರು ಬಡವರಾಗಿದ್ದರೂ ಸುಸಂಸ್ಕೃತರು, ಸದಾಚಾರಿಗಳು. ಈ ಸದುಣಿಗಳು ಆಚಾರ್ಯರಲ್ಲಿ ಬಳುವಳಿಯಾಗಿ ಬಂದಿವೆ. ಬಡತನದ ಮೂಲಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶ ಸಿಕ್ಕದೆ ಎಸ್.ಎಸ್.ಎಲ್.ಸಿ. ಮುಗಿಸಿದ ಬಳಿಕ ಆಚಾರ್ಯರು ಜೀವನರಂಗವನ್ನು ಪ್ರವೇಶಿಸಬೇಕಾಯಿತು. ಉಪಜೀವನಕ್ಕಾಗಿ ಅವರು ಬಗೆಬಗೆಯ—ಸುತ್ತಿಕ್ಷಿತಿಗೆ ಒಗ್ಗದ—ಕೆಲಸವನ್ನು ಕೂಡ ಮಾಡಬೇಕಾಯಿತು. ಆದರೆ ಈ ಅವಧಿಯಲ್ಲಿ ಅವರು ಮನೆಯಲ್ಲಿಯೇ ಅಭ್ಯಾಸವನ್ನು ಮುಂದುವರಿಸಿ ಲೇಖನ ಕಲೆಯನ್ನು ಕರಗತ ಮಾಡಿಕೊಂಡರು. ಪ್ರತಿಭಾವಂತ ಮನುಷ್ಯನಿಗೆ ಅಂಥ ಕೆಲಸಗಳು ಕೊನೆಯವರೆಗೆ ಒಗ್ಗುವವೇ? ಆಚಾರ್ಯರು ಎಲ್ಲ ಕೆಲಸಗಳನ್ನು ಬಿಟ್ಟು ಧಾರವಾಡದಲ್ಲಿ ತಮ್ಮ ಬೀಗದಿ. ರಂಗಣ್ಣನವರ ಧಾರವಾಡ ರೆಸ್ಪಾಂಟೆನ್ಸಿರಲ್ಲಿ ಹತ್ತಿದರು. ಆಗ ಅವರ ಪ್ರತಿಭೆಯ ವಿಕಾಸಕ್ಕೆ ಅವಕಾಶ ದೊರೆಯಿತು. ಆಚಾರ್ಯರು ಅಲ್ಲಿರುವಾಗ ಹೋಟೆಲಿಗೆ ಬರುವ ಕಾಲೇಜ್ ವಿದ್ಯಾರ್ಥಿಗಳೊಡನೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ತಮ್ಮ ಓದನ್ನಂತೂ ಹಾಗೆಯೇ ಮುಂದುವರಿಸಿದ್ದರು.

ಸಂಯುಕ್ತ ಕರ್ನಾಟಕದ ವ್ಯವಸ್ಥಾಪಕ-ಸಂಪಾದಕರಾಗಿದ್ದ ದಿವಂಗತ ಮೊಹರೆ ಹಣಮಂತರಾಯರು ಆಗಾಗ ಹೋಟೆಲಿನಲ್ಲಿ ಆಚಾರ್ಯರ ಈ ಹರಟೆಗಳನ್ನು, ಚರ್ಚೆ

ಯನ್ನು ಕೇಳಿ ಇವರೊಬ್ಬ ಪ್ರತಿಭಾವಂತ ತರುಣರು, ಇವರ ಪ್ರತಿಭೆ ಅರಳುವುದಕ್ಕೆ ಅವಕಾಶ ಕೊಡಬೇಕೆಂದು ಬಗೆದು ಇವರನ್ನು ಸಂಯುಕ್ತ ಕರ್ನಾಟಕ ಬಳಗದಲ್ಲಿ ಸೇರಿಸಿಕೊಂಡರು (1942).

ಸರ್ಕಾರದ ದಬ್ಬಾಳಿಕೆಗೆ ಗುರಿಯಾಗಿ ಒಂದು ದಶಕದವರೆಗೆ ಅಸ್ತವಾಗಿದ್ದ 'ಕರ್ಮವೀರ' ಪ್ರತಿಕ್ರಿಯೆ ಅದೇ ಎರಡು ವರುಷಗಳ ಹಿಂದೆ 1940ರಲ್ಲಿ ಪುನರವತಾರ ಹೊಂದಿ ಪ್ರತಿವಾರವೂ ಪ್ರಕಟವಾಗುತ್ತಿದ್ದಿತು. ಆಚಾರ್ಯರು 'ಸಂಯುಕ್ತ ಕರ್ನಾಟಕ' ಸಂಸ್ಥೆಯನ್ನು ಸೇರಿದ ಬಳಿಕ 'ಕರ್ಮವೀರ'ದ ಸಹಾಯಕ ಸಂಪಾದಕರಾಗಿ ಅದಕ್ಕೆ ಅಮೂಲ್ಯ ಸೇವೆ ಸಲ್ಲಿಸಿದರು. ಆಚಾರ್ಯರ ಬಹುಮುಖ ಪ್ರತಿಭೆ ವಿಕಾಸಗೊಂಡು ಅದರ ಲಾಭ ಕನ್ನಡಿಗರಿಗೆಲ್ಲ ದೊರೆಯುವಂತೆ ಮಾಡಿದ್ದಕ್ಕೆ ಕೀರ್ತಿಶೇಷ ಮೊಹರೆಯವರು ಅಭಿವಂದನಾರ್ಹರು. 'ಕರ್ಮವೀರ'ದಲ್ಲಿ ಹರಟೆಯನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿದಾಗ ಆಚಾರ್ಯರು 'ಲಾಂಗೂಲಾಚಾರ್ಯ' ಎಂಬ ಕಾವ್ಯನಾಮದಿಂದ ಅದನ್ನು ಪ್ರಾರಂಭಿಸಿದರು. ಅದು ಒಳ್ಳೆ ಲೋಕಪ್ರಿಯವಾಯಿತು ; ಆಗಿದೆ. 'ಕರ್ಮವೀರ'ದ ದೀಪಾವಳಿ ವಿಶೇಷ ಸಂಚಿಕೆಗಳ ಸಂಪಾದನೆಯಲ್ಲಿಯೂ ಆಚಾರ್ಯರು ಅಮೂಲ್ಯ ಸೇವೆ ಸಲ್ಲಿಸುತ್ತಿದ್ದರು. ಆಚಾರ್ಯರು ಬರಿ ಹರಟೆಗಾರರಲ್ಲ, ವಿಡಂಬನ ಲೇಖಕರಲ್ಲ. ಅವರು ಎಂಥ ಗಂಭೀರ ಲೇಖನಗಳನ್ನು ಕೂಡ ಬರೆಯಬಲ್ಲರೆಂಬುದು ಅವರ ಲೇಖನ ಪರಿಚಯವಿದ್ದವರಿಗೆಲ್ಲ ಗೊತ್ತು. ಸಾಮಾನ್ಯವಾಗಿ ಸಾಹಿತಿಗಳಿಗೆ ಗಣಿತ ವಿಜ್ಞಾನವೆಂದರೆ ತಲೆಶೂಲಿ! ಆದರೆ ಆಚಾರ್ಯರು ಸಾಹಿತಿಗಳಾಗಿದ್ದೂ ಗಣಿತದಲ್ಲಿ ವಿಜ್ಞಾನದಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿರುವರು. ವಾಚಕರಿಗೆ ಅರ್ಥವಾಗುವ ರೀತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಕ ಲೇಖನಗಳನ್ನು ಅವರು ಬರೆಯುತ್ತಿರುವರು. ಪಾಶ್ಚಾತ್ಯ ಪೌರಸ್ತ್ಯ ತತ್ತ್ವಜ್ಞಾನವನ್ನೂ ಅವರು ಅರಗಿಸಿಕೊಂಡಿದ್ದು ಆ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಲೇಖನಗಳನ್ನು ಸರಳ ಹಾಗೂ ಸುಂದರ ಶೈಲಿಯಲ್ಲಿ ಬರೆಯುತ್ತಿದ್ದಾರೆ.

1956ರಲ್ಲಿ 'ಕಸ್ತೂರಿ' ಮಾಸಪತ್ರಿಕೆಯನ್ನು ಹೊರಡಿಸಬೇಕೆಂದು ನಿರ್ಧರವಾದಾಗ ಅದರ ಸಹಸಂಪಾದಕತ್ವದ ಹೊಣೆಯನ್ನು ಯಾರ ಮೇಲೆ ಹೊರಿಸಬೇಕೆಂಬ ಬಗ್ಗೆ ಉಚ್ಚಮಟ್ಟದಲ್ಲಿ ವಿಚಾರವಿನಿಯಮ ನಡೆದು ಹದಿನಾಲ್ಕು ವರುಷ ಕರ್ಮವೀರದಲ್ಲಿ ಚೆನ್ನಾಗಿ ತರಬೇತಿಯನ್ನು ಪಡೆದ ಆಚಾರ್ಯರೇ ಆ ಹೊಣೆ ಹೊರಲು ತಕ್ಕವರೆಂದು ನಿರ್ಣಯಿಸಲಾಯಿತು. ಅಂದಿನಿಂದ ನಿವೃತ್ತರಾಗುವ ವರೆಗೆ ಆಚಾರ್ಯರು 'ಕಸ್ತೂರಿ'ಯ ಸಹಸಂಪಾದಕರಾಗಿ ಅದರ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದರು. ಕರ್ನಾಟಕದಲ್ಲಿ ಅಷ್ಟೇ ಅಲ್ಲ ಕನ್ನಡಿಗರಿರುವ ಹೊರನಾಡುಗಳಲ್ಲಿ ಪರದೇಶಗಳಲ್ಲಿ ಕೂಡ 'ಕಸ್ತೂರಿ'ಯ ವಾಚಕರಿರುವರೆಂಬುದನ್ನು ನೆನಪಿಡಿದಾಗ ಅದರ ಲೋಕಪ್ರಿಯತೆ ಗೊತ್ತಾಗುವುದು. ಇದರ ಶ್ರೇಯಸ್ಸೆಲ್ಲ ಆಚಾರ್ಯರಿಗೇ ಸಲ್ಲುವುದು.

ಕರ್ನಾಟಕದಲ್ಲಿಯೇ ವಿವಿಧ ವಿಷಯಗಳ ಲೇಖಕರನ್ನೆಲ್ಲ ಕಂಡುಹಿಡಿದು ಅವರಿಂದ ಲೇಖನಗಳನ್ನು ಬರೆಯುವುದಲ್ಲದೆ ಸ್ವತಃ ಬೇರೆ ಬೇರೆ ಹೆಸರುಗಳಿಂದ ಲೇಖನಗಳನ್ನು ಬರೆಯುತ್ತಿದ್ದರು. ಸಾಹಿತ್ಯ, ವಿಜ್ಞಾನ, ಗಣಿತ, ಜ್ಯೋತಿಷ್ಯ, ತತ್ವಜ್ಞಾನ, ವೈದ್ಯಕೀಯ, ಸಂಶೋಧನ ಮೊದಲಾದ ಎಲ್ಲ ಉಪಯುಕ್ತ ವಿಷಯಗಳನ್ನು ಹೆಚ್ಚು ತೆಗೆದು ಆ ಬಗ್ಗೆ ಲೇಖನಗಳನ್ನು ಪ್ರಕಟಿಸುವ ಹಿಡಿತ ಅವರಿಗೆ ಸಿಕ್ಕಿತ್ತು. ಹೊರಗಿನಿಂದ ಬಂದ ಲೇಖನಗಳನ್ನು ಅವರು ಹಾಗೆಯೇ ಎಂದೂ ಪ್ರಕಟಿಸುತ್ತಿರಲಿಲ್ಲ. ಅವನ್ನು ಚೆನ್ನಾಗಿ ವಾಚಕರ ದೃಷ್ಟಿಯಿಂದ ಓದಿ ಅವು ಸಮರ್ಪಕವಾಗಿಯೇ ಇಲ್ಲವೋ ಎಂಬುದನ್ನು ನೋಡುತ್ತಿದ್ದರು. ಅಪೂರ್ಣವೆನಿಸಿದರೆ ಲೇಖಕರಿಗೆ ಆ ಬಗ್ಗೆ ತಿಳಿಸಿ ಅವರಿಂದ ಹೆಚ್ಚಿನ ಮಾಹಿತಿ ತರಿಸಿಕೊಂಡು ಅದನ್ನು ಪೂರ್ಣ ಮಾಡುತ್ತಿದ್ದರು, ಇಲ್ಲವೆ ತಾವೇ ಅವಶ್ಯವೆನಿಸಿದ ವಿಷಯಗಳನ್ನು ಸಂಗ್ರಹಿಸಿ ಜೋಡಿಸುತ್ತಿದ್ದರು, ಸರಳಗೊಳಿಸುತ್ತಿದ್ದರು. ಕಿರಿಯ ಲೇಖಕರಿಗೆ ಒಳ್ಳೆ ಮಾರ್ಗದರ್ಶನ ಮಾಡುತ್ತಿದ್ದರು. ಅಂತೆಯೇ 'ಕಸ್ತೂರಿ'ಯಲ್ಲಿ ನಾಡಿನ ಹಲವಾರು ವಿಷಯಗಳ ತಜ್ಞರ ಲೇಖನಗಳು ಪ್ರಕಟವಾದುದುಂಟು. ಇದರಿಂದ ಆಚಾರ್ಯರ ಗುಣಗ್ರಾಹಕತೆಯನ್ನು ಕಂಡುಕೊಳ್ಳಬಹುದಾಗಿದೆ. ಅಂತೆಯೇ ಆಚಾರ್ಯರ ಸಾಹಿತಿ ಬಳಗ ದೊಡ್ಡದು.

ಆಚಾರ್ಯರನ್ನು ನಾವು — ಸಂಯುಕ್ತ ಕರ್ನಾಟಕ

ದಲ್ಲಿ ಸಹಕಾರ್ಯಕರ್ತರು — ಸರ್ವಜ್ಞಾಚಾರ್ಯರೆಂದು ಕರೆಯುತ್ತಿದ್ದೆವು. ಇದಕ್ಕೊಂದು ಚಿಕ್ಕ ಹಿನ್ನೆಲೆ. ಮಧ್ಯಾಹ್ನ ಬಿಡುವಿನಲ್ಲಿ ನಾವೆಲ್ಲ ಮಿತ್ರರು ಒತ್ತಟ್ಟಿಗೆ ಕುಳಿತು ಉಪಾಹಾರ ಸ್ವೀಕರಿಸುತ್ತಿದ್ದೆವು. ದಿನವೂ ಬೇರೆ ಬೇರೆಯವರು ಉಪಾಹಾರ ತರುವ ಸರತಿ. ಚಹಾ ಮಾತ್ರ ಅಲ್ಲಿಯೇ ಸಿದ್ಧ. ಈ ಒಂದು ಗಂಟೆಯನ್ನು ನಾವು ಹಾಗೆಯೇ ಕಳೆಯುತ್ತಿರಲಿಲ್ಲ. ಯಾವುದೊಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಆಚಾರ್ಯರದೇ ಸಿಂಹಪಾಲು! ದಿ. ಧೀರಣ್ಣ ಗುಂಜೀಕರರೂ ನಮ್ಮ ಬಳಗದಲ್ಲಿದ್ದರು. ಅವರು ಹರಟೆಮಲ್ಲರು. ವಿವಿಧ ವಿಷಯಗಳಲ್ಲಿ ಪರಿಣತರು. ಹೀಗೆಯೇ ಹರಟೆ ನಡೆಯುವಾಗ ಎಲ್ಲ ವಿಷಯಗಳಲ್ಲಿಯೂ ಆಚಾರ್ಯರು ತಮ್ಮ ಪ್ರಾವೀಣ್ಯವನ್ನು ತೋರಿಸುವುದನ್ನು ನೋಡಿ ಧೀರಣ್ಣ ನವರು ಆಚಾರ್ಯರಿಗೆ ನೀವು 'ಸರ್ವಜ್ಞಾಚಾರ್ಯರು' ಎಂದು ಬಿರುದು ಕೊಟ್ಟರು. ಅಂದಿನಿಂದ ನಾವೆಲ್ಲ ಅವರನ್ನು ಸರ್ವಜ್ಞಾಚಾರ್ಯರೆಂದು ಕರೆಯಹತ್ತಿದೆವು. ಆಚಾರ್ಯರಲ್ಲಿಯೇ ಸರ್ವಂಕಷ ಜ್ಞಾನವನ್ನು ನೆನಪಿಡಿದಾಗ ಈ ಪದವಿ ಸಾರ್ಥಕವೆಂದು ಯಾರಿಗಾದರೂ ಎನಿಸಬಹುದು!

ಆಚಾರ್ಯರ ವ್ಯಕ್ತಿತ್ವವು ಹಿರಿದಾದುದು. ಪತ್ರಿಕೋದ್ಯಮದಲ್ಲಿ ಇಷ್ಟೊಂದು ಯಶಸ್ಸನ್ನು ಪಡೆದಿದ್ದರೂ ಅವರು ನಿಗಮಿಗಳೂ, ವಿನಯಶೀಲರು. ಹಿರಿಯರನ್ನಷ್ಟೇ ಅಲ್ಲ ಕಿರಿಯರನ್ನು ಕೂಡ ಸೌಜನ್ಯದಿಂದ, ಗೌರವಾದರಗಳಿಂದ ಕಾಣುತ್ತಿರುವರು. ಸತ್ಯಪ್ರಿಯರು—ಭ್ರಷ್ಟಾಚಾರವನ್ನು ತೀವ್ರವಾಗಿ ಪ್ರತಿಭಟಿಸುವವರು. ವ್ಯಕ್ತಿ ಎಷ್ಟುದೊಡ್ಡವನಾಗಿದ್ದರೂ ಅವನು ದಾರಿ ತಪ್ಪಿ ನಡೆದರೆ, ಭ್ರಷ್ಟಾಚಾರಿಯಾದರೆ ಅವನನ್ನು ಉಗ್ರವಾಗಿ ಟೀಕಿಸದೆ ಅವರಿಗೆ ಸಮಾಧಾನವಿಲ್ಲ. ಸ್ವತಃ ಪ್ರಾಮಾಣಿಕರು, ಸಚ್ಚಾರಿತ್ರರು. ಸಾಹಿತ್ಯದ ಎಲ್ಲ ಮುಖಗಳಲ್ಲಿಯೂ ಕೈಯಾಡಿಸಿದವರು. ಇವರ ಕವನ ಸಂಕಲನಕ್ಕೆ ಮುಂಬಯಿ ಸರ್ಕಾರದವರು ಬಹುಮಾನ ಕೊಟ್ಟಿದ್ದುಂಟು. ಹರಟೆ, ಕತೆ, ವಿಡಂಬನೆ, ಗಣಿತ, ವಿಜ್ಞಾನ ಪರ ಲೇಖನಗಳನ್ನೂ ಬರೆದಿರುವರು. ಇವರ ಲೇಖನಗಳಲ್ಲಿ ಕೇವಲ ಶಬ್ದಚ್ಛಲವಿಲ್ಲ. ಅವು ಯಾವಾಗಲೂ ವಿದ್ವತ್ ಪ್ರಚುರ ಮತ್ತು ವಿಚಾರಶೀಲವಾಗಿರುವುವು. ಜೊಳ್ಳು ಲೇಖನಗಳನ್ನಾಗಲಿ ಲೈಂಗಿಕ ಲೇಖನಗಳನ್ನಾಗಲಿ ಅವರು ಎಂದೂ ಬರೆದಿದ್ದಿಲ್ಲ. ಅಂತೆಯೇ ಅವರ ಲೇಖನಗಳು ಇಷ್ಟೊಂದು ಲೋಕಪ್ರಿಯತೆಯನ್ನು ಗಳಿಸಿವೆ. ನಿವೃತ್ತ ಜೀವನದಲ್ಲಿಯೂ ಅವರು ತಮ್ಮ ವ್ಯವಸಾಯವನ್ನು ಬಿಟ್ಟು

ಪಾವಂ ಕಸ್ತೂರಿ

ಕೊಟ್ಟಿಲ್ಲ. ಸತತ ಅಭ್ಯಾಸ, ಬರೆಹಗಳಲ್ಲಿಯೆ ಹೆಚ್ಚಿನ ಕಾಲ ಕಳೆಯುತ್ತಿರುವರು.

ಅವರು ಪರಿಪೂರ್ಣ ಪತ್ರಿಕೋದ್ಯಮಿ. ಉದ್ಯಮದ ಅಂಗಾಂಗಗಳನ್ನೆಲ್ಲ ಬಲ್ಲವರು ಬುಡದಿಂದ ತುದಿಯವರೆಗೆ. ಬರಿ ಬಲ್ಲವರಷ್ಟೇ ಅಲ್ಲ, ಅದರಲ್ಲೆಲ್ಲ ತರಬೇತಿ ಹೊಂದಿದವರು. ಪತ್ರಿಕೋದ್ಯಮವು ಸಾಮಾನ್ಯವಾಗಿ ಕರಡು ತಿದ್ದುವುದರಿಂದ ಪ್ರಾರಂಭವಾಗುವುದು. ಇದರಲ್ಲಿ ಪರಿಣತರಾಗುವುದು ಅತ್ಯವಶ್ಯ, ಅಷ್ಟೇ ಕಠಿಣ! ಬಹಳಷ್ಟು ಪತ್ರಿಕೋದ್ಯಮಿಗಳಿಗೆ ಈ ಕಲೆ ಕರಗತವಾಗಿರುವುದಿಲ್ಲ. ಅನಂತರ ಸುದ್ದಿ ಸಂಗ್ರಹ, ವರದಿ ಲೇಖನ, ಅನುವಾದ, ಸುದ್ದಿಗಳನ್ನು ಲೇಖನಗಳನ್ನು ಸಂಕ್ಷೇಪಗೊಳಿಸುವಿಕೆ ಇವೆಲ್ಲ ಮಹತ್ವದವು. ಪತ್ರಿಕೆ ಸಕಾಲದಲ್ಲಿ ಹೊರಡಬೇಕಾಗುವುದರಿಂದ ಅವಸರದಿಂದ ಎಲ್ಲ ಕಾರ್ಯವನ್ನೂ ಮಾಡಬೇಕಾಗುವುದು. ಸುದ್ದಿಗಳಿಗೆ ಶೀಘ್ರಕೆ ಕೊಡುವುದೊಂದು ಕಲೆ. ಇಷ್ಟೆಲ್ಲ ಸಾಧಿಸಿದ ಬಳಿಕ ವಿಶೇಷ ಲೇಖನ, ಸಂಪಾದಕೀಯ, ಹರಟೆ, ನಗೆಬರಹಗಳನ್ನು ಬರೆಯುವುದು. ಆಚಾರ್ಯರು ಇವೆಲ್ಲದರಲ್ಲಿಯೂ ಪ್ರಾವೀಣ್ಯ ಪಡೆದಿದ್ದಾರೆ. ಇಷ್ಟೇ ಅಲ್ಲ, ಮುದ್ರಣ ಕಲೆಯನ್ನೂ ಕಲಿತಿದ್ದಾರೆ. ಪತ್ರಿಕೆಗಳಿಗೆ ಇದೂ ಅವಶ್ಯ. ಆಚಾರ್ಯರಲ್ಲಿ ಶಬ್ದಸಂಪತ್ತು ಹೆಚ್ಚು. ಸಂಸ್ಕೃತ ಮತ್ತು ಹಳಗನ್ನಡ ಗ್ರಂಥಗಳನ್ನು ಹೆಚ್ಚಿಗೆ ಓದಿ ಶಬ್ದಸಂಗ್ರಹವನ್ನು ಬೆಳೆಸಿಕೊಂಡಿದ್ದಾರೆ. ಅದರ ಲಾಭವನ್ನು 'ಕಸ್ತೂರಿ' ವಾಚ

ಕರಿಗೆ ಒದಗಿಸಿ ಕೊಟ್ಟಿರುವರು. ತಿಂಗಳು ತಿಂಗಳು 'ಕಸ್ತೂರಿ' ಯಲ್ಲಿ ಶಬ್ದ ಕೋಶವನ್ನೂ ಪ್ರಕಟಿಸಿರುವರು.

ಆಚಾರ್ಯರ ನಿವೃತ್ತ ಜೀವನವು ಸಾಮಾನ್ಯವಾಗಿ ಸುಖಮಯವಾಗಿದೆ. ದೊಡ್ಡ ಕುತ್ತಿನಿಂದ ಪಾರಾದ ಅವರ ಶರೀರವೂ ಈಗ ಚೆನ್ನಾಗಿದೆಯೆಂದು ಹೇಳಬಹುದು. 'ಸುಖ-ಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ' ಎಂಬಂತೆ ಆಚಾರ್ಯರು ತಾರುಣ್ಯದಲ್ಲಿಯೇ ಕಷ್ಟನಷ್ಟಗಳನ್ನು ಅನುಭವಿಸಿ ಇದೀಗ ಸುಖಜೀವನವನ್ನು ಸಾಗಿಸುತ್ತಿರುವರು. ಮಕ್ಕಳೆಲ್ಲ ಸುಸ್ಥಿತಿಯಲ್ಲಿದ್ದು ಅನುಕೂಲರಾಗಿರುವರು. ಈ ಕಾಲದಲ್ಲಿ ಮಕ್ಕಳು ಅನುಕೂಲರಾಗಿರುವುದಕ್ಕೆ ಅದೃಷ್ಟ ಬೇಕು! ಆಚಾರ್ಯರ ಸಹಧರ್ಮಿಣಿ ಸೌ. ಲಕ್ಷ್ಮೀಬಾಯಿ ಒಳ್ಳೇ ಪತಿಪರಾಯಣಳು. ಚಿಕ್ಕ ಮಗುವಿನಂತೆ ಅವರನ್ನು ರಕ್ಷಿಸುತ್ತಿರುವರು. ಒಬ್ಬರನ್ನೇ ಎಲ್ಲಿಗೂ ಹೋಗಗೊಡುವುದಿಲ್ಲ. ಇಂತು ನಿವೃತ್ತ ಜೀವನದಲ್ಲಿ ಸುಖಸೌಕರ್ಯಗಳನ್ನು ಪಡೆದಿರುವ ಆಚಾರ್ಯರು ವೇದಪುರುಷನು ಅಪ್ಪಣೆ ಕೊಡಿಸಿದಂತೆ 'ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ' ಅವರು ಹೀಗೆಯೇ ಕರ್ತವ್ಯಕರ್ಮ ಮಾಡುತ್ತ ನೂರು ವರುಷ ಬಾಳಲಿ ಎಂದು ಹಿರಿಯನಾದ ನಾನು ಅಂತಃಕರಣ ಪೂರ್ವಕವಾಗಿ ಹಾರಯಿಸಿ ಪರಮಾತ್ಮನು ಅಂತು ಅವರನ್ನನುಗ್ರಹಿಸಲೆಂದು ಅನನ್ಯವಾಗಿ ಪ್ರಾರ್ಥಿಸುತ್ತೇನೆ.

JOB OR SELF-EMPLOYMENT?

IS THIS WORRYING YOU ?

Gandhiji said "If the sense of shame that wrongly attaches to physical labour could be got rid off, there is enough work to spare for young men and women of average intelligence."

Let us help you—

We have schemes for artisans, doctors, technically qualified engineers and other type of entrepreneurs who wish to set up some enterprise of their own.

For details, please call on our Branch nearest to you

CANARA BANK

(Wholly owned by Govt. of India)

Head Office : BANGALORE-560 002

SERVING TO GROW : : GROWING TO SERVE

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಆತ್ಮೀಯ ಸ್ನೇಹಿತ ಪಾವೆಂ

ಬಿ. ಎಚ್. ಶ್ರೀಧರ

1947ರಲ್ಲಿ ನಾನು 'ಕರ್ಮವೀರ'ದ ಸಂಪಾದಕ ಮಂಡಲಿಗೆ ಸೇರಿದೆ. ಅದರಲ್ಲಿ ಮೊದಲು ಸಂಪಾದಕರಾಗಿದ್ದ ಎಚ್. ಆರ್. ಪುರೋಹಿತರು ಮತ್ತು ನಾನು—ಇಬ್ಬರೇ ಇದ್ದೆವು. ಪಾವೆಂ ಆಚಾರ್ಯರು 'ಸಂಯುಕ್ತ ಕರ್ನಾಟಕ'ದ ಪ್ರಿಂಟಿಂಗ್ ಸೆಕ್ಷನ್ನಿನ ಸಲಹೆಗಾರರಾಗಿದ್ದರು. ಅಂದು, ನಾನು ಸೇರುವುದಕ್ಕಿಂತ ಮೊದಲು, ಅವರು ತಿಂಗಳಿಗೆ 30 ರೂಪಾಯಿಗಳ ಸಂಬಳದ ಮೇಲೆ ಕೆಲಸ ಮಾಡುತ್ತಿದ್ದರೆಂದೂ ಅವರಿಂದಲೇ ನನಗೆ ತಿಳಿದುಬಂದಿತು.

ನನಗೆ ಕೆಲಸದ ಹೊರೆ ಜಾಸ್ತಿಯಾಯಿತು. ಆಗ ಗೆಳೆಯರಾದ ಪಾವೆಂ ಆಚಾರ್ಯರ ಬುದ್ಧಿ ಕೌಶಲ, ಕಾರ್ಯದಕ್ಷತೆಗಳನ್ನು ಗಮನಿಸಿ ನನಗೆ ಸಂಪಾದಕತ್ವದಲ್ಲಿ ಸಹಾಯಕರನ್ನಾಗಿ ಅವರನ್ನು ತೆಗೆದುಕೊಳ್ಳಲು ಅಧಿಕಾರಿಗಳಲ್ಲಿ ಬಿನ್ನವಿಸಿಕೊಂಡೆ. ಅವರು ಅದಕ್ಕೆ ಒಪ್ಪಿ ಆಚಾರ್ಯರನ್ನು ನನ್ನ ಜೊತೆಗೆ ಕೆಲಸ ಮಾಡಲು ಕೊಟ್ಟರು. ನಾನು ನನ್ನ ಬರೆಹದ ಕೆಲ ಭಾಗಗಳನ್ನು ಅವರಿಗೆ ವಹಿಸಿಕೊಟ್ಟೆ. ಅದರಲ್ಲಿ 'ಓದುಗ ರೊಡನೆ ಹರಟೆ' ಎಂಬುದು ಮುಖ್ಯವಾದದ್ದು. ಅವರಿಗೆ ಲಾಂಗೂಲಾಚಾರ್ಯರೆಂಬ ಲೇಖನೀ ನಾಮವನ್ನೂ ಬಿಟ್ಟು ಕೊಟ್ಟೆ. ಆ ವಿಡಂಬನ, ಟೀಕೆ ಟಿಪ್ಪಣಿಗಳ ಲೇಖನವನ್ನು ಬಹಳ ಚೆನ್ನಾಗಿ ಬರೆಯುತ್ತ ಹೋಗಿ ಕ್ರಮೇಣ ಅದು ಅವರ ಶೈಲಿವೈಶಿಷ್ಟ್ಯದಿಂದ ತುಂಬಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತ ಹೋಯಿತು. ಆ ಲೇಖನಗಳನ್ನಾಯ್ದು ಮುದ್ರಿಸಿದ ಪುಸ್ತಕವೂ ಅನಂತರ ಜನಾದರಣೆಗೆ ಪಾತ್ರವಾದದ್ದು ಸರ್ವವಿದಿತ.

ಪುಸ್ತಕದ ಎಲ್ಲ ವರ್ಗಗಳ ವಿಮರ್ಶೆಯನ್ನೂ ಮೊದಲು ನಾನೇ ಮಾಡುತ್ತಿದ್ದರೂ ವರ್ಷ ಹೋದ ಹಾಗೆ ಅವರು ಶಾಸ್ತ್ರೀಯ ಗ್ರಂಥಗಳ ವಿಮರ್ಶೆಯನ್ನು (ಅಂಥ ಗ್ರಂಥಗಳು ಕನ್ನಡದಲ್ಲಿರಲಿ, ಸಂಸ್ಕೃತದಲ್ಲಿರಲಿ, ಮರಾಠಿಯಲ್ಲಿರಲಿ, ಹಿಂದಿಯಲ್ಲಿರಲಿ ಅಥವಾ ಇಂಗ್ಲಿಷಿನಲ್ಲಿರಲಿ) ನನಗೆ ವಹಿಸಿ, ಮಿಕ್ಕವುಗಳ ವಿಮರ್ಶೆಯನ್ನು ಹೆಚ್ಚಾಗಿ ಅವರೇ ಮಾಡ

ತೊಡಗಿದರು. ಅವರ ವಿಮರ್ಶೆಪಟುತ್ವ ನನ್ನ ಮೆಚ್ಚುಗೆಗೆ ಪಾತ್ರವಾಯಿತು. ನಾವಿಬ್ಬರೂ ಮುಕ್ತಾಲುಪಾಲು ಒಂದೇ ಅಭಿಪ್ರಾಯ ಉಳ್ಳವರಾಗಿದ್ದೆವು; ಭಿನ್ನಾಭಿಪ್ರಾಯ ಬಂದಲ್ಲಿ ಚರ್ಚಿಸಿ ಏಕಮತದ ನಿರ್ಣಯಕ್ಕೆ ಬರುತ್ತಿದ್ದೆವು.

ಪುಸ್ತಕ ವಿಮರ್ಶೆಯಲ್ಲಿ ನಮ್ಮ ಅವರ ಮತ ಹೆಚ್ಚು ಕಡಿಮೆ ಒಂದೇ ಆಗಿ ಮಾರ್ಪಡಲು ಅವರಿಗೂ ನನಗೂ ಇದ್ದ ಸಂಸ್ಕೃತ, ಕನ್ನಡ, ಇಂಗ್ಲಿಷು ಮತ್ತು ಸಾಮಾನ್ಯ ವಿಜ್ಞಾನಗಳ ಜ್ಞಾನಾನುಭವಗಳು ಒಂದೇ ಪರಂಪರೆಗೆ ಸೇರಿದ್ದೇ ಕಾರಣ ಸಂಗೀತಾದಿ ಕಲೆಗಳಲ್ಲೂ ವೇದಾಂತವಿಜ್ಞಾನಾದಿಗಳಲ್ಲೂ ನಮ್ಮ general knowledge ಸಾಮಾನ್ಯ ಓದು ಸಾಹಿತ್ಯ ವಿಮರ್ಶೆಯಲ್ಲಿ ಹೇಗೋ ಹಾಗೇ ಒಂದೇ ಬುಡಕಟ್ಟಿಗೆ ಸೇರಿದವುಗಳಾಗಿದ್ದವು. ನಾವು ರವೀಂದ್ರನಾಥ ಠಾಕೂರರ ಮಧ್ಯಮ ಮಾರ್ಗವನ್ನು ಹಿಡಿದವರು; ಯಾವ ಧ್ರುವದತ್ತಲೂ ಯಾವುದರಲ್ಲೂ ಪೂರ್ಣವಾಗಿ ಒಲಿದವರಲ್ಲ. ನಮ್ಮ ಬುದ್ಧಿ ಸ್ವಾತಂತ್ರ್ಯವನ್ನು ಈವರೆಗೂ ಇಟ್ಟುಕೊಂಡೇ ಬಂದಿದ್ದೇವೆ. Call a spade a spade ಎಂಬಂತಹ ಅಪ್ರಿಯಸತ್ಯ ಹೇಳುವ ಪದ್ಧತಿ ನಮ್ಮದು. ಅದುದರಿಂದ ನಾವು ಈಗಲೂ "ನಿಷ್ಕರಕ್ಕೆ ಕೃಷ್ಣ ಭಟ್ಟ" ರಾದ ಭಾರದ್ವಾಜರು.

'ಕರ್ಮವೀರ'ದಲ್ಲಿ ನಾವು ಕೆಲಸ ಮಾಡುತ್ತಿದ್ದಾಗ ದಿ. ನಾರಾಯಣ ಸಂಗಮರ ಸಂಗಮವೂ ನಮಗಾಯ್ತು. ಅವರ ಕಲಾಜ್ಞಾನ, ಪದ್ಯರಚನಾಕೌಶಲ, ಸಾಮಾನ್ಯ ಸಿದ್ಧಾಂತ ಮತ್ತು ನೈಯಕ್ತಿಕ ಸಚ್ಚಾರಿತ್ರ ನಮ್ಮಿಬ್ಬರನ್ನೂ ಮೆಚ್ಚಿಸಿದ್ದರಿಂದ ನಮ್ಮ ಮೂವರಿಗಿರುವ ಹಾಗೆಯೇ ನಾವು ಮೂವರೂ ಪರಸ್ಪರ ಪ್ರಭಾವಗಳಿಗೊಳಗಾದೆವು—ಎಂದರೆ ತಪ್ಪಾಗಲಿಕ್ಕಿಲ್ಲ. ನಾವು ಅಂದು Three Musketeers ಮೂವರು ಸಾಹಸಿಗರಾಗಿದ್ದೆವು. 'ತೇ ಹಿ ನೋ ದಿವಸಾ ಗತಾಃ' ಎಂಬಷ್ಟು ಸಾಹಸ, ಸಂತೋಷ, ಕಷ್ಟಸಹಿಷ್ಣುತೆ, ಅಭ್ಯಾಸಶೀಲತೆ, ಅಲ್ಪಧನತ್ವಪ್ಪಿ, ಕರ್ತವ್ಯ

ಪಾವೆಂ ಕಸ್ತೂರಿ

ಮಗ್ಗತೆ, ಅಸ್ಪಾಲಿತ್ಯ ಶೀಲಗಳನ್ನನುಸರಿಸುತ್ತ ನಾವು 'ಕರ್ಮವೀರ' ಕಾರ್ಯಾಲಯದಲ್ಲಿದ್ದು ಅವಿಸ್ಮರಣೀಯ.

ಉಡುಪಿಯ ಪಾಡಿಗಾರು ವೆಂಕಟರಮಣಾಚಾರ್ಯರ ಸರಳ ಜೀವನವೂ ಉದಾತ್ತಧೈಯವೂ ಖಂಡಿತವಾದಿ ತ್ವವೂ ಪರೋಪಕಾರಬುದ್ಧಿಯೂ ವಿನಯವಂತಿಕೆಯೂ ಅತಿಥಿಸತ್ಕಾರಪರತೆಯೂ ಭ್ರಾತೃಭಾವವೂ ವಿಮರ್ಶ ವಿಚಕ್ಷಣತೆಯೂ ಇಂದಿನ ಕನ್ನಡ ನಾಡಿನಲ್ಲಿ ಬಹಳ ಸ್ವಲ್ಪ ಜನರಲ್ಲಿ ಕಂಡುಬರುತ್ತಿದೆ—ಲೇಖಕ ವಿಮರ್ಶಕ ವರ್ಗಗಳಲ್ಲಿ.

ಸ್ವವಿಚಾರಕ್ಕಿಂತ ಲೋಕಕ್ಷೇಮದ ವಿಚಾರ—ಭಾರತ ಕ್ಷೇಮದ ವಿಚಾರ ಆಚಾರ್ಯರಲ್ಲಿ ಹೆಚ್ಚು ಎಂಬುದನ್ನು ಅವರೊಡನೆ ಅನೇಕ ಸಲ ಸಂವಾದಿಸಿದ ನನ್ನ ಅನುಭವ. ನಿಷ್ಪಕ್ಷಪಾತತೆ ಕೇವಲ ಬಾಯಿಮಾತಾದ ಮತ್ತು ಧನ, ಸ್ಥಾನಮಾನಗಳ ಹಾಗೂ ಪ್ರಸಿದ್ಧಿಯ ಲೋಭ ಅನೇಕ ವಿದ್ಯಾವಂತರನ್ನು ಮತ್ಸರಗ್ರಸ್ತರನ್ನಾಗಿ ಮಾಡಿರುವ ಇಂದಿನ ಆವರಣದಲ್ಲಿ ಮಿತ್ರವರ್ಯ ವೆಂಕಟರಮಣಾಚಾರ್ಯರಂಥ 'ಅರ್ಥಕಾಮೇಷ್ಟಸಕ್ತಾನಾಂ ಧರ್ಮಜ್ಞಾನಂ ವಿಧೀಯತೇ' ಎಂಬ ಮನೂಕ್ತಿಯಂತೆ ಬದುಕಿರುವವರು ತೀರ ವಿರಳ. ವ್ಯಕ್ತಿಪೂಜೆ ವ್ಯಕ್ತಿಸ್ವಾರ್ಥ ಅಳವಾದ ಶಾಸ್ತ್ರೀಯ ಮತ್ತು ಅನುಭವಿಕ ಸತ್ಯಾನ್ವೇಷಣ ಪ್ರಜ್ಞೆ ಮತ್ತು ಗುಂಪುಗಾರಿಕೆ ಮತ್ತು ಔದ್ಧತ್ಯಗಳಿಂದ ದೂರವಾಗಿರುವಿಕೆ ಅವರ ಸ್ವಭಾವ ದಲ್ಲಿ ಸಮರಸವಾಗಿ ಹೋಗಿದೆ. ವಿಚಾರಸ್ವಾತಂತ್ರ್ಯವು ಜನತೆಯ ಅಂತರ್ವಾಣಿಯನ್ನು ಮೀರದೆಂಬುದನ್ನೂ ಮತಸಂಖ್ಯಾಬಲದಿಂದ ಸತ್ಯನಿರ್ಣಯವಾಗದೆಂಬುದನ್ನೂ ಆಚಾರ್ಯರು ಬಲ್ಲರು. ಅವರು ನವ್ಯರೂ ಅಲ್ಲ ಅನವ್ಯರೂ ಅಲ್ಲ — ಅಭಿನವ್ಯರು, ಅಭಿಜಾತನವ್ಯರು — ಎಂದು ನನಗನ್ನಿಸಿದೆ.

ಆಚಾರ್ಯರ ಪತ್ನೀಪುತ್ರಪುತ್ರಿಯರೂ ಭಾರತೀಯ ಸಂಸ್ಕೃತಿಯ ಸದಾಚಾರವನ್ನು ಚೆನ್ನಾಗಿ ಪಾಲಿಸುತ್ತ ಬಂದವರು. ಆಚಾರ್ಯರ ಪೂರ್ವೋಕ್ತ ವೃತ್ತಿಭ್ರಾತೃತ್ವ ದ್ವಯವೂ ಗುಣಾಃ ಪೂಜಾಸ್ಥಾನಂ ಗುಣಿಷು ನ ಚ ಲಿಂಗಂ ನ ಚ ವಯಃ ಎಂಬುದನ್ನೂ ಅಕ್ಕತ್ವಾ ಪರ ಸಂತಾಪಂ ಅಗತ್ವಾ ನಮ್ರತಾಂ! ಅನುತ್ಪ್ರಜ್ಞ ಸತಾಂ ಮಾರ್ಗಂ ಯತ್ ಸ್ವಲ್ಪಮಪಿ ತದ್ ಬಹು ಎಂಬುದನ್ನೂ ಪಾಲಿಸುವ ಜೀವನಸಿದ್ಧಾಂತವನ್ನು ಅವರಂತೆಯೇ ಪಾಲಿಸುತ್ತ ಬರಲು ಅವರ ಪ್ರೇರಕತ್ವ ಕೆಲಮಟ್ಟಿಗೆ ಕಾರಣ. ಆದುದರಿಂದ ಅವರ ಮೇಲ್ವಿಚಾರ ಇಂದಿನ ಲೇಖಕರಿಗೂ ಕವಿಗಳಿಗೂ ವಿಮರ್ಶಕರಿಗೂ ಪ್ರತಿಕೋದ್ಯೋಗಿಗಳಿಗೂ ಅನುಕರಣೀಯ ವಾಗಿದೆ—ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಅವರಿಗೆ ಜಗನ್ನಿಯಾಮಕನು ಆಯುರಾರೋಗ್ಯ ಐಶ್ವರ್ಯಗಳನ್ನು ಕೊಟ್ಟು ಇನ್ನು ಮುಂದೆಯೂ ಯುವಜನಾಂಗಕ್ಕೆ ಮತ್ತು ಅವರ ಸಮವಯಸ್ಕರಿಗೆ ಸ್ಫೂರ್ತಿದಾತರಾಗಿ ಬದುಕಲಿ ಎಂಬುದು ನನ್ನ ಹೃತ್ಪೂರ್ವಕವಾದ ಹಾರಯಿಕೆ. ಅದರಿಂದ ಜಾತ್ಯಂಧರ ಜಾತೀಯತಾ ನಿರ್ಮೂಲನದ ಕಪಟ ಪ್ರಚಾರ ಸಮಾಜವಾದೀಯ ಸಮಾಜರಚನೆಯ ಬಗೆಗೆ ಗಳಹುವ ಗೋಮುಖವ್ಯಾಘ್ರತ್ವ, ಮತ್ಸರ ದ್ವೇಷ ಔದ್ಧತ್ಯ ಧಾಷ್ಟರ್ಯಗಳಿಂದ ಗುಣಿಗಳನ್ನೂ ಜ್ಞಾನಿಗಳನ್ನೂ ಮೂಲೆಗೊತ್ತಿ ಅವರ ಸೇವೆ ದೇಶಕ್ಕೂ ಸಮಾಜಕ್ಕೂ ದೊರಕದಂತೆ ಮಾಡುವ ದುರಭಿರುಚಿಸಂಪನ್ನತೆ ಕಡಿಮೆ ಯಾದೀತೆಂದು ನನ್ನ ನಮ್ರ ಪ್ರತ್ಯಾಶೆ. ಕನ್ನಡ ಮಾತೆ ಈ ನನ್ನ ಕನಸನ್ನು ನನಸನ್ನಾಗಿಸಲಿ!

ಹಾರ್ಡಿಕ ನಮನ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯರಿಗೆ

ಮೂರ್ತಿ ಬುಕ್ ಹೌಸ್

ದೂರವಾಣಿ 20591

ರವಿ ಬುಕ್ ಹೌಸ್

ದೂರವಾಣಿ 24027

ಲ್ಯಾನ್ಸ್‌ಡೌನ್ ಬಿಲ್ಡಿಂಗ್, ಮೈಸೂರು-570001

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಕನ್ನಡದ ಆಸ್ತಿ ಪಾವನೆ

ಗೀತಾ ಕುಲಕರ್ಣಿ

ಪಾಡಿಗಾರು ವೆಂಕಟರಮಣಾಚಾರ್ಯ, ಲಾಂಗೂಲಾಚಾರ್ಯ, ರಾಧಾಕೃಷ್ಣರಾವ್, ಪಿ. ವಿ. ಆಚಾರ್ಯ, ಪಾವೆಂ ಹೀಗೆ ಹಲವು ನಾಮಗಳನ್ನು ಹೊತ್ತ ಈ ವ್ಯಕ್ತಿ ನೋಡೋದಕ್ಕೆ ಧಡೂತಿ, ಉದ್ದ-ಅಗಲದಲ್ಲಿ ದಾರಾಸಿಂಗ ನನ್ನೂ ಮೀರಿಸಬಹುದು ಎಂದು ಒಂದು ಕ್ಷಣ ಯಾರಾದರೂ ತಮ್ಮಲ್ಲಿ ಅಂದುಕೊಂಡರೆ ಅಚ್ಚರಿಪಡಬೇಕಾದುದಿಲ್ಲ.

ನಾನಂತೂ ಹೀಗೆ ಮೋಸಹೋಗಿದ್ದೆ. ಆದರೆ ಪಾವೆಂ ಉದ್ದ ಅಗಲದಲ್ಲಿ ಅಷ್ಟು ಬೆಳೆದಿಲ್ಲ. ಅವರು ಅದಕ್ಕೂ ಹೆಚ್ಚು ಬೆಳೆದದ್ದು ಅವರ ಬುದ್ಧಿಯಲ್ಲಿ!

ಕಸ್ತೂರಿಯನ್ನು ಕೈಗೆತ್ತಿಕೊಂಡ ಪ್ರತಿಯೊಬ್ಬ ಕನ್ನಡಿಗನೂ ಅವರ ವಿಚಾರಸರಣಿ, ವಿಡಂಬನಾತ್ಮಕ ಬರೆವಣಿಗೆಯ ಎಟಿನ ಪೆಟ್ಟಿಗೆ ದೇಹ ಮೆದುಳಿಗಂಟಿಕೊಂಡಿದ್ದ ಜಾಡ್ಯ ತೊರೆದು ತಟ್ಟನೆ ಕಣ್ಣುಜ್ಜಿ ಎಚ್ಚರಗೊಳ್ಳಲೇಬೇಕು. 'ಕಸ್ತೂರಿ'ಯ ಜನಪ್ರಿಯತೆಗೆ ಪಾವೆಂ ಅವರ ಮೆದುಳು, ಕೈ ಕೃಷಿ ಮಾಡಿದ್ದು 'ಕಸ್ತೂರಿ' ಕೈಗೆತ್ತಿಕೊಂಡಾಗ ಯಾರಿಗೂ ಅರಿವಾಗದೆ ಹೋಗದು.

ಇಷ್ಟೆಲ್ಲ ಜನಪ್ರಿಯತೆಯನ್ನು ಪಡೆದ ವ್ಯಕ್ತಿ ಜನರ ಮಧ್ಯದಲ್ಲಿ ಇರಲೇಬೇಕು ಎಂದರೆ ನಮ್ಮ ಪಾವೆಂ ಅವರ ಬಗ್ಗೆ ಅದು ತೀರ ವಿರುದ್ಧ. ನಿಮಗೆ ಅವರನ್ನು ನೋಡುವ ಆಸೆ ಇದ್ದರೆ ಹೀಗೆ ಬನ್ನಿ. ಸಭೆ ಸಮ್ಮೇಳನವಿದ್ದರೆ ಎಲ್ಲಿಯೋ ದೂರದಲ್ಲಿ ಅದೂ ಒಂದು ಮೂಲೆಯ ಕುರ್ಚಿಯಲ್ಲಿ ಜನರ ದೃಷ್ಟಿ ತನ್ನ ಮೇಲೆ ಬೀಳದಂತೆ, ಶುಭ್ರವಾದ ಜುಬ್ಬ-ಧೋತಿಯಲ್ಲಿ ತೀರ ಕೃಶವಾದ ದೇಹವನ್ನು ಇನ್ನಷ್ಟು ಮುದುಡಿಸಿ, ಒಂದು ಕಾಲ ಮೇಲೆ ಇನ್ನೊಂದನ್ನು ಇರಿಸಿ ಗದ್ದಕ್ಕೆ ಕೈಕೊಟ್ಟು ಬಿಡುವಿಲ್ಲದೆ ಕಾಲನ್ನು ಅಲ್ಲಾಡಿಸುತ್ತ ಎಲ್ಲೋ ದೃಷ್ಟಿ ನೆಟ್ಟು ತೀರ ಗಂಭೀರವಾಗಿ ಕುಳಿತು ಕೊಳ್ಳುವ ವ್ಯಕ್ತಿಯೇ ನಮ್ಮ ಲಾಂಗೂಲಾಚಾರ್ಯರು.

ಬರೆಹದಲ್ಲಿ ಎಷ್ಟು ಹರಿತವೋ ಅಷ್ಟೇ ನಾಚಿಕೆಯ ಸ್ವಭಾವ ಇವರದು. ತಾನಾಗಿಯೇ ಯಾವುದರಲ್ಲೂ

ಮುಂದೆ ಬರುವವರಲ್ಲ. ಬರೆಹದಲ್ಲಿ ಮಾತ್ರ ವಜ್ರದಷ್ಟೇ ಕಾಠಿಣ್ಯ. ಅಷ್ಟೇ ಪ್ರಖರತೆ. ಕಾಯಿಲೆಯಿಂದಾಗಿ ಕರುಳಿಗೆ ಕತ್ತರಿ ಪ್ರಯೋಗವಾಗಿ, ಅಲ್ಪಾಹಾರಿಯಾಗಿ ಗಾಳಿಯಲ್ಲಿ ತೇಲುವ ಹಗುರಾದ ದೇಹ ಹೊತ್ತರೂ ಮಾತಿನ ಕೆಚ್ಚು, ಕಣ್ಣಿನ ಹೊಳವು, ಮೆದುಳಿನ ಶಕ್ತಿ ಹೊಳೆವ ಕನ್ನಡಿಯಷ್ಟೇ ಶುಭ್ರ!

ಮಾತು ಸ್ವಲ್ಪ ಗಡಿಬಿಡಿ, ನಡುನಡುವೆ ನಗು ಓಡಾಡಿ, ಕೂಡಲೇ ಅಪರಿಚಿತರಿಗೆ ಅರ್ಥವಾಗೋದು ಕಷ್ಟವಾಗುತ್ತದೆ ಕಾರಣ—ಅವರ ತರ್ಕಬದ್ಧವಾದ ಮಾತಿನ ಸರಣಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕೇಳುಗನಲ್ಲಿರಬೇಕು.

ನಾನು ಅದೇ ಮಂಗಳೂರಿಂದ ಬಂದ ಹೊಸದು. ಅಣ್ಣದ. ಬಾ ಮತ್ತು ಪಾವೆಂ ಜೊತೆವಕ್ಕಿಗಳಂತೆ ಒಟ್ಟಿಗೇ ಓಡಾಟ-ಮಾತುಕತೆ. ಹಸುರು ಮೈದಾನಿನ ಮೂಲೆಯಲ್ಲಿ ಕೂತು ಗಂಟೆಗಟ್ಟಲೆ ಹರಟೆ ಕೊಚ್ಚಿ ನಮ್ಮಲ್ಲಿಗೆ ಬಂದು ಹೋದಾಗಲೆಲ್ಲ ನನಗೆ ಹಿಗ್ಗು! 'ಕಸ್ತೂರಿ'ಯ ಸಂಪಾದಕರು, ಊರಿನವರು ಎನ್ನುವ ಅಭಿಮಾನ ಬೇರೆ. ಆದರೂ ಮನಸ್ಸಿನ ಮೂಲೆಯಲ್ಲಿ ಕೆಲವೊಮ್ಮೆ ಬೇಸರ ಇಣಕಿ ನೋಡುತ್ತಿತ್ತು.

ಎಲ್ಲ ಪತ್ರಿಕೆಯ ಸಂಪಾದಕರಿಂದಲೂ ಲೇಖನ, ಕಥೆ, ಹರಟೆಗಳಿಗಾಗಿ ನನಗೆ ಬೇಡಿಕೆ. ಆದರೆ ಪಾವೆಂ ಇಷ್ಟು ಸಮೀಪದವರಾಗಿ ಯಾಕೆ ಕೇಳಬಾರದು? ಕೇಳದೆ ನನ್ನ ಬರೆಹ ಎಲ್ಲೂ ನಾನು ಕಳುಹಿಸಿದವೆಲ್ಲ. ಆದರೆ ಒಂದು ದಿನ 'ಕಸ್ತೂರಿ'ಯಿಂದ ನನ್ನ ಕಥೆಗೆ ಬೇಡಿಕೆ ಬಂದಾಗ ನನಗೆ ಹೆಮ್ಮೆಯ ಕೋಡು ಮೂಡಿತ್ತು. ಅನಂತರ ನನ್ನ ಎರಡನೆಯ ಕಥಾ-ಸಂಕಲನ ಮೌನ-ಸಂಧಾನಕ್ಕೆ ಮುನ್ನುಡಿ ಬರೆಸಿಕೊಂಡೆ. ಅಲ್ಲಿ ಅವರು ನನಗೇ ಅಂದರೂ ಮಹಿಳಾ ಲೇಖಕಿಯರಿಗೆ ಸೂಚ್ಯವಾಗಿ ಬರೆಯಲು ಮರೆಯಲಿಲ್ಲ. "ಜೀವನದ ಮೇಲು ಪದರಷ್ಟೇ ಅಲ್ಲ ಕಹಿ ಗುಳಿಗೆ

ಪಾವೆಂ ಕಸ್ತೂರಿ

ನುಂಗುವ ಆಸೆ ನನಗಿದೆ” ಆಳದಲ್ಲಿರುವ ಶಾರ್ಕ್, ತಿಮಿಂಗಿಲದ ಚಿತ್ರಣ ಬರಲಿ. ಸಿಹಿಯೊಡನೆ ಇದು ಅವರಲ್ಲಿಯ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಅದೇ ತಾನೆ ಬರೆವಣಿಗೆಯಲ್ಲಿ ಕೈತೊಡಗಿಸಿದ ನನಗೆ ಕತ್ತಲಲ್ಲಿ ಬೆಳಕಿನ ದಾರಿ ತೋರಿಸಿದ ಅನುಭವವಾಯಿತು.

ಪಾವೆಂ ಯಾವ ಗುಂಪಿಗೂ ಸೇರಿದವರಲ್ಲ. ಅವರು ಯಾರಿಗೂ ಶಿಷ್ಯರಾಗಲಿಲ್ಲ! ಆದರೆ ಎಲ್ಲರಿಗೂ ಬೇಕಾದ ವ್ಯಕ್ತಿ ಪಾವೆಂ ಎನ್ನುವುದಕ್ಕೆ ನಿರ್ದರ್ಶನ ಇತ್ತೀಚೆಗೆ ಕಾಯಿಲೆಯಿಂದಾಗಿ ಆಸ್ಪತ್ರೆ ಸೇರಿ ಆಪರೇಶನ್ ಆದಾಗ ಅವರನ್ನು ಕಾಣಲು ಬಂದ ಜನರ ಹಿಂಡು ಅವರ ಜನಪ್ರಿಯತೆಗೆ ಸಾಕ್ಷಿ ಎನ್ನಬೇಕು. ಸ್ನೇಹಿತ ವರ್ಗದಲ್ಲೂ ಯಾರ ಮನಸ್ಸನ್ನೂ ನೋಯಿಸಿದವರಲ್ಲ. ಹಾಗೆ ತುಂಬಿದ ಮನೆಯಲ್ಲಿ ಮಡದಿ-ಮಕ್ಕಳೊಡನೆಯೂ ಅವರದ್ದು ಪೂರ್ಣ ಸಹಕಾರ.

ಪಾವೆಂ ‘ಕಸ್ತೂರಿ’ಯಿಂದ ಹೊರಬಂದರೂ ಅವರ

ಲೇಖನಿಯ ಕಂಪು-ಮೆದುಳಿನ ಚುರುಕು ಇನ್ನೂ ಪ್ರಖರವಾಗಿದೆಯೇ ಹೊರತು ಇನಿತೂ ತಗ್ಗಿಲ್ಲ. ಕನ್ನಡ ನಾಡಿನ ಜನತೆಗೆ ಅವರ ಲೇಖನಿಯ ಟಾನಿಕ್ ಆಗಾಗ ನಾಡಿನ ಪ್ರಮುಖ ಪತ್ರಿಕೆಗಳಿಂದ ದೊರೆಯುತ್ತದೆ. ಆದರೆ ‘ಕಸ್ತೂರಿ’ ಯಂಥ ಇನ್ನೊಂದು ಪ್ರಮುಖ ಪತ್ರಿಕೆಯ ಸಂಪಾದಕತ್ವ ಅವರಿಗೆ ದೊರೆತಿದ್ದರೆ ಕನ್ನಡದ ಬೊಕ್ಕಸ ಇನ್ನಷ್ಟು ತುಂಬುತ್ತಿತ್ತು.

ಕನ್ನಡದ ಆಸ್ತಿ ಪಾವೆಂ ಗೆ ಅಲ್ಲಲ್ಲಿ ಸನ್ಮಾನಗಳಾಗುತ್ತಿರುವುದು ಹೆಮ್ಮೆ. ಆದರೆ ನಮ್ಮ ರಾಜ್ಯ ಸರ್ಕಾರ, ಸಾಹಿತ್ಯ ಅಕಾಡಮಿ, ಕನ್ನಡಕ್ಕಾಗಿ ದುಡಿಯುತ್ತಿರುವ ಪಾವೆಂ ಅವರನ್ನು ಗೌರವಿಸಲು ಏಕೆಷ್ಟು ವಿಲಂಬ ಮಾಡುತ್ತಿರುವುದೋ ತಿಳಿಯದು. ಈಗಲಾದರೂ ಮನೆ ಮನೆಗಳಲ್ಲಿ ಜ್ಞಾನದ ಬೆಳಕನ್ನೀಯುತ್ತಿರುವ ಪಾವೆಂ ಅವರನ್ನು ಸತ್ಕರಿಸಲು ಮುಂದಾದ ಮೈಸೂರಿನ ಸನ್ಮಾನ ಸಮಿತಿಯವರಿಗೆ ನನ್ನ ಹಾರ್ದಿಕ ಅಭಿನಂದನೆಗಳು.

“BANK ON US TO SAFEGUARD YOUR INTEREST,
BANK WITH US TO MULTIPLY YOUR SAVINGS”

KARNATAKA BANK offers you

A variety of novel saving schemes, tailored to suit your tastes and needs

ABHYUDAYA CASH CERTIFICATE

— Safest way to secure highest returns

ANANTHA DEPOSIT SCHEME

— A regular income for all times to come

VISHRANTHI DEPOSIT SCHEME

— Assures you a carefree retired life

HONEY DEPOSIT SCHEME

— Drops of savings collected at your door step

DEPOSIT-LINKED JANATHA PERSONAL ACCIDENT INSURANCE SCHEME

— Extra benefit at no extra cost

For details contact your nearest branch

KARNATAKA BANK LIMITED

(Head Office : MANGALORE-575 003)

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಪಾವೆಂ ಸಂದರ್ಶನ

ನಾ. ನೊಗಸಾಲೆ

‘ಕಸ್ತೂರಿ’ಯ ಲೇಖನಗಳ ಗುಣನುಟ್ಟ, ಪದೇ ಪದೇ ಕಸ್ತೂರಿಯಲ್ಲಿ ಕಾಣಿಸಿಕೊಳ್ಳುವ ಮುರಲೀಧರ, ಗಂಗಾಧರ, ರಾಧಾಕೃಷ್ಣ ರಾವ್—ಇವೆಲ್ಲ ಒಬ್ಬನ ಬೇರೆ ಬೇರೆ ಮುಖಗಳೇ ಅಂತ ಅನ್ನಿಸಿದ್ದು, ಪಾವೆಂ ಎಂಬ ಹೆಸರು ಹೆಚ್ಚು ಹೆಚ್ಚು ಪ್ರಿಯವಾದದ್ದು, ಮುಂದೆ ಇದೇ ಪಾವೆಂರವರೇ ಮುರಲೀಧರ, ರಮಾರಮಣರೇ ಎಂಬ ಸಂಶಯ ಬಂದದ್ದು, ಪಾವೆಂ ಮತ್ತು ಲಾಂಗೂಲಾಚಾರ್ಯ ಅಂದರೆ ಒಬ್ಬರೇ ಎಂದು ತಿಳಿದನೇಲಿ ಪಾವೆಂರವರು ಮತ್ತಷ್ಟು ನನಗೆ ಆಕರ್ಷಕರಾಗಿ ತೋರಿದ್ದು ಹೀಗೆ ಹತ್ತಾರು ಕಾರಣಗಳು, ಪಾವೆಂ ಆಚಾರ್ಯರ ಸಂದರ್ಶನವನ್ನೇಕೆ ತೆಗೆದುಕೊಳ್ಳಬಾರದೆಂದು ಅನ್ನಿಸಿತು. ಈ ಬಗ್ಗೆ ಆಚಾರ್ಯರೇನು ಹೇಳುತ್ತಾರೆ ಎಂದು ಬರೆದು ನೋಡೋಣ ಎಂದು ಹೆದರುತ್ತ ಹೆದರುತ್ತ ಬರೆದೆ. ಹೀಗೆ ಬರೆಯಲು ಕಾರಣ ಎರಡು: ಪಾವೆಂ ಈಗಾಗಲೇ ಹೆಸರಾಂತ ಕವಿ, ಪತ್ರಿಕೋದ್ಯಮಿ, ಒಳ್ಳೆ ಹರಟೆಗಾರರು. ನಾನು ಆಚಾರ್ಯರನ್ನು ನೋಡಿದ್ದಿಲ್ಲ, ಅವರು ಉಡುಪಿಯವರಾದರೂ ಉಡುಪಿಗೆ ಯಾವಾಗ ಬರುತ್ತಾರೆಂದು ನನಗೆ ತಿಳಿಯುವುದೂ ಇಲ್ಲ, ನೇರವಾಗಿ ಹುಬ್ಬಳ್ಳಿಗೆ ಹೋಗುವುದೇನೂ ದೊಡ್ಡದಲ್ಲ. ಆದರೆ ಅವರ ಎದುರು ಕುಳಿತು ಪ್ರಶ್ನೆ ಹಾಕಿ ಈ ಪತ್ರಿಕೋದ್ಯಮಿಯಿಂದ ಉತ್ತರ ಪಡೆಯುವಷ್ಟು ಸಾಮರ್ಥ್ಯ ನನಗಿದೆಯೇ? ನಾನು ಏರಿದರೆ ಎಷ್ಟು ಏರುಲಿ ಎಂದು ಹೆದರಿ ಒಳಗೊಳಗೆ ಕಂಗಾಲಾದೆ. ಆದರೂ ಕಲ್ಪಿಸಿ ಎಂದು ಎಸೆದೇ ನೋಡೋಣವೆಂದು, ಖಂಡಿತ ಅವರು ಪತ್ರಕ್ಕೆ ಉತ್ತರಿಸುವುದಿಲ್ಲವೆಂದು ನಂಬಿ ನನ್ನ ಯೋಜನೆಗಳನ್ನು ವಿವರಿಸಿ ಬರೆದೆ. ಮರುಟಿಪ್ಪಾಲಿಗೆ ಪಾವೆಂರ ಪತ್ರ ಬಂತು—

ಪ್ರಿಯ ನೊಗಸಾಲೆಯವರೇ,

ನಿನ್ನು ದೀರ್ಘಪತ್ರ: ನನ್ನನ್ನು ಬೆಳಕಿಗೆ ಹಿಡಿಯುವ ಹಟವೇ ನಿನುಗಿದ್ದರೆ ನನ್ನ ಆಕ್ಷೇಪವಿಲ್ಲ. ಆದರೂ ಕಸ್ತೂರಿಯ ಹಿಂದೆ ಇರುವ ಕಸ್ತೂರಿ ಎಂಬ ತಲೆಕಟ್ಟು ಬೇಡ ಎಂದು ನನ್ನ ಹೇಳಿಕೆ. ನೀವು ಪ್ರಶ್ನೆಗಳನ್ನು ಕಳುಹಿಸಿ; ನನಗೆ ನಿಲುಕುವಷ್ಟು ಉತ್ತರ ಕೊಡುತ್ತೇನೆ. ನನ್ನ

ಕೊಲೆಯಾಗುವ ಹೆದರಿಕೆ ನನಗಿಲ್ಲ. ಕಥೆಯ ರಾಕ್ಷಸನ ಹಾಗೆ ನನ್ನ ಜೀವ ಬೇರೆಯೇ ಕರಡಿಗೆಯಲ್ಲಿ ಬೇರೆಡೆ ಬಚ್ಚಿಡಲ್ಪಟ್ಟಿದೆ. ಆದರೂ ನೀವು ಬರೆದದ್ದೊಮ್ಮೆ ನೋಡುವುದು ನನಗೆ ಸಂತೋಷ. ಮುಖ್ಯವಾದ ಅತ್ರಿಪಶಂಸೆಯನ್ನು ತಪ್ಪಿಸುವುದಕ್ಕಾಗಿಯೂ.

ಇತಿ ನಿನ್ನು
ಪಾ. ವೆಂ. ಆಚಾರ್ಯ

ಪಾವೆಂ ರ ಎದುರಿನಲ್ಲಿ ನನಗೆ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತೋ ಇಲ್ಲವೋ, ಆಮೇಲೆ ಆದ ಅನುಭವದಲ್ಲಿ ಆಗುತ್ತಿದ್ದಿಲ್ಲ ಎಂಬ ಖಚಿತ ಇತ್ಯರ್ಥಕ್ಕೆ ನಾನು ಈಗ ಬಂದಿದ್ದೇನೆ ಸುಮಾರು ಮೂವತ್ತು ಪ್ರಶ್ನೆಗಳನ್ನು ಬರೆದು ಅವರಿಗೆ ಕಳುಹಿಸಿದೆ. ಪಾವೆಂ ಸಾಂಧಾನವಾಗಿ ಅದರಲ್ಲಿ ಒಂದನ್ನೂ ಬಿಡದೆ ಉತ್ತರಿಸಿ ಅದನ್ನು ರಿಜಿಸ್ಟರ್ಡ್ ದ್ವಾರಾ ಕಳುಹಿಸಿದರು. ನಿಜವಾಗಿಯೂ ನನಗೆ ಅತ್ಯಾಶ್ಚರ್ಯ ನನ್ನವು ಬಾಲಿಶ ಪ್ರಶ್ನೆಗಳೆಂದಾಗಲೀ ಅಸಂಬದ್ಧ ತರ್ಕವೆಂದಾಗಲೀ ಅವರು ಭಾವಿಸಿಯೇ ಇರಲಿಲ್ಲ. ತಮ್ಮ ಸಮಾನಸ್ಥದರಿಗೆ ಉತ್ತರಿಸುವ ಹಾಗೆ ಉತ್ತರಿಸಿ, ಮತ್ತೊಮ್ಮೆ ತಮ್ಮ ಹೃದಯವಂತಿಕೆಯನ್ನು ತೋರಿಸಿದ್ದರು.

“ಕವಿಗಳಾಗಿರುವ ನೀವು ವೃತ್ತಿಯಿಂದ ಪತ್ರಿಕಾಧರ್ಮವನ್ನು ಸ್ವೀಕರಿಸಿದರೋ ಅಥವಾ ಪ್ರವೃತ್ತಿಯಾಗಿ ಒಪ್ಪಿಕೊಂಡಿರೋ?”

“ನಾನು ಪ್ರಥಮತಃ ಸದ್ಯದ ಕಡೆಗೆ ಆಸಕ್ತಿ ತಾಳಿದ್ದೆ ಎನ್ನುವುದು ಸತ್ಯ. ಆದರೆ ನಾನು ಜೀವನ ಪ್ರಾರಂಭಿಸಿದ ಕಾಲದ ಸ್ಥಿತಿಗತಿ ನನ್ನದೇ ಆರ್ಥಿಕ ಅಗತ್ಯತೆಗಳು ನನ್ನನ್ನು ಕವಿತೆಗೆ ಅಷ್ಟು ಪ್ರೋತ್ಸಾಹಕವಲ್ಲದ ಜೀವನರಂಗಗಳಲ್ಲಿ ತಳ್ಳಿದವು. ಎಲಿಮೆಂಟರಿ ಶಾಲಾ ಶಿಕ್ಷಕ, ಅಂಗಡಿ ಕೆಲಸಗಾರ, ಲೆಕ್ಕಿಗ, ಕಂಪೆನಿ ಕಾರ್ಯದರ್ಶಿ, ಪ್ರೆಸ್ ಮೆನೇಜರ್, ಹೋಟೆಲ್ ಬಿಲ್ ರೈಟರ್ ಈ ಬಳಸುದಾರಿಯಿಂದ ನಾನು ಕೊನೆಗೆ ಪತ್ರಿಕೋದ್ಯೋಗಕ್ಕೆ ತೇಲಿಬಂದೆ. ನನಗೆ ಕ್ಷಿಪ್ರ ಬುದ್ಧಿ ಇದ್ದುದರಿಂದ ಶಿಕ್ಷಕ ವೃತ್ತಿಯಲ್ಲೊಂದು ಹೊರತು

ಪಾವೆಂ ಕಸ್ತೂರಿ

ಉಳಿದವುಗಳಲ್ಲಿ ನಾನು ನಿರೀಕ್ಷೆ ಮೀರಿಯೇ ಒಳ್ಳೇ ಕೆಲಸ ಮಾಡಿದೆ. ವೃತ್ತಿ ಪ್ರವೃತ್ತಿಗಳಲ್ಲಿ ಆರಿಸಿಕೊಳ್ಳುವ ಸ್ವಾತಂತ್ರ್ಯ ನನಗೆ ಅಷ್ಟಾಗಿ ಇರಲಿಲ್ಲ.”

“ಪತ್ರಿಕಾ ಧರ್ಮ ಸ್ವೀಕಾರಕ್ಕೆ ಪ್ರೇರಣೆ ಏನು ? ಹೊರಗಿನದೋ ಅಥವಾ ಒಳಗಿನದೋ ?”

“ಪ್ರೇರೇಪಣೆ ! ಕುದುರೆ ನನ್ನ ದಾರಿಯಲ್ಲಿ ಬಂತು : ಹತ್ತಿ ಕೂತೆ. ಅದು ಪ್ರತಿಭಟಿಸಲಿಲ್ಲ.”

“ಪತ್ರಿಕೋದ್ಯಮ ಮತ್ತು ಸಾಹಿತ್ಯಕ್ಕೆ ವಿನುರ್ತು ಮತ್ತು ಕೃತಿಗೆ ಇರುವಷ್ಟು ಅನ್ಯೋನ್ಯ ಸಂಬಂಧ ಇದ್ದರೂ ಇವೆರಡನ್ನು ಏಕಕಾಲಕ್ಕೆ ತೂಗಿಸಿಕೊಂಡು ಹೋಗುವುದು ಕಷ್ಟಸಾಧ್ಯವಲ್ಲವೇ ?”

“ನಿಜ. ಸಾಹಿತ್ಯ ಎಷ್ಟೆಂದರೂ ಭಾವನಾಶ್ರಯವಾದ ವೃತ್ತಿ. ಪತ್ರಿಕೋದ್ಯೋಗವನ್ನು ದೀರ್ಘಕಾಲ ಬೆಂಬತ್ತಿ ದವನು ಅನಿವಾರ್ಯವಾಗಿ ಸಿನಿಕನಾಗದಿದ್ದರೂ ಅವಿಶ್ವಾಸಿಯಾಗುತ್ತಾನೆ. ಏಕೆಂದರೆ ಅವನು ಎಲ್ಲಾ ದೇವರುಗಳ ಒತ್ತಾಯವನ್ನು ಹತ್ತಿರದಿಂದ ನೋಡುವನಾಗಿದ್ದಾನೆ.”

“ನಿಮ್ಮ ಸ್ವಂತ ಬರೆಹಗಳಿಗೆ ಪತ್ರಿಕೋದ್ಯಮದಿಂದ ಅಡ್ಡಿಯಾಗಿಲ್ಲವೇ ? ಆಗಿದ್ದರೆ ಆತ್ಮವಂಚನೆಗೇಕೆ ಎಡೆ ಕೊಟ್ಟಿರಿ ?”

“ಅಡ್ಡಿ ಆಯಿತೆನ್ನುವುದಕ್ಕಿಂತ ಅದರ ದಿಕ್ಕು ಬದಲಾಯಿತೆನ್ನಬೇಕು. 1942ರ ವರೆಗೆ ಪದ್ಯ ಬರೆದ ಹಾಗೆ ಆಮೇಲೆ ಬರೆಯಲಾಗಲಿಲ್ಲ. ಆತ್ಮವಂಚನೆ ಇಲ್ಲ. ಜೀವರಕ್ಷಣೆಯ ಪ್ರಶ್ನೆ ನನ್ನ ಮುಂದಿತ್ತು. ಅರ್ಥಶಿಕ್ಷಕ(ಎಸ್.ಎಸ್. ಎಲ್.ಸಿ.)ನಾದ ನನಗೆ ಸಾಹಿತ್ಯಕೃಷಿಗೆ ಅನುಕೂಲವಾಗಬಹುದಾಗಿದ್ದ ಲೆಕ್ಚರರ್‌ಶಿಪ್ ಹೋಗಲಿ, ಹೈಸ್ಕೂಲ್ ಶಿಕ್ಷಕತ್ವ ಕೂಡಾ ಎಟಕುವಂತಿರಲಿಲ್ಲ.”

“ನೀವು ಕವಿಗಳಾಗಲು ನಿಮ್ಮ ಪರಿಸರವೇ ಕಾರಣವೇ ಅಥವಾ ಹಿರಿಯರಿಂದ ನೀವೇನಾದರೂ ಪಡೆದದ್ದಿದೆಯೇ ? ಇದ್ದರೆ ಯಾವುದು ?”

“ಕಾರಣ ಹೇಳುವುದು ಕಷ್ಟ. ನನ್ನ ತಂದೆ ಹಾಡುಗಳನ್ನು ಬರೆದಿದ್ದರಂತೆ. ಹರಿಕಥೆ ನಾಟಕಗಳ ಹವ್ಯಾಸವೂ ಇತ್ತಂತೆ ಆದರೆ ನನ್ನ ಐದನೆಯ ವಯಸ್ಸಿನಲ್ಲೇ ಅವರು ತೀರಿಕೊಂಡದ್ದರಿಂದ ಅದಾವುದರ ಸೋಂಕೂ ಅವರಿಂದ ಬರಲಿಲ್ಲ. ಶಾಲೆಯಲ್ಲಿ ಕಲಿಯುತ್ತಿದ್ದ ಪದ್ಯಗಳಂತೆ ನಾನೂ ಏಕೆ ಬರೆಯಬಾರದೆಂದು ನನ್ನ ಹನ್ನೊಂದನೆಯ ವಯಸ್ಸಿನಲ್ಲೇ ಬರೆಯತೊಡಗಿದೆ. ಮುಂದೆ ಹೈಸ್ಕೂಲಿನಲ್ಲಿ ರವೀಂದ್ರರ ವಿಷಯ ಕೇಳಿ ಬಂಗಾಳಿಯನ್ನು ಸ್ವಪ್ರಯತ್ನದಿಂದ ಕಲಿತು ‘ಗೀತಾಂಜಲಿ’ಯನ್ನು ಮೂಲದಲ್ಲೇ ಓದಿದೆ.

ಪ್ರಾರಂಭಿಕ ಪ್ರಭಾವಗಳು ಇವು.”

“ಅನಿಸಿಕೆಗಳು ಅನುಭವವಾದ ಮೇಲೆ ಬರೆಯಬೇಕೆಂದು ನಮ್ಮ ನವ್ಯಸಾಹಿತಿಗಳನೇಕರು ಹೇಳುತ್ತಾರೆ. ನೀವು ‘ಕರ್ಮವೀರ’ದಲ್ಲಿ ಕಾಲಮಿಸ್ಟ್ ಆಗಿರುವುದರಿಂದ ಪ್ರತಿವಾರವೂ ನೀವು ಕಡ್ಡಾಯವಾಗಿ ಬರೆಯಲೇಬೇಕಾಗಿರುವುದರಿಂದ ಬರೆವಣಿಗೆಯಲ್ಲಿ ಕೃತಕತೆ ಅಸ್ವಾಭಾವಿಕತೆ ಅಥವಾ ಅನುಭವದ ಕೊರತೆಯಿಂದ ಬರೆಹ ತೆಳ್ಳಗಾಗಬೇಕಿತ್ತು. ಹಾಗಾದ ಅನುಭವ ನಿಮಗೆ ಆಗಿದೆಯೇ ? ಅಥವಾ ಈ ಮಾತು ಹರಟೆಗೆ ಅನ್ವಯಿಸುವುದಿಲ್ಲ, ಕೇವಲ ಕಾವ್ಯವೇ ಮೊದಲಾದ ಸಾಹಿತ್ಯಕ್ಕೆ ಮಾತ್ರ ಅನ್ವಯಿಸುವುದೇ ?”

“ಅನಿಸಿಕೆಗಳು ಅನುಭವವಾದಮೇಲೆ ಬರೆಯಬೇಕೆಂಬುದು ಎಂದಿಗೂ ಸತ್ಯ. ಆದರೆ ಅದು ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಿಗೆ ಬೇರೆ ಬೇರೆ ಪ್ರಮಾಣಗಳಲ್ಲಿ ಅನ್ವಯಿಸುತ್ತದೆ. ಹರಟೆಗೆ ಇದು ಅನ್ವಯಿಸುವುದಿಲ್ಲವೆಂದು ಹೇಳಲಾರೆ. ಆದರೂ ಕವಿತೆಗೆ ಅನಿಸಿಕೆ (feeling) ಮುಖ್ಯವಾಗಿದ್ದಂತೆ ಹರಟೆಗೆ—ನನ್ನ ಮಟ್ಟಿಗಂತೂ—ಪ್ರಕೋಪನ (provocation) ಮುಖ್ಯವಾಗಿದೆ. ನಾನು ಈ ಸಾಹಿತ್ಯ ಪ್ರಕಾರವನ್ನು 1958ರಲ್ಲಿ ನೆಮ್ಮಿಕೊಂಡಾಗ 35 ವರ್ಷ ವಯಸ್ಸು. ಎಲ್ಲ ಬಾವಿಗಳ ಎಲ್ಲ ಬಗೆಯ ನೀರು ಕುಡಿದ ಅನುಭವ ಇತ್ತು. ಹೌದು, ಕಾಲಮಿಸ್ಟ್ ಆಗಿ ಬರೆಯುವವನು ಒಂದೇ ಮಟ್ಟವನ್ನು ಕಾಯ್ದುಕೊಳ್ಳಲಾರ. ನನ್ನ ಬಗೆಯೇ ಹೇಳುವುದಾದರೆ ವರ್ಷಕ್ಕೆ 50 ಹರಟೆ ಬರೆದಲ್ಲ 5 ಚೆನ್ನಾಗಿವೆ. ಉಳಿದವು ಬೇರೆ ಬೇರೆ ಮಟ್ಟದಲ್ಲಿ ಸಾಧಾರಣವಾಗಿವೆ ಎನ್ನುವಂತಿರುತ್ತವೆ. ಈ ಅಂತರಕ್ಕೆ ಕಾರಣ ಅನುಭವದ ಕೊರತೆ ಎನ್ನುವುದಕ್ಕಿಂತ ಪ್ರಕೋಪನ ಕೆಲ ವಿಷಯಗಳಲ್ಲಿ ತಕ್ಕ ಮಟ್ಟದಲ್ಲಿ ಉದ್ದೀಪನಗೊಳ್ಳದಿರುವುದು ಎಂದು ಹೇಳಿಯೇನು.”

“ನೀವು ಕವಿ, ಪತ್ರಿಕೋದ್ಯಮಿಯಾಗಿದ್ದರೂ ಸ್ಪಷ್ಟವಾದ ಅರ್ಥದಲ್ಲಿ ಬುದ್ಧಿಜೀವಿ (ಭಾವಜೀವಿಯಲ್ಲ ಚಿಂತನತೀಲ) ಎಂಬುದು ನಿಮ್ಮ ಲೇಖನದಲ್ಲಿ ಎದ್ದು ಕಾಣುತ್ತದೆ. ಉದಾಹರಣೆಗೆ ಗಡಿ ಸಮಸ್ಯೆ ಜಲ ಸಮಸ್ಯೆಯಂತಹ ಪ್ರಾಂತೀಯ ವಿಚಾರಗಳನ್ನಷ್ಟೇ ಅಲ್ಲದೆ ಭಾರತದ ಹಾಗೂ ಪ್ರಾಪಂಚಿಕ ಇಂದಿನ ಹಿಂದಿನ ಗೊಂದಲಗಳಿಗೆ ನಿಮ್ಮದೇ ಆದ ನೇರ ಹಾಗೂ ನಿರ್ಭಯ ವಿಚಾರಗಳನ್ನು ವ್ಯಕ್ತಪಡಿಸಿದ್ದೀರಿ. ನಿಮ್ಮ ಸಮಕಾಲೀನ ಪ್ರಜ್ಞೆಗೆ ಈ ಲೇಖನಗಳು ಜೀವಂತ ಪ್ರತಿಕ್ರಿಯೆಗಳಾಗಿವೆ. ಇದು ನಿಮ್ಮ ಪತ್ರಿಕೆಯ ಮುಖವಾಣಿಯಲ್ಲ—ತೀರ ವೈಯಕ್ತಿಕವಾದುದೆಂದು—

ನಾನು ನಂಬಿದ್ದೇನೆ. ನಿಜವೇ ?”

“ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ನೀವೆನ್ನುವುದು ನಿಜ ಅನ್ನಿಸುತ್ತದೆ. ನಾನು ಸಮಕಾಲೀನ ಘಟನೆಗಳಿಂದ ಈ ವಯಸ್ಸಿನಲ್ಲಿಯೂ ತೀವ್ರ ಪ್ರತಿಭಾವಿತನಾಗುತ್ತೇನೆ. ಅನಂತರ ಈ ಪ್ರತಿಕ್ರಿಯೆಯನ್ನು ಸಾಮಾನ್ಯವಾದ ಮಾನವ ಇರಾದೆಗಳ ಮತ್ತು ಇತರ ಜನಾಂಗಗಳ ಅನುಭವದ ಮತ್ತು ಐತಿಹಾಸಿಕ ತಥ್ಯಗಳ ಒರೆಗಲ್ಲುಗಳಿಗೆ ತಿಕ್ಕಿ ನೋಡುತ್ತೇನೆ. ಇದು ನನ್ನನ್ನು ಭ್ರಾಮಕ ಧ್ಯೇಯವಾದದ್ದೆಂದಿರಬಹುದೆಂದು ತಪ್ಪಿಸಿ ವಾಸ್ತವಿಕತೆಯ ಬಿಸಿಲೆಚ್ಚರದಲ್ಲಿ ನಿಲ್ಲಿಸುತ್ತದೆ. ನೇರ ಹೌದು. ಯಾವಾಗಲೂ ನೇರವಾಗಿ ಹೇಳುವುದು ನನಗಿಷ್ಟ. ನಿರ್ಭಯ ಇರಬಹುದು ನಾವು ಎದುರಿಸುತ್ತಿರುವ ಪ್ರಶ್ನೆಯ ಸ್ವರೂಪವನ್ನು ಜನರಿಗೆ ತಿಳಿಸಿ ಹೇಳುವುದು ಪತ್ರಿಕಾಕರ್ತನ ಧರ್ಮ ಎಂದು ನಾನೆಣಿಸುತ್ತೇನೆ.”

“ಕೆ. ಎಸ್. ನರಸಿಂಹ ಸ್ವಾಮಿಯಂತಹ ರಮ್ಯ ಕವಿಗಳೂ ಈಚೆಗೆ ನಮ್ಮ ಸಾಹಿತ್ಯದತ್ತ ಹೊರಳುವುದಾರಿಯಲ್ಲಿದ್ದಾರೆ. ಹಿಂದೆ ಶ್ರೇಷ್ಠ ರಮ್ಯ ಕವಿಗಳನ್ನು ಬರೆದಿದ್ದ ನೀವು ಈಚೆಗೆ ಕೆಲವು ನಮ್ಮ ಕವಿತೆ, ಕತೆ; ಸಂಸ್ಕಾರದಂತಹ ಕಾದಂಬರಿ, ಅಸಂಗತ ನಾಟಕ (ಲಂಕೇಶರ— ಸಿದ್ಧತೆ)ವನ್ನು ‘ಕಸ್ತೂರಿ’ಯಲ್ಲಿ ಪ್ರಕಟಿಸಿದ್ದೀರಿ. ಪ್ರಸ್ತುತ ನಿಮ್ಮ ಈಚೆಗಿನ ಹರಟೆಗಳಲ್ಲಿ ನಮ್ಮ ಕಾವ್ಯದ ಪ್ರಮುಖ ಲಕ್ಷಣಗಳಾದ ವಿಡಂಬನೆ; ನಾಟಕೀಯತೆ ಇವೆ. ನಮ್ಮ ಅರ್ಥಗಳಿಗೆ ನಿಜವಾದ ಮೌಲ್ಯಮಾನವ ಮಾಡುವ ಕಳಕಳ ಇದೆ. ಈ ಹರಟೆಗಳು ವಿ. ಜಿ. ಭಟ್ಟರ ಕಾವ್ಯದಂತೆ ‘ವಿಡಂಬನ ಕಾವ್ಯ’ಗಳಾಗಿವೆ—ಎಂದು ನನ್ನ ಊಹೆ. ನಿಜವಾಗಿ ನೀವು ನಮ್ಮ ಸಾಹಿತ್ಯದತ್ತ ಕ್ರಿಯಾತ್ಮಕವಾಗಿ ವಾಲಿದ್ದೀರಾ ?”

“ರಮ್ಯ ನಮ್ಮ ಮೊದಲಾದ ಹಣೆಪಟ್ಟಿಗಳು ನನ್ನನ್ನು ವಿಶೇಷವಾಗಿ ವಿಚಲಿತಗೊಳಿಸುವುದಿಲ್ಲ. ಆದರೂ 1950ರ ವೇಳೆಗೆ ಒಂದು ಸಂಪ್ರದಾಯ ಬಹಳ ಮಟ್ಟಿಗೆ ತನ್ನ ಜೀವಕಳೆ ಕಳೆದುಕೊಂಡಿತೆಂದು ನಾನೊಪ್ಪುತ್ತೇನೆ. ಜಲ ಸ್ತಂಭಕ ಅರೆಗಳಲ್ಲಿ ವಿಭಕ್ತವಾದ ನಮ್ಮ ಸಮಾಜದಲ್ಲಿ ಅನುಭವಕ್ಕೆ ಸಂಕುಚಿತ ಕ್ಷೇತ್ರವಿರುವುದರಿಂದ ಅಕಾಲ ವಾರ್ಧಿಕ್ಯ ಅನಿವಾರ್ಯವಾಗಿತ್ತು. ಆದರೆ ಇದೇ ಅನುಭವ ಸಂಕೋಚದಿಂದ ಇನ್ನೂ ನಾವು ಬಳಲುತ್ತಿರುವುದರಿಂದ ಪಾಶ್ಚಾತ್ಯ ಅರ್ಥದಲ್ಲಿ ಇದೇ ಗತಿಯನ್ನು ಕಾಣಬಹುದೇ ಎಂದು ನನ್ನ ಭಯ. ನನ್ನ ಈಚೆಗಿನ ಲಘುಬರೆಹಗಳನ್ನು ನಮ್ಮ ಕಾವ್ಯಶ್ರೇಣಿಗೆ ಸೇರಿಸುವ ಅಗತ್ಯವಿಲ್ಲ. ವಿಡಂಬನೆ

ಅಥವಾ debunking ನನ್ನ ಬಹಳ ಹಳೆಯ ಹವ್ಯಾಸ. ಮಾನವನು ತನ್ನಿಂದಲೇ ಮರೆನುಚಿಕೊಳ್ಳುವ ಇರಾದೆ (motive)ಗಳು ನನ್ನ ಮುಖ್ಯ ವ್ಯಸನವಾಗಿವೆ. ವಿ. ಜಿ. ಭಟ್ಟರ ಕವನಗಳಲ್ಲಿಯೂ ಇದೇ ಗುಣವುಂಟು.

“ನಮ್ಮ ಬಗ್ಗೆ ನನ್ನ ಮನಸ್ಸು ಇನ್ನೂ ಇತ್ತಂಡವಾಗಿದೆ. ಅದು ಒಳ್ಳೇ ಪ್ರಯೋಗವಾಗಿರಬಹುದು. ಆದರೂ ಕೇವಲ ಬಂಡಾಯ, ಲೈಂಗಿಕತೆ, ವಿತಂಡವಾದಗಳಿಂದ ಒಂದು ಕಾವ್ಯಸಂಪ್ರದಾಯ ಬಹುಕಾಲ ಬಾಳಲಾರದು. ಚಮತ್ಕಾರ ವನ್ನುಂಟುಮಾಡುವ ನವೀನತೆಗಳೂ ಅಂತಹವೂ ಕಾವ್ಯವಾಗಲಾರವು. ನನ್ನ ದೃಷ್ಟಿಯಲ್ಲಿ ಕಾವ್ಯದ ತಿರುಳು ಮನುಷ್ಯನ ವ್ಯಕ್ತಿತ್ವವನ್ನು ಕಾಣುವ ದರ್ಶನದಲ್ಲಿದೆ. ನಮ್ಮ ದೇಶದ ಒಂದು ಬಲು ದೊಡ್ಡ ದುರ್ಭವವೆಂದರೆ ನಾವು ವೈಜ್ಞಾನಿಕವಾಗಿ ಬೆಳೆದಷ್ಟು ಕೂಡಾ ಚಿಂತನದಲ್ಲಿ ಬೆಳೆದಿಲ್ಲ. ರಾಮನ್, ಚಂದ್ರಶೇಖರ ಮಟ್ಟಕ್ಕೆ ಬರುವ ತತ್ತ್ವಚಿಂತಕರು ಯಾರು ಕಾಣಿಸುತ್ತಾರೆ ಹೇಳಿ ? ಈ ರಂಗದಲ್ಲಿ ನಾವು ಹೊಸತೇನನ್ನು ಮಾಡಿದ್ದೇವೆ? ನಾವೆಲ್ಲರೂ ನಮ್ಮ ಪುರಾತನ ಚಿಂತಕರನ್ನು ಜಗತ್ತಿಗೆ ಅರ್ಥಮಾಡಿ ಹೇಳುವುದರಲ್ಲಿ ಮಗ್ನರಾಗಿದ್ದೇವೆ ಮತ್ತು ನಮ್ಮ ಪೂರ್ವಿಕರನ್ನು ನಮಗೆ ನಾವೇ ಸಮರ್ಥಿಸಿಕೊಳ್ಳುವುದರಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತೇವೆ. ವೇದಾಂತ ದರ್ಶನ ಉಳಿದ ದರ್ಶನಗಳನ್ನು ತನ್ನ ನಿಲುವಿಗೆ ಊರು ಕೊಡಲು ವಿನಿಯೋಗಿಸಿಕೊಂಡಿತು. ಈಗ ಅದು ಆಧುನಿಕ ವಿಜ್ಞಾನವನ್ನು ಕರಗಿಸಿ ಅದನ್ನು ವೇದಾಂತದ ಅಚ್ಚಿಗೆ ಎಳೆದು ಕೊಳ್ಳಲು ಯತ್ನಿಸುತ್ತದೆ. ಭಾರತೀಯ ತತ್ತ್ವಚಿಂತಕರಲ್ಲಿ ಅರವಿಂದರೊಬ್ಬರೇ ನಮಗೆ ಎದ್ದು ಕಾಣಿಸುತ್ತಾರೆ. ಅವರು ವಿಕಾಸವಾದವನ್ನು ವೇದಾಂತಕ್ಕೆ ಅನ್ವಯಿಸುವುದರಲ್ಲಿ ಮಗ್ನರಾದರು, ಅದು ತತ್ತ್ವಜ್ಞಾನದ ಸೀಮೆಯಲ್ಲಿ ಓಡಾಡದೆ ಮಿಸ್ಸಿಸಿಜಂ ಸ್ತರದಲ್ಲಿ ಓಡಾಡಿದೆ. ವೇದಾಂತ ದರ್ಶನದ ಹಾಗೆ ಅದೂ ಧರ್ಮದ ಪುಕ್ಕಗಳಿಂದ ತನ್ನನ್ನು ಸಿಂಗರಿಸಿಕೊಂಡಿದೆ. ಪವಾಡಗಳು ಈ ಶತಮಾನದಲ್ಲೂ ಅರವಿಂದ-ಶಿಷ್ಯರನ್ನು ಆಕರ್ಷಿಸುತ್ತವೆ. ಹೀಗಾದಮೇಲೆ ಅದರ ಬೆಳೆವಣಿಗೆ ನಿಂತಂತೆಯೇ. ತತ್ತ್ವಜ್ಞಾನಚಿಂತನೆಯ ಮಾತೇ ಆರ್ಥಿಕ ಸಾಮಾಜಿಕ ಚಿಂತನೆಗೂ ಅನ್ವಯಿಸುತ್ತದೆ. ನಮ್ಮ ಶ್ರೇಷ್ಠತಮ ಅರ್ಥಶಾಸ್ತ್ರಿಗಳು ಪಾಶ್ಚಾತ್ಯ ಆರ್ಥಿಕ ಚಿಂತನೆಯನ್ನು ಭಾರತಕ್ಕೆ ಅನ್ವಯಿಸಬಯಸುವವರು. ಅದು ಮಾರ್ಕ್ಸವಾದ ಇರಬಹುದು, ಅದು ಬೇರಾವ ವಾದವೂ ಇರಬಹುದು. ಲೆನಿನ್ನಾಯಿತು, ಸ್ತಾಲಿನ್ನಾಯಿತು, ಈಗ ಮಾವೋ ಆಯಿತು. ಆಯಾ

ದೇಶಗಳಲ್ಲಿ ಆ ಚಿಂತಕರು ಗೆದ್ದರು. ಆದ್ದರಿಂದ ಅವರ ಚಿಂತನೆ ನಮ್ಮಲ್ಲೂ ಗೆಲ್ಲಬೇಕು. ಧಾರ್ಮಿಕವಾಗಿ ಹೆಚ್ಚು ಕಡಿಮೆ ಸಾಮ್ಯವಾದಿಗಳಾಗಿದ್ದ ಪಾಶ್ಚಾತ್ಯ ಜನಾಂಗಗಳ ಆರ್ಥಿಕ ಚಿಂತನೆ, ಸಾಮಾಜಿಕ ಚಿಂತನೆ, ಕ್ರಾಂತಿ ಚಿಂತನೆ ಇವು ಕನಿಷ್ಠ ಎರಡೂವರೆ ಸಾವಿರ ವರ್ಷಗಳಿಂದ ಅಮಿಶ್ರಣೀಯ ಜಾತಿಗಳಾಗಿ ವಿಂಗಡಿಸಲ್ಪಟ್ಟಿರುವ ನಮ್ಮ ಜನಾಂಗಕ್ಕೆ ಶೇಕಡಾ ಎಷ್ಟರಮಟ್ಟಿಗೆ ಅನ್ವಯಿಸಬಹುದೆಂಬ ಪ್ರಶ್ನೆ ಯಾರನ್ನೂ ಕೆರಳಿಸಿದಂತಿಲ್ಲ.

ಇಷ್ಟನ್ನೆಲ್ಲ ಯಾಕೆ ಹೇಳಿದನೆಂದರೆ ನಮ್ಮ ದೇಶದ ಅನುಭವಗಳನ್ನು ಅನುಸರಿಸಿ ಹೊಸ ಚಿಂತನೆ ಮಾಡುವುದು ನಮಗಿನ್ನೂ ಸಾಧಿಸಿಲ್ಲ ನಾವು ರೆಡಿಮೇಡ್ ಭಕ್ತರು. ಹೊಸ ಚಿಂತನೆಯೆಲ್ಲ ಹೊಸ ಶೈಲಿಗಳ ತಾಯಿ. ಯಾವ ಕಲಾಕ್ಷೇತ್ರದಲ್ಲೇ ಇರಲಿ ನಮ್ಮ ಯಾವ ಹೊಸ ಕಲಾ ಸಂಪ್ರದಾಯಕ್ಕಾದರೂ ಭಾರತೀಯ ಪರಿಸರದಿಂದ ಉದ್ಭವಿಸಿದ ಗುಣ ಇಲ್ಲದಿದ್ದರೆ ಅದಕ್ಕೆ ತನ್ನ ತನ ಬರಲಾರದು. ಅದು ಕೊನೆಯ ವರೆಗೂ ದತ್ತವುತ್ರನಾಗಿಯೇ ಉಳಿದೀತು. ಉಡಿಕೆಯ ಹೆಂಡತಿಯ ಹಾಗೆ ಅದು ತನ್ನ ಮೊದಲ ಗಂಡನೊಡನೆ ಈಗಿನವನನ್ನು ಸಂಗಮವದಾಯ ಕತ್ತದಲ್ಲಿ ಹೋಲಿಸುವುದು ಅನಿವಾರ್ಯವಾಗುವುದು ಮತ್ತು ತೊಂಬತ್ತು ಪಾಲು 'ಯಃ ಕೌಸಾರಹರಃ ಸ ಏವ ಹಿ ವರಃ' ವರ ಶಬ್ದಕ್ಕೆ ಇಲ್ಲಿ ಶ್ರೇಷ್ಠ, ಎಂದರ್ಥ ಕಟ್ಟಬೇಕಷ್ಟೆ. ರೋಮ್ಯಾಂಟಿಕ್ ಅಥವಾ ನವ್ಯ ಕಾವ್ಯಕ್ಕಾಗಲೀ ಇದಲ್ಲದೆ ಬೇರೆ ಸಿದ್ಧಾಂತ ಅನ್ವಯವಾಗದು."

"ನೀವು ನವ್ಯಸಾಹಿತ್ಯದತ್ತ ವಾಲಿರಲಿ ಇಲ್ಲದಿರಲಿ ಈಚೆಗೆ ನಮ್ಮ ಅನ್ನಿಸಿಕೊಂಡವರಲ್ಲಿ ಕೆಲವರು ನಮ್ಮ ಪರಂಪರಾಗತ ಮೌಲ್ಯಗಳ ಸಂಪೂರ್ಣತೆಗೆ ಈಗ ಸವಾಲು ಹಾಕಿದ್ದಾರೆ. 'ಸಂಸ್ಕಾರ' ಕಾದಂಬರಿ ಸಂಸ್ಕಾರಕ್ಕೆ ಸವಾಲು ಹಾಕಿರುವುದು ಮೌಲ್ಯಮಾಪನ ದೃಷ್ಟಿಯಲ್ಲಿ ಸ್ವಾಗತಾರ್ಹವೆಂದು ನಾನು ನಂಬಿದ್ದೇನೆ. ಆದರೆ ನವ್ಯಕವಿಪ್ರಮುಖರಾದ ಮತ್ತು ಚಿಂತನಶೀಲರಾದ ಅಡಿಗರ ಪ್ರಕಾರ ತಪ್ಪು ಮೌಲ್ಯಗಳಿದ್ದಲ್ಲ. ಅವುಗಳನ್ನು ನಾವು ಅರ್ಥ ಮಾಡಿಕೊಂಡಿರುವುದು ಎಂಬುದು ಅವರ 'ಭೂತ' ಕವನದಲ್ಲಿ ತಿಳಿದು ಬರುತ್ತದೆ. ('ಭೂತ' ಅಭೂತಪೂರ್ವ ಕವನವೆಂದು 'ಸಂಸ್ಕಾರ'ದ ಅನಂತಮೂರ್ತಿ ಒಪ್ಪುತ್ತಾರೆ) ಬುದ್ಧಿ ಜೀವಿಗಳಾದ ನಿಮ್ಮ ದೃಷ್ಟಿಯಲ್ಲಿ ಯಾವುದು ಸರಿ ಮತ್ತು ಯಾಕೆ?"

"ಮೌಲ್ಯಗಳ ಆವಶ್ಯಕತೆಯನ್ನೊಪ್ಪಿದಮೇಲೆ ಹೊಸ ಮೌಲ್ಯಗಳ ಪುನರ್ವಿಚಾರ ಸಾಕೇ ಎಂಬ ಪ್ರಶ್ನೆ ಗೌಣ

ವಾಗುತ್ತದೆ. ವೈಯಕ್ತಿಕವಾಗಿ ನಾನು ಸ್ಥಾಪಿತ ಮೌಲ್ಯಗಳಿಗೆ ಸವಾಲು ಹಾಕುವುದೇ ಒಳ್ಳೆತನ್ನತ್ತೇನೆ. ಹಳೇ ಮೌಲ್ಯಗಳ ಪುನರ್ಧೀಕರಣದಲ್ಲಿರುವ ಕಷ್ಟವೆಂದರೆ ಈ ಅರ್ಥೀಕರಣ ಕೇವಲ ವಾಚ್ಯವಾಗಿ ಉಳಿಯಬಹುದೆಂದು ಭಾರತದ ಇತಿಹಾಸದ ಅನುಭವದಲ್ಲಿ ಇದು ಇನ್ನಷ್ಟು ದೃಢಪಡುತ್ತದೆ ಮೂಲಭೂತ ಸವಾಲುಗಳನ್ನೇ ಒಡ್ಡಿದಲ್ಲಿ ನಿಜವಾದ ಬದಲಾವಣೆಗಳು ಸಾಧ್ಯವಾಗಬಹುದು. ಈ ವಿಷಯದಲ್ಲಿ ಪರಂಪರೆಯ ಪೂರ್ಣ ವಿಚ್ಛಿತ್ತಿಯ ಭಯ ಸಲ್ಲದು. ಮನುಷ್ಯ ಮನುಷ್ಯನಾಗಿರುವುದರಿಂದ ಮೂಲಭೂತ ಸವಾಲುಗಳು ಕೂಡ ಪರಂಪರೆಯ ಸನ್ನಿವೇಶದಲ್ಲೇ ಕೃತಕೃತ್ಯವಾಗಬೇಕಾಗುತ್ತದೆ. ಇಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಪಂಥಗಳ ಉದಾಹರಣೆ ತೆಗೆದುಕೊಳ್ಳಬಹುದು. ಅವು ಆಗಿನ ಮೂಲ್ಯಗಳಿಗೆ ಮೂಲಭೂತ ಸವಾಲೊಡ್ಡಿ ಹೊಸ ಮೌಲ್ಯಗಳ ಸ್ಥಾಪನೆ ಬಯಸಿದವು, ಆದರೆ ಭಾರತದಲ್ಲಿ ತಾವು ಕಂಡ ಅನ್ಯಾಯಗಳ ವಿರುದ್ಧ ಬೌದ್ಧ ಧರ್ಮವೂ ಲಿಂಗವಂತ ಧರ್ಮವೂ ಪ್ರತಿಭಟನೆ ಮಾಡಿದರೂ ಮೂಲಭೂತ ಸವಾಲುಗಳನ್ನು ಒಡ್ಡಲಿಲ್ಲ. ಆದ್ದರಿಂದ ಅವು ದೇಶದ ಸಾಮಾಜಿಕ ಪದ್ಧತಿಯ ಮೇಲೆ ಮಹತ್ತಾದ ಪರಿಣಾಮ ಮಾಡದೆ ಹೋದವು. ರಷ್ಯದಲ್ಲಿ ಕಮ್ಯುನಿಸಂ ಸ್ಥಾಪನೆ ಇನ್ನೊಂದು ಈಚೆಗಿನ ಉದಾಹರಣೆ. ಕಮ್ಯುನಿಸಂ ಕೂಡ ರಷ್ಯದ ಸಾಂಸ್ಕೃತಿಕ ಪರಂಪರೆಯನ್ನು ವಿಚ್ಛೇದಗೊಳಿಸದೇನೇ ಮಹತ್ವದ ಬದಲಾವಣೆಗಳನ್ನು ತಂದಿತು."

"ಈಚೆಗೆ 'ಕಸ್ತೂರಿ'ಯಲ್ಲಿ ದೇವರ ಅಸ್ತಿತ್ವದ ಬಗ್ಗೆ (ಹಾಗೇ ಕನ್ನಡ ಮಾಧ್ಯಮದ ಬಗ್ಗೆ ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ಈ ಮೊದಲು) ವಿಚಾರಮಂಥನ ಏರ್ಪಡಿಸಿದ್ದೀರಿ. ದೇವರ ಅಸ್ತಿತ್ವದ ಪ್ರಶ್ನೆ ವೈಯಕ್ತಿಕವಾಗಿ ಅನುಖ್ಯ. ಜೀವನ ದೃಷ್ಟಿಯಿಂದ ಪ್ರಾಮುಖ್ಯ ಮತ್ತು ಇಂತಹ ವಿಚಾರಮಂಥನ ನೀವು ಏರ್ಪಡಿಸಿದ್ದರಿಂದ (ನಾನು ನಿಮ್ಮನ್ನು ಈ ಮೊದಲೇ ಬುದ್ಧಿ ಜೀವಿ ಎನ್ನಲು ಕಾರಣ) ನೀವು ಬದುಕಿನ ಬಗ್ಗೆ ಜೀವಂತ ಶ್ರದ್ಧೆ ಹೊಂದಿದವರೆಂದು ನನಗನಿಸುತ್ತದೆ. ದೇವರ ಬಗ್ಗೆ ನಿಮ್ಮ ಕಲ್ಪನೆ ಏನು?"

"ಬದುಕಿನ ಬಗ್ಗೆ ಜೀವಂತ ಶ್ರದ್ಧೆ ನನಗಿದೆ. ಸಂನ್ಯಾಸ ಅಥವಾ ತತ್ ಪ್ರತೀಕವಾದ ಸಮರ್ಪಣೆ ನನ್ನನ್ನು ಎಂದೂ ಆಕರ್ಷಿಸಲಿಲ್ಲ. ಸಾಮಾನ್ಯರು ಕಲ್ಪಿಸಿಕೊಂಡ ದೇವರಲ್ಲಿ ನನಗೆ ಬೌದ್ಧಿಕವಾಗಿ ವಿಶ್ವಾಸವಿಡುವುದು ಕಷ್ಟವಾಗಿದೆ. ಇದು ತತ್ತ್ವಜ್ಞಾನ ಓದಿ ಬಂದದ್ದಲ್ಲ. ನನಗೆ ಏಕೋ

ಎನೋ ಬಾಲ್ಯದಿಂದಲೇ ಪ್ರಶ್ನಿಸುವ ಪ್ರವೃತ್ತಿ ಇದ್ದುದರಿಂದ 'ದೇವರ' ಅಸ್ತಿತ್ವ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಾರದೆಂದು ಅನ್ನಿಸಿತು, ಆದರೂ ವ್ಯಕ್ತಿಮಾನ್ ದೇವರು ಮನುಷ್ಯ ಯಾವುದೋ ನನಗಿನ್ನು ಸ್ಪಷ್ಟವಾಗದ ಆವಶ್ಯಕತೆಯನ್ನು ಪೂರೈಸಲು ಅಗತ್ಯವಾಗಿದ್ದಾನೆಂದು ತೋರುತ್ತದೆ. ಮನುಷ್ಯ ದುರ್ಬಲ ಜೀವಿಯಾಗಿರುವುದು ಇದಕ್ಕೊಂದು ಕಾರಣವಾಗಿದ್ದರೂ ಯಾವುದೋ ಒಂದು ಲೋಕೋತ್ತರ ಅನುಭವಕ್ಕಾಗಿಯೂ ಮನುಷ್ಯ ದೇವರನ್ನು ಆಶ್ರಯಿಸುವುದು ಸುಳ್ಳಲ್ಲ. ಸ್ವತಃ ನನಗೇ ಎಷ್ಟೋ ಸಲ ದೇವರಲ್ಲಿ ಅಸಂದಿಗ್ಧ ಶ್ರದ್ಧೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ಅನ್ನಿಸಿದ್ದೂ ಇದೆ. ಇದಕ್ಕಾಗಿ ನಾನು ಒಮ್ಮೊಮ್ಮೆ ಪೂಜೆ ಪುರಸ್ಕಾರಗಳನ್ನು ಮಾಡುತ್ತೇನೆ ಆದರೆ ಶ್ರದ್ಧೆ ಬರುವುದಿಲ್ಲ. ನನ್ನ ಬೌದ್ಧಿಕ ತರ್ಕಕ್ಕೂ ನನ್ನ ಮಾನಸಿಕ ಆವಶ್ಯಕತೆಗಳಿಗೂ ಹೀಗೊಂದು ಅಸಂಗತಿ ಎರ್ಪಟ್ಟಿದೆ. ಇದು ಆತ್ಮವಂಚನೆ ಎಂದು ನೀವು ಇನ್ನೊಮ್ಮೆ ಹೇಳಬಹುದು. ಹೌದು ನಾನು ನಂಬುವುದಕ್ಕೂ ನಂಬಬೇಕೆಂದು ಬಯಸುವುದಕ್ಕೂ ಅಂತರ ಇದೆ. ಏಕೆಂದರೆ ನಂಬಿಕೆಗಳನ್ನು ಭಾವನಿಸ್ತೆಯಿಂದ ಪೂರ್ತಿ ಮುಕ್ತಗೊಳಿಸಲು ಕಷ್ಟ."

"ಅಡಿಗರಂತಹ ಬುದ್ಧಿಜೀವಿಗಳು ಈಗ ರಾಜಕೀಯಕ್ಕೆ ಇಳಿದಿದ್ದಾರೆ. ಕಾಲಕ್ಕೆ ಸರಿಯಾಗಿ ಪ್ರತಿಕ್ರಿಯೆಯನ್ನು ಅವರು ಕೊಡುತ್ತ ಬಂದಿದ್ದಾರೆ. ನಮ್ಮ ರಾಜಕೀಯಕ್ಕೆ ಪ್ರಾಧ್ಯಾಪಕರ ಸಾಹಿತಿಗಳ ಬುದ್ಧಿಜೀವಿಗಳ ಪ್ರವೇಶವಾಗಬೇಕು. ಅಲ್ಲಿನ ರಾಡಿ ಹೋಗಬೇಕು ಎನ್ನುವ ನಾನು ಸರಿಯೇ?"

"ಹೌದು, ಆದರೆ ಅಡಿಗರಂತಹ ಸರಳ ಜೀವಿಗಳಿಗೆ ರಾಜಕೀಯ ದಕ್ಕುವುದು ಕಷ್ಟ. ಬುದ್ಧಿಜೀವಿಗಳು ರಾಜಕೀಯಕ್ಕೆ ಇಳಿಯುವ ಮೊದಲು ಸ್ವತಂತ್ರವಾದ ಜೀವನೋಪಾಯವನ್ನು ಸ್ಥಿರವಾಗಿ ಕೊಂಡಿರಬೇಕು. ಆಗ ಮಾತ್ರ ಅವರು ಪರಿಣಾಮಕಾರಿಯಾಗಿ ವರ್ತಿಸಬಲ್ಲರೆಂದು ನನ್ನ ಅಭಿಪ್ರಾಯ. ಇಲ್ಲದಿದ್ದರೆ ಆಮಿಷ, ಒತ್ತಾಯ, ಬಿಭೀಷಿಕೆಗಳನ್ನು ಪ್ರತಿರೋಧಿಸಿ ತತ್ತ್ವಗಳನ್ನು ಸ್ಥಿರವಾಗಿ ನೆಮ್ಮವುವುದು ಕಠಿಣ. ನಮ್ಮ ಬುದ್ಧಿಜೀವಿಗಳ ಪ್ರಥಮ ರಾಜಕೀಯ ಕರ್ತವ್ಯ ತಮ್ಮನ್ನೂ ಜನರನ್ನೂ ರಾಜಕೀಯದಲ್ಲಿ ತರಬೇತು ಮಾಡಿಕೊಳ್ಳುವುದು. ರಾಜಕೀಯ ಪ್ರಶ್ನೆಗಳ ನಿರ್ಮಿತಾರ ಚರ್ಚೆಗೊಂದು ವೇದಿಕೆ ನಿರ್ಮಿಸಿಕೊಳ್ಳುವುದು. ಕಾರಂತರೂ ಅಂಥದೊಂದನ್ನು ನಿರ್ಮಿಸಲು ತಮ್ಮ 'ವಿಚಾರವಾಣಿ'ಯ ಮೂಲಕ ಪ್ರಯತ್ನಿಸಿದರು. ಅದೂ ಫಲಿಸಲಿಲ್ಲ. ಪ್ರಾಮಾಣಿಕ ರಾಜಕಾರಣ ಒಂದು ಪರ್ವತಾರೋಹಣವಿದ್ದಂತೆ.

ತಕ್ಕ ಸಲಕರಣೆಗಳಲ್ಲದೆ ಹೋದರೆ ಅವರಲ್ಲಿ ವ್ಯರ್ಥ ಶ್ರಮ ಹಾನಿ ; ಜೀವಹಾನಿ ಕೂಡಾ. ಶೀಘ್ರಫಲವನ್ನು ನಿರೀಕ್ಷಿಸಿ ರಾಜಕಾರಣಕ್ಕಿಳಿದರೆ ಲೋಹಿಯರಿಗಾದಂತೆ ಹತಾಶೆ ಖಂಡಿತ."

"ನೀವು ಮಾತನಾಡದೆ 'ಕಸ್ತೂರಿ'ಯಲ್ಲಿ ಕನ್ನಡಕ್ಕೆ ಶಿಕ್ಷಣ ಮಾಧ್ಯಮವಾಗುವ ಸಾಮರ್ಥ್ಯ ಇದೆ ಎಂಬುದನ್ನು ಹಲವು ವೈಜ್ಞಾನಿಕ ಲೇಖನಗಳಲ್ಲಿ ತೋರಿಸಿಕೊಟ್ಟಿದ್ದೀರಿ. ತ್ರಿಭಾಷಾಸೂತ್ರಕ್ಕೆ, ಕನ್ನಡಕ್ಕೆ ಶಿಕ್ಷಣಮಾಧ್ಯಮವಾಗಬೇಕೆನ್ನುವುದಕ್ಕೆ ನಿಮ್ಮ ಅಭಿಪ್ರಾಯವೇನು?"

"ಇದನ್ನು ತೋರಿಸಿಕೊಟ್ಟವರಲ್ಲಿ ನಾನು ಏಕಾಂಗಿಯೂ ಅಲ್ಲ ಪ್ರಥಮನೂ ಅಲ್ಲ. ವಿಷಯ ತಿಳಿದವರಿಗೆ, ಭಾಷೆ ಬಲ್ಲವರಿಗೆ, ಇತರರಿಗೆ ಅದು ತಿಳಿಯುವಂತೆ ಹೇಳಲು ಅಸಾಧ್ಯವಾಗಬಹುದು. ತ್ರಿಭಾಷಾ ಸೂತ್ರಕ್ಕೆ ನಾನು ಮೊದಲು ಪೂರ್ಣ ಬೆಂಬಲವಿತ್ತಿದ್ದೆ ಆದರೆ ಈಗ ಪುನರ್ನಿಚಾರ ಅಗತ್ಯವೆನಿಸುತ್ತದೆ ನನ್ನದೇ ಆದ ಹಿಂದಿ ಇಂಗ್ಲಿಷಿನ ಸ್ಥಾನಕ್ಕೆ ಬಂದರೆ ಹಿತವಾಗಬೇಕು ನಿಜ, ಆದರೆ ಮನುಷ್ಯ ಸ್ವಭಾವ ಬಲಾಬಲಗಳ ವ್ಯಾಪ್ತಿಗಳನ್ನು ಸ್ಪಷ್ಟ ಅಲಕ್ಷ್ಯಮಾಡಿ ನಾನು ಮೊದಲು ಅದಕ್ಕೆ ಕರಾರು ರಹಿತ ಬೆಂಬಲ ಕೊಟ್ಟೆ. ಹಿಂದಿ ಭಾಷೆಯ ಜನಸಮುದಾಯ ಭಾರತದಲ್ಲೆಲ್ಲ ದೊಡ್ಡದು ಇದರಿಂದ ಉದ್ಭವಿಸುವ ರಾಜಕೀಯ ಪ್ರಭಾವ ನ್ಯಾಯವಾದ ಮಿತ್ರಿಯೊಳಗೆ ಉಳಿಯುವುದಕ್ಕೆ ಸಿದ್ಧವಾದೀತೆಂದು ಈ ದೇಶದಲ್ಲಿ ಪ್ರಭಾವಗಳು ಉದಾಹರಣೆಗೆ ಜಾತಿಯ ಪ್ರಭಾವ—ವರ್ತಿಸುವ ರೀತಿಯನ್ನು ಕಂಡರೆ ಧೈರ್ಯವಾಗಿ ಹೇಳುತ್ತಿಲ್ಲ. ಹಿಂದಿಗೆ ಹೆದರಬೇಕಾದದ್ದು ಕೆಲವರು ವಾದಿಸುವ ಹಾಗೆ ಅದು ಅಪ್ರಗಲ್ಭ ಭಾಷೆ ಎಂಬುದಕ್ಕಾಗಿ ಅಲ್ಲ. ಅದು ನನಗೆ ಇಂಗ್ಲಿಷಿನಷ್ಟೇ ಪರಕೀಯ ಎಂಬುದಕ್ಕಲ್ಲ, ಅದು ಬೇಗನೆ ಒಂದು ಪ್ರಗಲ್ಭವಾಗಬಲ್ಲದು ಮತ್ತು ಅದು ಇಂಗ್ಲಿಷಿಗಿಂತ ಸುಲಭ ಎಂಬುದಕ್ಕಾಗಿ ಇಂಗ್ಲಿಷನ್ನು ಬದಿಗೆ ಸರಿಸಿ ಹಿಂದಿ ಪ್ರತಿಷ್ಠಿತವಾದರೆ ನಮ್ಮ ಜನ ಬೇಗನೆ ಅದನ್ನು ಕಲಿತು ಕೊಂಡು ಇಂಗ್ಲಿಷಿನ ಪ್ರಭುತ್ವಕ್ಕಿಂತ ಮಿಗಿಲಾದ ಪ್ರಭುತ್ವವನ್ನು ಸಂಪಾದಿಸುವರು ಅಖಿಲ ಭಾರತದಲ್ಲಿ ತಮ್ಮ ಅಭಿಪ್ರಾಯ ಪ್ರಚಾರವಾಗಬೇಕೆಂದು ಬಯಸುವವರು ಆದರಲ್ಲಿ ಬರೆಯುವರು. ಇಂಗ್ಲಿಷಿಗಿಂತ ಚೆನ್ನಾಗಿ ಬರೆಯು ತೊಡಗುವರು. ಹಿಂದಿಯಲ್ಲಿರುವ ಮೇರೆಯ ವೈಶಾಲ್ಯ ನೋಡಿ ಸಾಹಿತಿಗಳು ಆ ಭಾಷೆಗೆ ಬದಲಿಸಬಹುದು. ಕನ್ನಡ ಮತ್ತೆ ತನ್ನ ಹಳೆಯ ದುಯ್ಯಂಸ್ಥಾನಕ್ಕೆ ಇಳಿಸಲ್ಪಡಬಹುದು. ಹಿಂದಿಯ ವಿರೋಧಿಗಳಲ್ಲಿ ವಿಚಾರ

ಶಕ್ತಿ ಉಳ್ಳವರು ನಿಜವಾಗಿ ಅಂಜುವುದು ಇದಕ್ಕೆ. ಬಾಯಿ ಬಿಟ್ಟು ಹೇಳಲು ಒಲ್ಲರು ಮಾತ್ರ. ಇಂಗ್ಲಿಷ್ ಹಿಂದಿ ಎರಡನ್ನೂ ಬದಿಗೆ ಸರಿಸಿದ ಮೇಲೆ ಕನ್ನಡ ಶಿಕ್ಷಣ ಮಾಧ್ಯಮವಾಗಲೇಬೇಕು, ಆದರೆ ಇದರಲ್ಲಿ ಎರಡು ಅಸಾಯಗಳುಂಟು. ಒಂದು ಪ್ರತ್ಯೇಕ ಪ್ರಭಾವಕ್ಕೆ ಪುಟ ದೊರೆತು ಭಾರತದ ರಾಜಕೀಯ ವಿಭಜನೆಯಲ್ಲಿ ಪರೈವ ಸಾನ ಹೊಂದಬಹುದು. ಎರಡು — ಈಗಿನ ಲಕ್ಷಣಗಳಿಂದ ಹೇಳುವುದಾದರೆ ನಮ್ಮ ವಿದ್ಯಾರ್ಥಿಗಳೂ ಅಧ್ಯಾಪಕರೂ ಶತವೈಗಳ್ಯರೂ ಮಿದುಳುಗಳ್ಯರೂ ಆಗಿರುವುದರಿಂದ ಇಂಗ್ಲಿಷ್ ಅಥವಾ ಜೇರಾವ ಪ್ರಮುಖ ವಿದೇಶೀ ಭಾಷೆ ಒತ್ತಾಯದ್ದಾಗಿರದಿದ್ದ ಪಕ್ಷದಲ್ಲಿ ಅದನ್ನು ಕಲಿತು—ಕಲಿಸುವುದರಲ್ಲಿ ಆಸಕ್ತಿ ತಾಳರು. ಜಗತ್ತಿನ ಬೆಳೆಯುತ್ತಿರುವ ಜ್ಞಾನಭಂಡಾರದ ಸಂಪರ್ಕ ಬಹುಜನರಿಗೇಕೆ ಅಧ್ಯಾಪಕ ವರ್ಗದವರಿಗೂ ತಪ್ಪಿಹೋದೀತು ಪರದೇಶಗಳಲ್ಲಿ ನಡೆಯುವುದನ್ನು ಪೂರ್ತಿ ಅಲಕ್ಷಿಸಿದ್ದೂ ಭಾರತದ ಅನೇಕ ಕಷ್ಟಗಳಿಗೆ ಕಾರಣವಾಯಿತೆಂದು ಇತಿಹಾಸದಿಂದ ನಾವು ಬಲ್ಲೆವು. ಈಗ ನಮ್ಮ ನಮ್ಮ ಭಾಷೆಗಳ ಹುತ್ತಗಳಲ್ಲಿ ಸೇರಿ ಕೊಂಡರೆ ಅದರ ಪುನರಾವರ್ತನೆಯಾದೀತೆಂಬುದು ಭಯ. ಕಾರಂತರಂಥವರನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನಾಗಿ ಮಾಡಿರುವುದೂ ಈ ಭಯವೆಂದೇ ತೋರುತ್ತದೆ. ಇಂಗ್ಲಿಷ್ ಅಥವಾ ಅಧುನಿಕ ಯೂರೋಪಿಯನ್ ಭಾಷೆಯನ್ನು ಒತ್ತಾಯದ್ದನ್ನಾಗಿ ಮಾಡದ ಕನ್ನಡ ಮಾಧ್ಯಮ ಹಿತಕ್ಕಿಂತ ಅಹಿತವನ್ನೆ ಮಾಡೀತು. ತ್ರಿಭಾಷಾ-ದ್ವಿಭಾಷಾ-ಏಕಭಾಷಾ ಯಾವುದೇ ಸೂತ್ರವಿರಲಿ ವಿದ್ಯಾರ್ಥಿಗಳ ಮೇಲೆ ಕಲಿಯುವ ವಿಷಯಗಳ ವಿಸರೀತ ಭಾರ ಹೊರಿಸುವುದಕ್ಕೆ ಅಂಜುವ ಪುಕ್ಕರಾದ ಶಿಕ್ಷಣವೇತ್ತರು ಸುಲಭ ಸ್ವರ್ಗವನ್ನು ಬಯಸುವ ವಿದ್ಯಾರ್ಥಿಗಳು ಮತ್ತು ಪಾಲಕರು ನಮ್ಮ ಶಿಕ್ಷಣರಂಗಕ್ಕೆ ಗಂಡಾಂತರಪ್ರಾಯ ರಾಗಿದ್ದಾರೆ. ವಿದ್ಯಾರ್ಥಿಗಳ ಮುಂದೆ ಪ್ರಬಲವಾದ ಸವಾಲು ಒಡಲು ನಾವು ಹಿಂಜರಿಯುತ್ತಿರುವ ವರೆಗೆ ನಾವು ಪ್ರಗತಿ ಹೊಂದಲಾರೆವು. ಸವಾಲು ಎಷ್ಟೇ ಪ್ರಬಲವಾಗಿದ್ದರೂ ಎದುರಿಸದೆ ಗತಿ ಇಲ್ಲ—ಎಂಬುದನ್ನು ಶಿಕ್ಷಕರು ಪಾಲಕರು ವಿದ್ಯಾರ್ಥಿಗಳಿಗೆ ಗಟ್ಟಿಯಾಗಿ ತಿಳಿಸಿದರೆ ಅವರು ಈಗಿಂತ ಚೆನ್ನಾಗಿ ಅಭ್ಯಾಸ ಮಾಡುವರೆಂದು ನನಗೆ ನಂಬಿಕೆ ಇದೆ. 'ನಾಯವಾತ್ಮಾ ಬಲಹೀನೇನ ಲಭ್ಯಃ'.

“ನೀವು ಹರಟೆ ಹೊಡೆಯುವುದು ಏತಕ್ಕಾಗಿ? ಹರಟೆಯ ಲಕ್ಷಣವೇನು?”

“ನನ್ನ ಸ್ವಭಾವ ಸಾಮಾನ್ಯ ಅರ್ಥದಲ್ಲಿ ಹರಟೆ

ಹೊಡೆಯುವುದಕ್ಕಲ್ಲ, ಚಿಲ್ಲರೆ ನಿತ್ಯವ್ಯವಹಾರ ಸಂಗತಿಗಳು ನನ್ನನ್ನು ಎಂದೂ ಆಕರ್ಷಿಸುವುದಿಲ್ಲ. ಗಂಭೀರವಾದ ವಿಷಯಗಳ ಮೇಲೆ ನಾನು ಯಾರೊಡನೆಯಾದರೂ ಚರ್ಚಿಸುವುದಕ್ಕೆ ಇಷ್ಟಪಡುತ್ತೇನೆ. ನನ್ನ ಹರಟೆಗಳಿಗೆ ಯಾವ ನಿಯಮವನ್ನೂ ನಾನು ಇಟ್ಟುಕೊಂಡಿಲ್ಲ. ಒಂದು ಮಾತನ್ನು ಹೇಳಬೇಕಾದರೆ ಮಾನವನ ಶ್ರೀಮದ್‌ಾಂಭೀರ್ಯ ವತ್ತಾದ ಮುಖವಾಡವನ್ನು ತಳ್ಳಿ ಅದರ ಹಿಂದೆ ಅಡಗಿರುವ ವೊಳ್ಳುತನವನ್ನು ತೋರಿಸುವುದು ನನ್ನ ಹರಟೆಗಳ ಲಕ್ಷಣ.”

“ಕನ್ನಡದ ಶ್ರೇಷ್ಠ ಹರಟೆಗಾರರಾದ ರಾ.ಕು., ರಾವ್ ಬಹದ್ದೂರ್, ಎನ್ನೆಯವರ ಹರಟೆಗಳಿಗೂ ನಿಮ್ಮ ಹರಟೆಗಳಿಗೂ ಮುಖ್ಯ ವ್ಯತ್ಯಾಸ ಎರಡು. ಒಂದು—ನಿಮ್ಮ ದರಲ್ಲಿ ಅನುಭವವನ್ನು ಭಾಷೆಯ ಸಾಂದ್ರತೆಯಲ್ಲಿ ವ್ಯಕ್ತಗೊಳಿಸುವ ಗುಣ ಎರಡು—ಶ್ರೀರಂಗರ ರಂಗಭಾರತದ ಹಾಗೆ ಪುರಾಣಗಳನ್ನು ಅಧುನೀಕರಿಸುವ ಸುಕಾಲೀನ ಪ್ರಜ್ಞೆ. ಇಂತಹ ಹರಟೆಗಳು ನಿಮಗೆ ತೃಪ್ತಿ ತಂದಿವೆಯೇ? ಕನ್ನಡದ ಹರಟೆಗಳ ಬಗ್ಗೆ ಅಭಿಪ್ರಾಯವೇನು?”

ನೀವು ಹೇಳಿರುವ ಹರಟೆಗಳ ವೈಲಕ್ಷಣ್ಯಗಳ ಬಗ್ಗೆ ಹೇಳಬಹುದಾದುದಿಷ್ಟು: (1) 'ಕರ್ನಾಟಕ'ದಲ್ಲಿ ಮಿತಸ್ಥಳಗಳಲ್ಲಿ ಬರೆಯಬೇಕಾದುದರಿಂದ ಅದರಲ್ಲಿ ನೀವು ಸಾಂದ್ರತೆಯೆಂದು ಹೇಳುವ ಗುಣ ಅನಿವಾರ್ಯವಾಗಿತ್ತು. ಹೆಚ್ಚು ಸ್ಥಳವಿರುವಲ್ಲಿ ಹೇಳಬಹುದಾದದ್ದು ಹೆಚ್ಚು ಇರುವುದಿಲ್ಲ. ನಾನು ಹೆಚ್ಚು ದೀರ್ಘವಾಗಿ ಬರೆಯಬಲ್ಲೆ. ಬರೆದೂ ಇದ್ದೇನೆ. ಮೇಲಾಗಿ ನನ್ನ ನಗೆಬರೆಹಗಳಲ್ಲಿ ನೀವು ಗಮನಿಸಬಹುದಾದ, ಅದರೂ ಬಾಯಿ ಬಿಟ್ಟು ಹೇಳದ ಮುಖ್ಯ ಲಕ್ಷಣವೆಂದರೆ ಇಂಗ್ಲಿಷಿನಲ್ಲಿ wit ಎಂದೇ ಕರೆಯುವ ವಾಗ್ವಿಲಾಸ. ಸಂಕ್ಷೇಪವೇ witನ ಜೀವಾಳ. ಇದು ನೀವು ಹೇಳುವ ಸಾಂದ್ರತೆಗೆ ಕಾರಣವಾಗಿದೆ. ಕನ್ನಡದಲ್ಲಿ ನನ್ನಂತೆಯೇ devastating ವಿಷಯಗಳನ್ನು devastating ರೀತಿಯಲ್ಲಿ ಹೇಳಿದವರು ಹೆಚ್ಚು ಜನವಿಲ್ಲ. (2) ಪುರಾಣ ಸನ್ನಿವೇಶಗಳು ನಮ್ಮ ರಾಷ್ಟ್ರೀಯ ಚೇತನವನ್ನು ಆಳವಾಗಿ ನಿಹಿತವಾಗಿರುವುದರಿಂದ ಯೋಗ್ಯ ಪ್ರತಿಕ್ರಿಯೆಯನ್ನುಂಟು ಮಾಡುವುದರಲ್ಲಿ ಅವು ಉತ್ತಮ ಸಾಹಿತ್ಯದ ಆಯುಧಗಳಾಗಿವೆ ವಾಸ್ತವಿಕವಾಗಿ ಕನ್ನಡ ಸಾಹಿತಿಗಳು ಭಾಷೆಯ ಪರಿಣಾಮಕಾರಿ ಬಳಕೆಯಲ್ಲಿ ಪುರಾಣಪ್ರಜ್ಞೆಯ ಸಂಪತ್ತನ್ನು ಸಾಕಷ್ಟು ಉಪಯೋಗಿಸಿಕೊಂಡಿಲ್ಲವೆಂದು ಇದು ಭಾಷೆಯ ಬಡತನಕ್ಕೆ ಕಾರಣವಾಗಿದೆಯೆಂದು ನನ್ನ ಅಭಿಪ್ರಾಯ. ನನ್ನ ಹರಟೆಗಳು ಏಕೆ ಯಾವ ಬರೆವಣಿಗೆಗಳೂ ನನಗೆ ಸರ್ವಾಂಗಸುಂದರ ಎಂದು ಶಾಶ್ವತವಾಗಿ

ತೃಪ್ತಿಯನ್ನು ತಂದಿಲ್ಲ. ನನ್ನದೇ ದಾರಿಯಲ್ಲಿ ಹೋಗಿದ್ದೇನೆ ಎಂಬುದೊಂದು ತೃಪ್ತಿಯಿದೆ.

ಕನ್ನಡದ ಹೆಸರಿನಲ್ಲಿ ಹೆಸರಾದರೆಲ್ಲ ತುಂಬ ಚೆನ್ನಾಗಿ ಬರೆದಿದ್ದಾರೆ. ನೀವು ಹೇಳಿದ ಹೆಸರುಗಳಿಗೆ ಕುವೆಂಪು, ಬೇಂದ್ರೆ, ನಾ. ಕಸ್ತೂರಿ, ಕಾರಂತ, ಮೂರ್ತಿರಾವ್, ಗೊರೂರು ಮೊದಲಾದ ಹೆಸರುಗಳನ್ನು ಸೇರಿಸಬೇಕು.”

“ಕನ್ನಡ ಸಾಹಿತ್ಯ ಪರಿಷತ್ತು ನಿಜವಾದ ಅರ್ಥದಲ್ಲಿ ಕೆಲಸ ಮಾಡುವುದಿಲ್ಲ; ಸಾಹಿತ್ಯ ಅಕಾಡಮಿ ನಿಜವಾದ ಅರ್ಥದಲ್ಲಿ ಪ್ರಶಸ್ತಿದಾನ ಮಾಡುವುದಿಲ್ಲ ಎನ್ನಲಾಗುತ್ತಿದೆ. ನಿಜವಾಗಿಯೂ ಈ ಆರೋಪಗಳು ಗುಂಪುಗಾರಿಕೆಯೇ ಅಥವಾ ಪರಿಷತ್ತು ಅಕಾಡಮಿಗಳನ್ನು ರಾಜಕೀಯ ಕಬಳಿಸಿದೆಯೇ ?”

“ಗುಂಪುಗಾರಿಕೆ ಎಂದರೂ ರಾಜಕೀಯ ಅಂದರೂ ಒಂದೇ ಇದರಿಂದ ಮುಕ್ತವಾದ ಯಾವ ರಂಗವೂ ಈ ದೇಶದಲ್ಲಿ ಇಲ್ಲ ಎಂದಮೇಲೆ ಈ ಸಂಸ್ಥೆಗಳ ಮೇಲೆ ವಿಶೇಷ ವಾಗಿ ಆಕ್ಷೇಪಿಸಬೇಕೇಕೆ ? ರಾಜಕೀಯ ಮತ್ತು ಗುಂಪು ಗಾರಿಕೆಯ ಆರೋಪಗಳು ಕೂಡಾ ರಾಜಕೀಯ ಮತ್ತು ಗುಂಪುಗಾರಿಕೆಯ ಮುಖಗಳಿಂದಲೇ ಮಾತನಾಡುತ್ತವೆ. ಅನ್ಯಾಯ ಮಾಡುವುದಕ್ಕೆ ಅವಕಾಶವೇ ಇಲ್ಲದಿದ್ದಲ್ಲಿ ಅಧಿಕಾರಸ್ಥಾನದಲ್ಲಿ ಇದ್ದೇನು ಭಾಗ್ಯ ? ಎಂಬುದು ನಮ್ಮ ಜನರ ಮನೋವೃತ್ತಿ. ನಿಜವಾದ ಅರ್ಥದಲ್ಲಿ ಕೆಲಸ ಮಾಡುವ ಸಂಸ್ಥೆಗಳು ನಮ್ಮಲ್ಲಿಲ್ಲ. ಪರಿಷತ್ತಾಗಲೀ ಅದು ನಡೆಸುವ ಸಮ್ಮೇಳನ ಉತ್ಸವಗಳಾಗಲೀ ನಿಜವಾಗಿ ಅರ್ಥ ಪೂರ್ಣವಾಗಬೇಕಾದರೆ ತತ್ಕಾಲೀನ ಸಾಹಿತ್ಯದ ಸಮಸ್ಯೆಗಳನ್ನು ಬುದ್ಧಿಯ ಮಟ್ಟದಲ್ಲಿ ಚರ್ಚಿಸುವ ಪರಿಹಾರ ಬಿಳಬೇಕು. ವಿಜ್ಞಾನ ಪರಿಷತ್ತುಗಳ ಹಾಗೆ ಸಾಹಿತ್ಯ ಗಂಧವೇ ಇಲ್ಲದವರನ್ನು ಇಂಥ ಪರಿಷತ್ತು ಸಮ್ಮೇಳನಗಳಿಗೆ ಉದ್ಘಾಟಕರಾಗಿಯೋ ಮತ್ತೇನಾದರೂ ಆಗಿ ಕರೆಯುವುದು, ಅವರ ಸೆಕ್ರೆಟರಿಗಳು ಬರೆದು ಕೊಟ್ಟ ಭಾಷಣಗಳನ್ನು ಅವರ ಶ್ರೀಮುಖದಿಂದ ಕೇಳಿಕೊಂಡು ಧನ್ಯರಾದೆನೆನ್ನು ವುದು ಸಾಹಿತಿಗಳ ದಾಸ್ಯಚಿಹ್ನೆ. ಸಾಹಿತಿಗಳಲ್ಲಿ ಪಂಗಡಗಳಾಗುವುದು, ತೀಕ್ಷ್ಣ ಮತಭೇದಗಳಾಗುವುದೂ ಅಸರಿಹಾರ್ಯ; ಇಷ್ಟ ಕೂಡಾ. ಆದರೆ ದೇಶದ ಹಣದ ಚೀಲ ಅಧಿಕಾರದ ದಂಡ ಹಿಡಿದವರಿಂದ ಅವರು ಕಿವಿ ಹಿಂಡಿಸಿಕೊಳ್ಳುವುದು ಲಜ್ಜೆಗೇಡಿತನ ಅನಿಷ್ಟ. ಈ ದೇಶದಲ್ಲಿ

ಸಾಹಿತಿಗಳ ಅಭಿಪ್ರಾಯಕ್ಕೆ ಬೆಲೆ ಇಲ್ಲದಿರಲು ಅವರ ಈ ಮನೋವೃತ್ತಿ ಕಾರಣ. ಅದಿರುವವರೆಗೆ ಈಗಿರುವ ಸ್ಥಿತಿ ನಿವಾರಿಸಲುಬಾರದು.”

“ನಿಮ್ಮ ಮೆಚ್ಚಿನ ಕವಿ ಯಾರು ? ಹಾಗೆ ಯಾರ ಕಾದಂಬರಿಗಳನ್ನು ನೀವು ಮೆಚ್ಚಿದ್ದೀರಿ ? ಯಾಕೆ ?”

“ಆಧುನಿಕ ಕನ್ನಡ ಸಾಹಿತಿಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ನೀವು ಕೇಳುತ್ತಿದ್ದೀರಾದರೆ ನಿಸ್ಸಂದಿಗ್ಧವಾಗಿ ಕವಿಗಳಲ್ಲಿ ಬೇಂದ್ರೆ, ಬುದ್ಧಿ, ಭಾವ, ಭಾಷೆಗಳ ಮೇಲಿನ ಹಿಡಿತ ಅವರಲ್ಲಿ ಕಂಡಷ್ಟು ಚೆನ್ನಾಗಿ ಇನ್ನಾರಲ್ಲೂ ನನಗೆ ಕಂಡಿಲ್ಲ. ಕಾದಂಬರಿಗಳ ವಿಚಾರದಲ್ಲಿ ಸಮಷ್ಟಿದೃಷ್ಟಿಯಿಂದ ಹೇಳಬೇಕಾದರೆ ಮತ್ತೆ ನಿಸ್ಸಂದಿಗ್ಧವಾಗಿ ಕಾರಂತರು. ಅನುಭವದ ಸತ್ಯತ್ವಕ್ಕಾಗಿ, ವಿಷಯಗಳ ಹರವಿಗಾಗಿ.”

“ಕಸ್ತೂರಿಯ ಸಹಸಂಪಾದಕರಾಗಿ ನಿಮ್ಮ ಪತ್ರಿ ಕೋದ್ಯಮದ ಅನುಭವವೇನು ?”

“ಇದು ಬಹಳ ಅಗಲವಾದ ಪ್ರಶ್ನೆ. ಬದುಕಿನ ಎಲ್ಲ ಮುಖಗಳ ಬಗ್ಗೆ ಸಾಮಾನ್ಯರು ಓದಬಲ್ಲಂತಹ ಲೇಖನ ಗಳ ಬರೆಹದ ವ್ಯವಸಾಯ ನಮ್ಮಲ್ಲಿ ಸಾಕಷ್ಟು ಆಗಿಲ್ಲ. ಎಂಬುದು ಒಂದು. ನಮ್ಮ ಓದುಗರ ಅಭಿರುಚಿ ವ್ಯಾಪ್ತಿ ಕಿರಿದು ಎಂಬುದು ಇನ್ನೊಂದು ಕನ್ನಡದ ಮಟ್ಟಿಗೆ ಹೇಳು ವುದಾದರೆ ನಾವಿನ್ನೂ ಪತ್ರಿಕೋದ್ಯಮದ ಅ ಅ ಇ ಈ ಯ ಮಟ್ಟದಲ್ಲೇ ಇದ್ದೇವೆ ನನ್ನನ್ನು ಒಳಗೊಂಡ ನಾನು ಹೇಳಬಹುದಾದದ್ದು ಸಂಪಾದಕೀಯ ವರ್ಗದ ದಕ್ಷತೆ ಬೆಳೆಯಬೇಕಾದಷ್ಟು ಬೆಳೆಯಲಿಲ್ಲ.”

“ನಿಮ್ಮ ಜೀವನದ ಮೇಲೆ ಯಾರಾದರೂ ಪ್ರಭಾವ ಬೀರಿದ್ದಾರೆಯೇ ? ಇದ್ದರೆ ಯಾರು ?”

“ಇಲ್ಲ; ಯಾರೂ ಇಲ್ಲ.”

ಪಾವೆಂರವರ ಸಂದರ್ಶನದಲ್ಲಿ ನಾನು ಕಂಡುಕೊಂಡ ವಿಶೇಷ ಗುಣವೇ ಸ್ಥಿತಿಪ್ರಜ್ಞತೆ. ಅದಕ್ಕೆ ಪಾವೆಂರವರ ಲೇಖನ ಓದಿದ್ದಾಗ, ಅವರ ಜ್ಞಾಪಕವಾದಾಗ ನನ್ನ ಕಿವಿ ಯಲ್ಲಿ ಅಡಿಗರ ‘ಶ್ರೀ ರಾಮನವಮಿಯ ದಿವಸ’ ಕವನದ ಕೊನೆಯ ಸಾಲುಗಳು ಸದಾ ಅನುರಣಿಸುತ್ತವೆ:

ಹುತ ಗಟ್ಟಿ ಬಿತ್ತ ಮತ್ತೆ ಕಿತ್ತ ತೇನು
ಪುರುಷೋತ್ತಮನ ಅ ಅಂಥ ರೂಪರೇಖೆ ?

ಇಂಥ ಈ ಅಭಿನವ ವಾಲ್ಮೀಕಿಗೆ ಇದೋ ನಮನ !



ಪಾವೆಂ ಕಸ್ತೂರಿ

ಕಲಾವಿದ ಕಂಡಂತೆ ಪಾವೆಂ

ಪಿ. ಆರ್. ತಿಪ್ಪೇಸ್ವಾಮಿ

ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ನಾನು ಕೈಕೊಂಡ ಕಲಾಯಾತ್ರೆಯ ಅಂಗವಾಗಿ ಹುಬ್ಬಳ್ಳಿಗೆ ಬಂದಾಗ 'ಕಸ್ತೂರಿ'ಯ ಪಾವೆಂ ಆಚಾರ್ಯರ ನೆನಪಾಯಿತು. ಅವರಿಗೆ ಬರೆದ ಪತ್ರಕ್ಕೆ ಅವರಿಂದ ಉತ್ತರ ಬಾರದೆ ಅವರ ಮೇಲೆ ನನಗೆ ವಿಸರೀತ ಕೋಪ ವಿತ್ತು. ಅವರನ್ನು ಅವರ ಆಫೀಸಿನಲ್ಲಿ ಕಂಡೆ, ಪ್ರಥಮ ಬಾರಿಗೆ. ನಾನು ಕಲ್ಪಿಸಿಕೊಂಡಂತೆ ಅವರ ಆಕಾರ, ವೇಷಭೂಷಣ, ಜರ್ವು ಅವರಲ್ಲಿ ಇರಲಿಲ್ಲ. ಬಿಳಿ ಸಾಧಾರಣ ಜುಬ್ಬ, ಪಂಚೆಯ ಕನ್ನಡಕ ಧಾರಿ ತೆಳ್ಳನೆಯ ಸೌಮ್ಯ ವ್ಯಕ್ತಿಯನ್ನು ನೋಡಿ ನಾನು ಚಕಿತನಾದೆ. ಆಗ ನಾನು ಆಚಾರ್ಯರ ಕೋಣೆಗೆ ಹೋದಾಗ ಅವರು ಯಾವುದೋ ಕರಡು ಪ್ರತಿ ತಿದ್ದುವುದರಲ್ಲಿ ಮಗ್ನರಾಗಿದ್ದರು. ನಾನು ಅವರ ಮುಂದೆ ನಿಂತುದನ್ನು ಕಂಡು—

“ಬನ್ನಿ, ಕುಳಿತುಕೊಳ್ಳಿ, ಏನಾಗಬೇಕಿತ್ತು?” ಎಂದರು.

“ನಾನು—ತಿಪ್ಪೇಸ್ವಾಮಿ, ಸ್ವಾಮಿ ನನ್ನ ಪತ್ರಕ್ಕೆ ತಾವು ಉತ್ತರಿಸಲೇ ಇಲ್ಲ. ನಿಮ್ಮಿಂದ ನನ್ನ ಲೇಖನ ವಾಪಸೂ ಬರಲಿಲ್ಲ.” ಏನೇನೋ ನನ್ನಲ್ಲಿ ಹುದುಗಿದ್ದ ಸಿಟ್ಟಿನ ಲಾವಾರಸವೆಲ್ಲ ಒಮ್ಮೆಗೇ ಹರಿದು ಹೋಯಿತು.

ಆಚಾರ್ಯರು ನಗುತ್ತಲೇ “ಕಳಿಸಿರಬೇಕಲ್ಲ” ಎಂದು ಆತ್ಮೀಯವಾಗಿಯೇ ಉತ್ತರಿಸಿದರು. ಆಗ ನನಗಾದ ನಾಚಿಕೆ ಅಷ್ಟಿಷ್ಟಲ್ಲ. ಶಾಂತಚಿತ್ತರಾದ ಅವರು ನನ್ನ ಕಂಕುಳಲ್ಲಿದ್ದ ದೊಡ್ಡ ಕಟ್ಟನ್ನು ನೋಡಿ “ಇದು ಏನು. ಸ್ವಾಮಿ?” ಎಂದು ವಿಚಾರಿಸಿದರು.

“ನಾನೇ ಬರೆದ ಚಿತ್ರಗಳು, ನೋಡುವಿರೇನು?” ಎಂದು ಆ ಪುಟ್ಟ ಕೋಣೆಯಲ್ಲಿ ಎಲ್ಲವನ್ನೂ ಪ್ರದರ್ಶಿಸಿದೆ. ಆಚಾರ್ಯರು ಅವರು ಕುಳಿತುಕೊಂಡ ಗೋಡೆಯ

ಫೋನಿನ ಸಂದಿನಾಚೆ ಕುಳಿತಿದ್ದ ‘ಕರ್ಮವೀರ’ದ ಸಂಪಾದಕ ಎಸ್. ವಿ. ಪಾಟೀಲರನ್ನು ಕರೆದರು, ಬಂದು ನೋಡುವಂತೆ. ಆಚಾರ್ಯರು ಚಿತ್ರಗಳನ್ನು ನೋಡಿ ತಮ್ಮ ಮೆಚ್ಚಿಗೆ ಸೂಚಿಸಿದರು. ಪ್ರಕಟಿಸಲು ಪಾಟೀಲರಿಗೆ ಸಲಹೆ ಮಾಡಿದರು.

“ಇನ್ನು ಬನ್ನಿ ತಿಪ್ಪೇಸ್ವಾಮಿಯವರೇ, ಹೀಗೆ ಹೋಗಿ ಬರೋಣ” ಎಂದು ನನ್ನನ್ನು ಅವರು ಸಮೀಪದ ಶ್ರೀಕೃಷ್ಣ ಭವನಕ್ಕೆ ಕರೆದೊಯ್ದರು. “ಊಟದ ವೇಳೆ, ನನ್ನ ಜೊತೆ ಊಟ ಮಾಡಬಹುದಲ್ಲ” ಎಂದು ಹೇಳಿ ಊಟ ಮಾಡಿಸಿದರು ಈ ಸೌಜನ್ಯದ ವ್ಯಕ್ತಿ ಚಿತ್ರಗಳ ಬಗ್ಗೆ ಮಾತಾಡುತ್ತ “ನೋಡಿ, ನಾನು ಕೆಲವು ದಿನಗಳನ್ನು ಸೋಂದೆ ಮಠದಲ್ಲಿ ಕಳೆದಿದ್ದೆ” ಎಂದು ಏನೇನೋ ನೆನಪು ತಂದುಕೊಂಡರು. “ನೀವು ಚಿತ್ರಿಸಿದ್ದೀರಲ್ಲ ವಾದಿ ರಾಜರು ತಪ್ಪನ್ನು ಮಾಡಿದ ಸ್ಥಳ, ಶಾಲ್ಮಲ ನದಿಯ ಬಂಡೆಗಳ ನಿಸರ್ಗ ಚಿತ್ರ ಅದು ನನಗೆ ತುಂಬ ಪ್ರಿಯವಾದುದು. ಆ ಪ್ರಶಾಂತ ಸ್ಥಳಕ್ಕೆ ಆಗಾಗ ನಾನು ಹೋಗುತ್ತಿದ್ದೆ. ನೀವು ಚಿತ್ರಿಸಿದ ಆ ಚಿತ್ರ ನನಗೆ ಬಹಳ ಇಷ್ಟವಾಗಿದೆ” ಎಂದರು.

“ಅದು ನಿಮಗೆ ಬೇಕೇನು?” ಎಂದೆ

“ಕೊಟ್ಟರೆ ಬೇಕಪ್ಪ” ಎಂದರು.

“ಅಗತ್ಯವಾಗಿ ಆಗಲಿ. ಇದು ನಿಮ್ಮಲ್ಲಿ ಇರಲಿ” ಎಂದು ಆ ಚಿತ್ರವನ್ನು ಆ ಕ್ಷಣವೇ ಅವರ ಕೈಗೆ ಎತ್ತಿ ಕೊಟ್ಟೆ. ಆಗ ಅವರಿಗೆ ಆದ ಆನಂದ ಸಂತೋಷ ನಾನೆಂದೂ ಮರೆಯಲಾರೆ. ಅವರ ಅಪ್ಪಟ ಸ್ನೇಹಸರತೆ ಇಂದಿಗೂ ನನ್ನನ್ನು ಆಕರ್ಷಿಸಿದೆ.



ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಪಾವೆಂ ಕನ್ನಡದ ಕಸ್ತೂರಿ

ಸಿದ್ಧಲಿಂಗ ಪಟ್ಟಣಶೆಟ್ಟಿ

ಪಾವೆಂ ಕನ್ನಡದ ಪತ್ರಿಕೋದ್ಯಮ ಮತ್ತು ವೈಚಾರಿಕ ಸಾಹಿತ್ಯದ ಕ್ಷೇತ್ರದಲ್ಲಿ ಅತ್ಯಂತ ಪ್ರತಿಭಾವಂತ ಸಮರ್ಥ ವ್ಯಕ್ತಿಯಾದ್ದರಿಂದ ಅಷ್ಟೇ ಶಕ್ತಿಯುತವಾಗಿ ಶಕ್ತಿಗಳ ಸಾಮೂಹಿಕ ಪ್ರಯತ್ನಗಳಿಂದ ತುಳಿಯಲ್ಪಟ್ಟ ಅಲಕ್ಷಿಸಲ್ಪಟ್ಟ ದುರ್ಬಲವಿ ಮನುಷ್ಯ ವಿವಿಧ ಕಾರಣಗಳಿಂದಾಗಿ ಅವರ ಶಕ್ತಿ, ಪ್ರತಿಭೆಗಳೇ ಅವರಿಗೆ ಮಾರಕವಾದವು. ಇನ್ನತ್ತಿಗೂ ಕನ್ನಡದಲ್ಲಿ ಅವರನ್ನು ಗಾಢವಾಗಿ ಚಿಂತನೆ ಮಾಡಬಲ್ಲವರು, ನಿರ್ದುಷ್ಟವಾಗಿ ಅನಿಸಿದ್ದನ್ನು ಸಮರ್ಥವಾಗಿ ಹೇಳಬಲ್ಲವರು, ಅಭಿವ್ಯಕ್ತಿಸಬಲ್ಲವರು, ವ್ಯಂಗ್ಯದ ತಟ್ಟಿಯಲ್ಲಿ ವಿಚಾರದ ಟಾನಿಕ್ಯನ್ನು ಉಣ್ಣಿಸಬಲ್ಲವರು, ಹೊಸದೊಂದು ಮೈಯನ್ನೆ ಕನ್ನಡ ಭಾಷೆಗೆ ಅಭಿವ್ಯಕ್ತಿಯ ಪ್ರಾಣಕ್ಕೆ ನೀಡಬಲ್ಲವರು ವಿರಳ, ಅಲ್ಲ, ಇಲ್ಲವೇ ಇಲ್ಲ, ಎಂದು ನಾನು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ, ಪತ್ರಿಕಾಲಯದಲ್ಲಿ ಸಹೋದ್ಯೋಗಿಯಾಗಿ, ಸಮಾರಂಭಗಳಲ್ಲಿ ಭಾಷಣ ಕಾರರಾಗಿ ಕಾರ್ಯನಿರ್ವಾಹಕರಾಗಿ, ತನ್ನ ಹೊಟ್ಟಿಗೆ-ದುಡಿನೆಗೆ ಕೆಲಸಗಾರನಾಗಿ, ಸ್ನೇಹಿತರಾಗಿ, ವೈಚಾರಿಕ ಬರೆಹಗಾರರಾಗಿ, ಹರಟೆಗಾರರಾಗಿ ಮನೆಯ ಜವಾಬ್ದಾರಿಗಳ ಒಂದು ಅಂಗವಾಗಿ, ಬದುಕಿನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವ ಜೀವ-ಸ್ಪಂದನವಾಗಿ ನಿರ್ವೇರ ವ್ಯಕ್ತಿತ್ವದ ಪಾವೆಂ ಹೇಗೆ ಹೇಗೆ ಇರುತ್ತಿದ್ದರೆಂಬುದನ್ನು ಹಲವಾರು ವರ್ಷಗಳಿಂದ ಅತ್ಯಂತ ನಿಕಟವಾಗಿ ಅಭ್ಯಸಿಸುತ್ತ ಬಂದಿರುವ ನನಗಂತೂ ಅವರ ಬಗ್ಗೆ ಸಿಟ್ಟು ಕನಿಕರ ಹೊಟ್ಟೆಕಿಚ್ಚು— ಅವರ ಮೇಲಲ್ಲ, ನನ್ನ ಮೇಲೆ, ನನ್ನ ಸಂಗಡ ಉಸಿರಾಡುವ ಕನ್ನಡ ಭಾಷೆ ಪತ್ರಿಕೆ ಸಾಹಿತ್ಯದ ಹೆಸರು ಹೇಳುವ ಪ್ರತಿಯೊಬ್ಬರ ಮೇಲೆ—ನಾವು ಪಾವೆಂ ಅವರನ್ನು ಹೇಗೆ ನಡೆಸಿಕೊಂಡಿದ್ದೇವೆ, ಅವರಿಗಾಗಿ ಏನು ಮಾಡಿದ್ದೇವೆ ಎಂದು ಪಾವೆಂ ಒಂದು ಬೃಹತ್ ಉತ್ತರವಾಗಿ ಎಂದೆಂದಿಗೂ

ಎಲ್ಲರೊಂದಿಗೂ ಉಳಿದವರು ಬುದ್ಧಿ ವಂತರಾಗದ್ದರಿಂದ ಅವರನ್ನು ಕಂಡು ಕರುಬಿದ ಜನ ಬೇರೆ ದಾರಿಯಿಂದ ಅವರನ್ನು ಸರಿಸಿದರು ಅವರಿಗೇನೂ ಅನ್ನದಂಥ ಪರಿಸ್ಥಿತಿಯನ್ನೂ ಅವರು ನಿರ್ಮಿಸಿದ್ದರು. ಬ್ರಾಹ್ಮಣರಾಗಿದ್ದರಿಂದ ನಮ್ಮ ಕಡೆಯ ಬ್ರಾಹ್ಮಣನಲ್ಲ ಎಂಬ ಕಾರಣದಿಂದ ಸರಿಸಲ್ಪಟ್ಟರು, ತಮ್ಮ ಸುತ್ತಲಿನ ಬ್ರಾಹ್ಮಣರಿಂದಲೇ. ಬ್ರಾಹ್ಮಣರೆಂದೇ ಬ್ರಾಹ್ಮಣ ರಲ್ಲದವರ ಕುಹಕ ನುಡಿಗಳನ್ನು ತ್ರೇಷದ ಸಂದರ್ಭಗಳನ್ನು ಅಸಹಕಾರದ ಆಚರಣೆಗಳನ್ನು ಅವರು ನೋಡಬೇಕಾಯಿತು, ಸಹಿಸಬೇಕಾಯಿತು ಎನ್ನಿದರೂ ಪಾವೆಂ ಅವರತ್ತ ಬೆಟ್ಟು ತೋರಿಸಿ ಅವರಲ್ಲಿ ಇಂಥ ಕೋರತೆಯಿದೆ ಎಂದು ಹೇಳುವ ಧೈರ್ಯ ಯಾರಿಗೂ ಬರದು. ಅನೇಕರು ತಮ್ಮ ವಾಮನಿಕೆ, ವಮನಿಕೆಗಳ ಬ್ರಹ್ಮಾಸ್ತ್ರಗಳನ್ನು ಅವರ ಮೇಲೆ ಪ್ರಯೋಗಿಸಿದ್ದಾರೆ. ಹೀಗಾಗಿ ಆಚಾರ್ಯರ ಆರೋಗ್ಯ ಈಗ ಸಹ ತುದುಕಳಿಸಿ ನಿಂತಿದೆ.

ಈ ಪುಣ್ಯಾತ್ಮ ಯಾವಾಗಲೂ ಇನ್ನೊಬ್ಬರನ್ನು ಬೆಳಕಿಗೆ ತಂದ. ಬೆಳಗಗೆ ಮಾಡಿದ. ತನ್ನ ಬರಿನಣಿಗೆಯ ರಕ್ತವನ್ನೆಲ್ಲ ತನ್ನ ಸಂಸ್ಥೆಯ ಪತ್ರಿಕೆಗೆ ಯಾವುದೇ ವೈಯಕ್ತಿಕ ಹೆಸರಿನ ಅಥವಾ ಹಣದ ಆಸೆ, ವ್ಯಾಮೋಹ ಇಲ್ಲದೆ ಸುರಿದ. ಆರೋಗ್ಯವನ್ನು ಅಲಕ್ಷಿಸಿದ. ಅಷ್ಟು ಪರಿಯಿಂದ ದುಡಿದ. ಅದಕ್ಕಾಗಿ ಬೇಕಾಗುವ ವೈದ್ಯಕೀಯ ಸೇವೆಗೂ ತನ್ನ ಹತ್ತಿರ ಏನೂ ಇರದಂಥ ಸ್ಥಿತಿಯಲ್ಲಿ ದುಡಿದ. ಮನ್ನಣೆಗೆ ಎಂದೂ ಬಯಸಲಿಲ್ಲ ಈಗ ಪಾವೆಂ ಬಗ್ಗೆ ಪುಸ್ತಕ, ನಿಧಿಸಂಗ್ರಹ ಕಾರ್ಯ ನಡೆದಿವೆ. ಇವೇ ಬೇಕಾದಾಗ, ಆಗ ಬೇಕಾದಾಗ ಆಗಿದ್ದರೆ ಎಂಥ ಮರ್ಯಾದೆ ಬರುತ್ತಿತ್ತು—ಈಗ ಮಾಡುತ್ತಿರುವ ನಮಗೆಲ್ಲ!

ಪಾವೆಂ ಕೆಲಸ ಮಾಡುವುದು ಹೇಗೆಂದು ಸ್ವತಃ ಮಾಡಿ ಕಲಿಸಿದರು. ಲೇಖಕರನ್ನು ನಿರ್ಮಿಸಿದರು, ಸ್ವತಃ ತಿದ್ದಿ, ಆಮೂಲಾಗ್ಗೆ ನಿರ್ಮಿಸಿ, ಶುದ್ಧವಾಗಿ ಬದುಕಿದರು.

ಪಾವೆಂ ಕಸ್ತೂರಿ

ಆದನ್ನು ನಾವು ಕಲಿಯಬೇಕಾಗಿದೆ. ಯಾವ ವ್ಯಕ್ತಿಯ ಬಗ್ಗೆಯೂ ಪೂರ್ವಗ್ರಹವಿಲ್ಲದೆ ಯೋಚಿಸಿದ ನಿರ್ಲಿಪ್ತ ನಿರ್ಭಯ ಮನುಷ್ಯನು ವ್ಯಕ್ತಿತ್ವವನ್ನು ಹೊಂದಿರುವುದರಿಂದ ಈಗಲೂ ಪಾವೆಂ ಕನ್ನಡದ ಗೌರವಂಕರ. ಯಾರೂ ಮುರಿಯಲಾಗದ ಅವರೆ ಎಲ್ಲರೂ ಅಭಿಮಾನ ಪಡುವಂಥ ರೆಕಾರ್ಡ್ ಅವರು.

ವಿಜ್ಞಾನ ಸಾಹಿತ್ಯ ರಾಜಕೀಯ ಶಿಕ್ಷಣ ನೃತ್ಯಕಲೆ ಸಂಗೀತ ಯಾವ ವಿಷಯವನ್ನೂ ಸಂಪೂರ್ಣ ಸಂಶೋಧನೆಗೆ ಒಳಪಡಿಸದೆ ಅವರು ಒಪ್ಪಲಿಲ್ಲ ಹೇಳಲಿಲ್ಲ ಬರೆಯಲಿಲ್ಲ. ಇಂಥ ವ್ಯಕ್ತಿಯೊಬ್ಬ ಈಗಲೂ ಏಕಾಕಿಯಾಗಿ ಒಮ್ಮೆಯೂ ಒಬ್ಬರೆದುರಿಗೂ ದೈನ್ಯವನ್ನು ದಾರಿದ್ರ್ಯವನ್ನು ತೋಡಿ ಕೊಂಡಿಲ್ಲ. ರಾಜಕೀಯ ಮಾಡಿ ಅವರಿವರ ಬಾಲಬಡಿಯುವ

ಬಕ-ವಿಕಗಳಿಗೋ ಎಂಥೆಂಥವರಿಗೋ ಗೌರವ ಮನ್ನಣೆ ಬಹುವಾನ, ಆಜೀವ ಆರ್ಥಿಕ ಸಹಾಯ ಕೊಡುವ ಕೊಡಿಸುವ ಸರಕಾರೀ ಮಟ್ಟದ ಸಂಸ್ಥೆಗಳು, ವ್ಯಕ್ತಿಗಳು ಪಾವೆಂ ಅವರನ್ನು ಅಲಕ್ಷಿಸಿದ್ದರೆ ಅದು ಪಾವೆಂ ಅವರ ಅಪಮಾನವಂತೂ ಖಂಡಿತ ಅಲ್ಲ.

ಬದುಕಿನ ವಿವಿಧ ಸ್ತರಗಳಲ್ಲಿ ಅನೇಕ ರೀತಿಯಲ್ಲಿ ಮತ್ತು ಸಂದರ್ಭಗಳಲ್ಲಿ ಪಾವೆಂಅವರನ್ನು ಬಲ್ಲ ನಾನು ಎರಡು ಪುಟಗಳಷ್ಟು ಮಾತ್ರ ಬರೆಯಲು ಈ ಪುಸ್ತಕದ ಸಂಪಾದಕರು ಸೂಚಿಸಿದ ಈ ಲೇಖನದಲ್ಲಿ ಏನು ಬರೆಯಲು ಸಾಧ್ಯ? ಆದ್ದರಿಂದ 'ಆಚಾರ್ಯರೆ, ಕ್ಷಮಿಸಿ' ಎಂದು ಹೇಳಿ, ಅವರು ನನ್ನ ಬದುಕಿನಲ್ಲಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಗೌರವವನ್ನು ಸೂಚಿಸಿ, ಅವರಿಗೆ ನಮಿಸುತ್ತೇನೆ, ಅಷ್ಟೆ.

ಸಣ್ಣ ಉಳಿತಾಯ ಯೋಜನೆಯಲ್ಲಿ ಒಂದು ಹೊಸ ಅಧ್ಯಾಯ

ನ್ಯಾಶನಲ್ ಸೇವಿಂಗ್ಸ್ ಅನ್ಯುಯಿಟಿ ಸರ್ವಿಫಿಕೇಟುಗಳು

ತೊಡಗಿಸುವ ಹಣ ಹಾಗೂ ನಿಮಗೆ ದೊರೆಯುವ ಪ್ರತಿಫಲಗಳ ವಿವರ ಹೀಗಿದೆ

ಸರ್ವಿಫಿಕೇಟುಗಳ ಮುಖಬೆಲೆ	5 ವರ್ಷಗಳ ಅನಂತರ ನೀವು ಪಡೆಯುವ ಹಣ	84 ತಿಂಗಳುಗಳ ಅನಂತರ ಮರಳಿ ಪಡೆವ ಹಣ ಅಸಲು + ಬೋನಸ್	ನಿಮಗೆ ಸಂದಾಯವಾಗುವ ಒಟ್ಟು ಹಣ
ರೂ 6400	84 ತಿಂಗಳು ಕಾಲ ಪ್ರತಿ ತಿಂಗಳು ರೂ 100 (ಒಟ್ಟು ರೂ 8400)	ರೂ 6400 ರೂ 2240	ರೂ 17040
ರೂ 3200	84 ತಿಂಗಳು ಕಾಲ ಪ್ರತಿ ತಿಂಗಳು ರೂ 50 (ಒಟ್ಟು ರೂ. 4200)	ರೂ 3200 ರೂ 1120	ರೂ 8520

ಇದೊಂದು ಅದ್ಭುತ ಆಕರ್ಷಕ ಯೋಜನೆ, ಹೆಚ್ಚಿನ ವಿವರಗಳಿಗಾಗಿ

* ಹತ್ತಿರದ ಅಂಚೆ ಕಚೇರಿಯಲ್ಲಿ ವಿಚಾರಿಸಿರಿ

** ನಿಮ್ಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಣ್ಣ ಉಳಿತಾಯ ಅಭಿವೃದ್ಧಿ ಅಧಿಕಾರಿಗಳನ್ನು ಕಾಣಿರಿ ಇಲ್ಲವೆ

ಸಣ್ಣ ಉಳಿತಾಯ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ಹಣಕಾಸು ಇಲಾಖೆ

ನಂ 14/3A, ನೃಪತುಂಗ ರಸ್ತೆ, ಬೆಂಗಳೂರು 560 002

ಈ ಕಾರ್ಯಾಲಯಕ್ಕೆ ಬರೆಯಿರಿ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ರೋಗಿಯಾಗಿ ಪಾವೆಂ

ಸಿ. ಆರ್. ರಘು

ಅದೇ ತಾನೆ ಹುಬ್ಬಳ್ಳಿಯಿಂದ ಮೈಸೂರಿಗೆ ವರ್ಗವಾಗಿ ಬಂದಿದ್ದ ನನಗೆ ಅನಿರೀಕ್ಷಿತವಾದ ಪತ್ರವೊಂದು ಬಂದಿತ್ತು. 31-10-76ರಂದು ಬರೆದಿದ್ದ ಆ ಪತ್ರ ಮರುದಿನ ನನ್ನ ಕೈ ಸೇರಿತ್ತು. ಆ ಪತ್ರವನ್ನು ನೋಡಿದಾಗ ನನ್ನ ಹುಬ್ಬಳ್ಳಿಯ ಜೀವನದ ಕೆಲವು ಘಟನೆಗಳ ನೆನಪು ಮರುಕಳಿಸಿತು. ಆ ಪತ್ರವನ್ನು ಬರೆದಿದ್ದವರು ಪಾವೆಂ. ಒಂದು ವರ್ಷದ ಹಿಂದೆ ಅದೇ ದಿನ ತಾವು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನನ್ನ ರೋಗಿಯಾಗಿದ್ದುದನ್ನು ಅವರು ನೆನೆಸಿಕೊಂಡು ಅದರ ಬಗ್ಗೆ ಕೃತಜ್ಞತೆ ಸೂಚಿಸಿ ಪತ್ರ ಬರೆದಿದ್ದರು.

ಆಸ್ಪತ್ರೆಯಲ್ಲಿ ಅವರನ್ನು ನೋಡುವುದಕ್ಕೆ ಮೊದಲು ಪಾವೆಂ ಅವರ ನೇರ ಪರಿಚಯ ನನಗೆ ಇರಲಿಲ್ಲ. ನಾನು ವಿಶೇಷವಾಗಿ ಮೆಚ್ಚಿಕೊಂಡಿದ್ದ ಲಾಂಗೂಲಾಚಾರ್ಯರು ಇವರೇ ಅನ್ನುವುದು ತಿಳಿದದ್ದು ಕೂಡ ಅಂದೇ. ಸಾಹಿತ್ಯದಲ್ಲಿ ನನ್ನ ಆಸಕ್ತಿ ಅದನ್ನು ಓದುವುದಕ್ಕಷ್ಟೇ ಸೀಮಿತವಾದ್ದು. ನಾನು ಕೃತಿಕಾರನ ಬಗ್ಗೆ ಯೋಚಿಸುತ್ತಿದ್ದುದು ಕಡಮೆ ಆದ್ದರಿಂದ ಪಾವೆಂ ಹಾಗೂ ಲಾಂಗೂಲಾಚಾರ್ಯರು ಒಬ್ಬರೇ ಅನ್ನುವುದು ನನಗೆ ತಿಳಿಯದೆ ಇದ್ದುದು ಸಹಜ.

31-10-75ರಂದು ಆಚಾರ್ಯರು 'ಕಸ್ತೂರಿ' ಆಫೀಸಿನಲ್ಲಿ ಕೆಲಸ ಮಾಡುವಾಗ ಅವರಿಗೆ ರಕ್ತ ವಾಂತಿಯಾಗಿ, ಮೆಡಿಕಲ್ ವಾರ್ಡಿನಲ್ಲಿ ಡಾ. ಸದಾಶಿವ ಹಂದೆಯವರ ರೋಗಿಯಾಗಿ ಸೇರಿದರು. ಮರುದಿನ ಆಚಾರ್ಯರನ್ನು ನೋಡಲು ನನಗೆ ಕರೆ ಬಂತು. ಧಾರವಾಡ ರೆಸ್ಪೋರೆಂಟಿನ ಜನಾರ್ದನರಾಯರು ಬಂದು ರೋಗಿಗೂ ತಮಗೂ ಇರುವ ಸಂಬಂಧ ತಿಳಿಸಿದರು. ಆಗಲೇ ನನಗೆ ಪಾವೆಂ ಅವರ ವೈಯಕ್ತಿಕ ಜೀವನದ ಪರಿಚಯವಾದ್ದು.

ಪಾವೆಂ ಅವರದು ತೆಳ್ಳಗಿನ ಶರೀರ. ಬಹಳ ವರ್ಷಗಳಿಂದ ಅವರಿಗೆ ದಮನ ಕಾಯಿಲೆ ಇತ್ತು. ದಮ್ಮು ನಿಲ್ಲಲು ಅವರು ಸ್ಪೀರಾಯ್ಡ್ ಮುಂತಾದ ಬಹಳಷ್ಟು ಮಾತ್ರೆಗಳನ್ನು ಅವಶ್ಯಕ ಬಿದ್ದಾಗ ಸೇವಿಸುತ್ತಿದ್ದರು. ಜೊತೆಗೆ ಅವರು

ಕಾಫಿಪ್ರಿಯರು. ಆಫೀಸಿನಲ್ಲಿ ಸದಾ ಕಾಫಿ ಕುಡಿಯುವುದೂ ಕೆಲಸದ ನಡುವೆ ತಲೆನೋವಾದಾಗ ಅದರ ಉಪಶಮನಕ್ಕಾಗಿ ಮಾತ್ರೆಗಳನ್ನು ನುಂಗುವುದೂ ಅವರಿಗೆ ರೂಢಿ. ಇದಿಷ್ಟು ರೋಗಿಯ ಹಳೆಯ ಇತಿಹಾಸ. ಆದರೆ ಈಗಿನ ರೋಗದ ಸಂದರ್ಭವೇ ಬೇರೆ. ಆಚಾರ್ಯರು ಪದೇ ಪದೇ ರಕ್ತ ವಾಂತಿ ಮಾಡುತ್ತಲೇ ಇದ್ದರು. ಅವರ ಹೀಮೋಗ್ಲೋಬಿನ್ ಸೇಕಡ ನಾಲ್ಕು ಗ್ರಾಮಿಗೆ ಇಳಿದಿತ್ತು. Bleeding peptic ulcer ಇರಬಹುದೆಂದು ಊಹಿಸಿ, ಶಸ್ತ್ರಕ್ರಿಯೆಯಿಲ್ಲದೆ ರಕ್ತವಾಂತಿ ನಿಂತೀತೆಂದು ಆರೈಕೆ ನಡೆಸಿದೆವು. ಅಷ್ಟರಲ್ಲಿ 19 ಸೀಸೆ ರಕ್ತವನ್ನು ಅವರಿಗೆ ನೀಡಲಾಯಿತು. ವ್ಯಕ್ತಿಯ ಬದುಕಿನ ದೊಡ್ಡ ತನದ ಅರಿವಾಗುವುದು ಆತನ ಜೀವನದ ಉತ್ಕಟ ಸನ್ನಿವೇಶಗಳಲ್ಲಿ ಎನ್ನುವುದನ್ನು ಆ ಸಂದರ್ಭದಲ್ಲಿ ನಾನು ಕಂಡುಕೊಂಡೆ. ಆಚಾರ್ಯರಿಗೆ ರಕ್ತ ಬೇಕೆಂದಾಗ ಅದರ ಹೊಳೆಯೇ ಹರಿದುಬಂತು. ಅಷ್ಟು ರಕ್ತವನ್ನು ಅವರ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳು, ವೈದ್ಯರು, ವೈದ್ಯ ವಿದ್ಯಾರ್ಥಿಗಳು ತಾವಾಗಿ ದಾನಮಾಡಿದರು.

ಹತ್ತು ಹನ್ನೊಂದು ದಿನಗಳ ಕಾಲ ಪ್ರಯತ್ನಪಟ್ಟರೂ ಆಚಾರ್ಯರ ಪರಿಸ್ಥಿತಿ ಸುಧಾರಿಸಲಿಲ್ಲ. ಇನ್ನು ಕಾಯುವುದು ಆಪತ್ತಾಯೆಂದು ತಿಳಿದು ಅವರನ್ನು ಶಸ್ತ್ರಕ್ರಿಯೆಗೆ ಒಳಪಡಿಸುವುದೆಂದು ತೀರ್ಮಾನಿಸಿದೆವು.

ಆಚಾರ್ಯರ ಶರೀರವನ್ನು ನೋಡಿದವರು ಅವರಿಗೆ ಶಸ್ತ್ರಕ್ರಿಯೆಯೆಂದರೆ ದಿಗಿಲು ಬೀಳುವುದು ಸಹಜ. ಶಸ್ತ್ರವೈದ್ಯ ನೊಬ್ಬ ಎದುರಿಸಬೇಕಾಗಿ ಬರಬಹುದಾದ ಎಲ್ಲ ಸಂದೇಹಗಳಿಗೆ ತುತ್ತಾಗಿ ನಾನು ಅವರನ್ನು ಶಸ್ತ್ರಕ್ರಿಯೆಗೆ ಒಳಪಡಿಸಿದೆ. ಹೊಟ್ಟೆಯಲ್ಲಿ ಸಣ್ಣ ಕರುಳಿನ ಹುಣ್ಣಿರಲಿಲ್ಲ. ಜಠರದ ಒಳವೈ ಪೂರ್ತಿ ಬಹುಶಃ ಸದಾಕಾಲದ ಮಾತ್ರೆ ಸೇವನೆಯಿಂದಾಗಿ ಹುಣ್ಣಾಗಿ (erosive gastritis) ರಕ್ತ ಸ್ರಾವವಾಗುತ್ತಿತ್ತು. ಜಠರವನ್ನು ಭಾಗಶಃ ಕತ್ತರಿಸಿ ತೆಗೆದು

ಪಾವೆಂ ಕಸ್ತೂರಿ

(partial gastrectomy) ಶಸ್ತ್ರಕ್ರಿಯೆ ಮುಗಿಸಿದೆ. ಐದಾರು ದಿನ ಅವರು ಸಾವಿನ ಜೊತೆ ಹೋರಾಡಿದರು. ಏಳನೆಯ ದಿನ ಸುಧಾರಿಸಿಕೊಂಡರು. ಅಂದೇ ಅವರು ಕಾಫಿ ಕೇಳಿದರು. ಹಾಲು ಜಾಸ್ತಿ ಹಾಕಿ ಕಾಫಿ ಕುಡಿಯಲು ಹೇಳಿದೆ.

ಆಚಾರ್ಯರದು ಒಂದು ರೀತಿಯಲ್ಲಿ ನಿರ್ಲಿಪ್ತ ಜೀವನ. ಅವರಿಗೆ ಸಾವಿನ ಬಗ್ಗೆ ಅಂಜಿಕೆ ಇರಲಿಲ್ಲ. ರೋಗ ವಿಸ್ತಾರಕ ಮಟ್ಟದಲ್ಲಿದ್ದಾಗ್ಯೂ ಅವರು ಏನೂ ಆಗದವರ ಹಾಗೆ ಇದ್ದರು. ಅವರನ್ನು ಶಸ್ತ್ರಕ್ರಿಯೆಗಳಿಗೆ ಕರೆದೊಯ್ಯುವಾಗ ತಮ್ಮ ಸುತ್ತಲಿವ್ವ ಬಂಧುಮಿತ್ರರಿಗೆ ತಮಾಷೆ ಮಾಡಿದ್ದು ನನಗಿನ್ನೂ ನೆನಪಿದೆ. “ನನ್ನನ್ನು ಶ್ಮಶಾನಕ್ಕೆ ಕಳಿಸೋರ ಹಾಗೆ ನಿಂತಿದೀರಲ್ಲ? Are you bidding me farewell?”

ಮೊದಲ ಶಸ್ತ್ರಕ್ರಿಯೆಯ ಇಪ್ಪತ್ತೊಂದು ದಿನಗಳ ಅನಂತರ ದುರದೃಷ್ಟವಶಾತ್ ಮತ್ತೆ ತೊಂದರೆ ಕಾಣಿಸಿಕೊಂಡಿತು. ಎರಡನೆಯ ಶಸ್ತ್ರಕ್ರಿಯೆ ಅನಿವಾರ್ಯವಾಯಿತು. ನಾನು ಮಾತ್ರ ರೋಗಿಯ ಉಳಿವಿನ ಬಗ್ಗೆ ಎಲ್ಲ ಅಸೆಯನ್ನೂ ಕಳೆದುಕೊಂಡಿದ್ದೆ ಏಕೆಂದರೆ ಅವರ ದೇಹಸ್ಥಿತಿ ಇನ್ನಾವುದೇ ಶಸ್ತ್ರಕ್ರಿಯೆಯನ್ನು ತಡೆದು ಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಇಂದೂ ನೆನಪಿದೆ. ರೋಗಿ, ಅವರ ಪತ್ನಿ, ಬಂಧುವರ್ಗ ತೋರಿದ ನಂಬುಗೆ, ಆತ್ಮಸ್ಥೈರ್ಯ ಇವನ್ನೇ ನಂಬಿ ನಾನು ಎರಡನೆಯ ಶಸ್ತ್ರಕ್ರಿಯೆಯನ್ನು ಮುಗಿಸಿದೆ. ಒಟ್ಟಿನಲ್ಲಿ ಆಚಾರ್ಯರು ಗುಣಮುಖರಾದರು.

ಆಚಾರ್ಯರು ಒಟ್ಟು ಎಪ್ಪತ್ತೆರಡು ದಿನಗಳು ಆಸ್ಪತ್ರೆಯಲ್ಲಿದ್ದರು. ಅಷ್ಟು ಕಾಲವೂ ಅವರು ವಿಧಿಯೊಡನೆ ಹೋರಾಡಿದರು. ಅವರಿಗಿದ್ದ ಮನಃಸ್ಥೈರ್ಯವೇ ಅವರನ್ನು ಉಳಿಸಿರಬೇಕೇ ಹೊರತು, ಯಾವ ವೈದ್ಯಕೀಯ ಪವಾಡವೂ ಅಲ್ಲವೆಂಬುದು ನನ್ನ ನಮ್ರ ನಂಬುಗೆ.

ಆಚಾರ್ಯರು ಆಸ್ಪತ್ರೆಯಲ್ಲಿ ನಮ್ಮೊಡನೆ ಇದ್ದಷ್ಟು ಕಾಲವೂ ಅವರನ್ನು ನೋಡಲು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳ ಅವರ ಮಿತ್ರರು ಬಂದು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು.

* * *

ರೋಗಿಯಾಗಿ ಆಚಾರ್ಯರು ಮತ್ತು ಉಪಚಾರಿಕೆಯಾಗಿ ಅವರ ಪತ್ನಿಯ ಸೇವೆಯನ್ನು ನಾನು ಉಲ್ಲೇಖಿಸಿದಿದ್ದರೆ ಈ ಘಟನೆಯ ಒಳ್ಳೆಯ ಭಾಗವೊಂದನ್ನು ಮರೆತಂತಾಗು

ತ್ತದೆ. ಆಚಾರ್ಯರು ಬುದ್ಧಿಜೀವಿ. ಆದರೆ ಬುದ್ಧಿಜೀವಿಗಳಲ್ಲಿ ಕಾಣಬಹುದಾದ ಯಾವ ಅತಿರೇಕವನ್ನೂ ನಾನು ಅವರಲ್ಲಿ ಕಂಡಿಲ್ಲ. ನನ್ನ ಕಿರಿಯ ಸಹೋದ್ಯೋಗಿಯಿಂದ ಹಿಡಿದು ದಾಯಿಯ ವರೆಗೆ ಅವರು ಯಾರ ಸೂಚನೆಯನ್ನೂ ಉಪೇಕ್ಷೆ ಮಾಡದೆ ಮಗುವಿನಂತೆ ಅದನ್ನು ಪಾಲಿಸುತ್ತಿದ್ದರು. ತಮ್ಮ ಸಾರ್ವಜನಿಕ ಜೀವನದಲ್ಲಿ ಹೇಗೋ ಹಾಗೆ ಆಸ್ಪತ್ರೆಯ ರೋಗಿಯಾಗಿಯೂ ಅದೇ ಸ್ಥಿರತೆಯನ್ನು ಕಾಪಾಡಿಕೊಂಡರು ಪಾವೆಂ. ಆಚಾರ್ಯರ ಧರ್ಮಪತ್ನಿ, ಪತ್ನಿಯಾಗಿ ಸಲ್ಲಿಸಿದ ಸೇವೆ ನನ್ನ ನೆನಪಿನಲ್ಲಿ ಹಸಿರಾಗಿದೆ. ಅವರ ಒಳ್ಳೆಯತನ, ಸಹನೆ, ಆರೈಕೆಯಲ್ಲಿನ ಕಟ್ಟುನಿಟ್ಟು ಎಲ್ಲ ಪ್ರಶಂಸಾರ್ಹ. ಸಾವಿತ್ರಿತ್ವದ ಸಾಕ್ಷಾತ್ಕಾರವನ್ನು ನಾವು ಕಾಣುವುದು ಇಂಥ ಸನ್ನಿವೇಶಗಳಲ್ಲಿಯೇ ಅಲ್ಲವೇ ?

ಆಸ್ಪತ್ರೆಯಲ್ಲಿ ಆಚಾರ್ಯರಿದ್ದಾಗ ನಡೆದ ಒಂದೆರಡು ಘಟನೆಗಳು ನನ್ನ ನೆನಪಿಗೆ ಬರುತ್ತವೆ. ನಾನು ‘ದಾಟು’ ಕಾದಂಬರಿ ಓದಿರಲಿಲ್ಲ. ಆಚಾರ್ಯರ ಹಾಸಿಯ ಒಳಿ ಇದ್ದ ಆ ವುಸ್ತುಕ ತೆಗೆದುಕೊಂಡು ಓದಿದೆ. ಅವರು ಆಗಲೇ ಅದನ್ನು ಓದಿ ಮುಗಿಸಿದ್ದರು. ಅಲ್ಲಲ್ಲಿ ಕೆಲವು ಟಿಪ್ಪಣಿ ಬರೆದಿದ್ದರು. ಅಲ್ಲಲ್ಲಿ ಗೆರೆಯೆಳೆದಿದ್ದರು. ಅದರಿಂದಾಗಿ ಕಾದಂಬರಿಯನ್ನು ಅರ್ಥಮಾಡಿಕೊಳ್ಳುವುದು ನನಗೆ ಸುಲಭವಾಯಿತು. ಅನಂತರ ‘ದಾಟು’, ‘ಭಾರತೀಪುರ’ಗಳ ಬಗ್ಗೆ ನಾವು ಚರ್ಚೆಮಾಡಿದೆವು.

ಆಚಾರ್ಯರಿಗೆ ಒಂದು ದಿನ ಕನಸು ಬಿತ್ತು : ಸಮುದ್ರದ ಮಹಾಪುರ ಬಂದ ಹಾಗೆ. ಅದರಲ್ಲಿ ನ್ಯೂಸ್ ಪ್ರಿಂಟ್‌ಗಳ ರಾಶಿ ತೇಲಿಹೋಗುತ್ತಿದ್ದು, ಆಚಾರ್ಯರು ಅವನ್ನು ಹಿಡಿದು ಕೊಳ್ಳಲು ಶ್ರಮಪಟ್ಟು ಹಾಗೆ ಅವರು ಕನಸು ಕಂಡರು. ಅದರ ಸಾಂಕೇತಿಕತೆಯನ್ನು ಆಗ ನಾನು ಅರ್ಥ ಮಾಡಿಕೊಳ್ಳಲಾರದಾದೆನಾದರೂ ಅದು ತುಂಬ ಅರ್ಥಗರ್ಭಿತವಾಗಿತ್ತೆಂದು ಈಗ ಅನ್ನಿಸುತ್ತದೆ.

* * *

ಆಚಾರ್ಯರು ರೋಗಿಯಾದ್ದು ನನಗೆ ಸಂತೋಷದ ಸಂಗತಿಯಲ್ಲ. ಆದರೆ ಅವರ ನೋವಿನ ಸಮಯದಲ್ಲಿ, ನನಗೆ ಸೇವೆ ಸಲ್ಲಿಸಲು ಸಿಕ್ಕ ಅವಕಾಶಕ್ಕಾಗಿ ನಾನು ಸಂತೋಷಪಟ್ಟಿದ್ದೇನೆ.

ಬದುಕಿನಲ್ಲಿ ಸ್ಥಿತಪ್ರಜ್ಞೆಯನ್ನು ಕಂಡುಕೊಂಡ ವ್ಯಕ್ತಿ ಹೇಗೆ ಸಾವು-ನೋವುಗಳ ಬಗ್ಗೆ ನಿರ್ಲಿಪ್ತನಾಗುತ್ತಾನೆನ್ನುವುದನ್ನು ನಾನು ಆಚಾರ್ಯರಲ್ಲಿ ಕಂಡೆ. ಆಸ್ಪತ್ರೆಯಿಂದ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಮನೆಗೆ ಹಿಂತಿರುಗಿದ ಆಚಾರ್ಯರ ಷಷ್ಠ್ಯಬ್ದಿ ಸಮಾರಂಭ ದಲ್ಲಿ ನಾನು ಭಾಗವಹಿಸಿದ್ದೆ. ಇದೀಗ ಈ ಸನ್ಮಾನ ಸಮಾರಂಭ ಏರ್ಪಡುತ್ತಿರುವುದು, ಮತ್ತು ಆಚಾರ್ಯರು ಅದರಲ್ಲಿ ಭಾಗವಹಿಸುವಂತಾಗಿರುವುದು ನನಗೆ ತುಂಬ ತೃಪ್ತಿಯನ್ನು ಕೊಟ್ಟಿದೆ. ಈ ವ್ಯಕ್ತಿಯ ರೋಗದ ಆಪತ್ಸಿಕ್ತ ದಾಟುವುದರಲ್ಲಿ ವೈದ್ಯನಾಗಿ ನಿಮಿತ್ತಮಾತ್ರ ನಾಗಿ ಪಾತ್ರ ನಿರ್ವಹಿಸಿದ ನಾನು ಈ ಘಟನೆ, ನನ್ನ ವೃತ್ತಿಜೀವನದ ಒಳ್ಳೆಯ ಹಾಗೂ ಮಹತ್ವಪೂರ್ಣ ಭಾಗಗಳಲ್ಲೊಂದೆಂದು ಭಾವಿಸಿದ್ದೇನೆ.

ದಿನವೂ ನೋವಿನ ಮನೆಯಲ್ಲೇ ಇರುವ ನಮಗೆ ನಮ್ಮ ಕೆಲಸದ ಮಹತ್ವದ ಅರಿವಾಗುವುದು ಅಪರೂಪ. ಆದರೆ ಪಾವೆ ಅವರು ಮಹನೀಯರು ರೋಗಿಯ ರೀತಿಯಲ್ಲಿ ಬಂದು ನಮ್ಮ ಕಣ್ಣನ್ನು ತೆರೆಸುತ್ತಾರೆ. ನಮ್ಮ ವೃತ್ತಿಗೆ ಅರ್ಥ ಬರುವುದು ಇಂಥವರಿಂದಲೇ - ಎಂದು ನನಗನ್ನಿಸುತ್ತದೆ. ಪಾವೆ ಅವರು 31-10-76ರಂದು ನನಗೆ ಬರೆದ

ಪತ್ರದ ಕೊನೆ ಹೀಗಿದೆ : "...but the seventytwo days I spent in the hospital under your care were a new experience which made life look more worth living in spite of aches and pains for what can be more pleasurable than the milk of human kindness?"

ಪಾವೆ ಅವರಿಗೆ ದೀರ್ಘಾಯುಸ್ಸನ್ನು ಬೇಡುವುದು ನನ್ನ ಅಂತರಿಕ ಜವಾಬ್ದಾರಿಗಳಲ್ಲೊಂದೆಂದು ನಾನು ಭಾವಿಸಿದ್ದೇನೆ.

ಇಂಥವರನ್ನು ನೋಡಿಯೇ ಅಡಿಗರು ಬರೆದಿದ್ದಿರಬೇಕು :

ಮೈವೆತ್ತ ಲಾಲಿತ್ಯವನು ಕಂಡೆ ನಾ ಮೊನ್ನೆ—
ಭಾವಜೀವಗಳ ಸಂಸ್ಕಾರ ಸಾಕಾರವನು
ನವ್ಯತೆಯ ಮರ್ಮವನು ಭವ್ಯತೆಯ ಕರ್ಮವನು
ಕಾವ್ಯಕಮಲದ ಮಧುರ ಮಕರಂದ ಸಾರವನು
ಜೀವನಪಯೋನಿಧಿಯ ಪೀಯೂಷ ಪೂರವನು



Made out of the Finest Materials

Mangalore Ganesh Beedies

Smokers cannot afford to miss them

DAILY SALES EXCEED 7 CRORE BEEDIES

Head Office

Mangalore Ganesh Beedi Works

VINOBA ROAD

: :

MYSORE 570 005

Telephone : 20241

Telegrams : 'AROMA'



ಪಾವೆ ಕಸ್ತೂರಿ

ಲಾಂಗೂಲಪ್ರಶಂಸೆ

ಎನ್. ಪ್ರಹ್ಲಾದರಾವ್

ಪಾವೆಂ ಅವರ ಕಾವ್ಯನಾಮ ಅವರ ಬರೆವಣಿಗೆಯ ಧೋರಣೆಗೆ ಬಹಳ ಉಚಿತವಾದದ್ದೇ ಆಗಿದೆ. ನಗು ಚೇಷ್ಟೆ ವ್ಯಂಗ್ಯಗಳಿಗೆ ಬಾಲ ಪ್ರತೀಕವಾಗಿರುವುದರಿಂದ ಅವರ ನಾಮದ ಬಲ ಇರುವುದು ಅವರ ಬಾಲದ ಬಲದಲ್ಲಿ. ಆದರೆ ಅವರು ಯಾರ ಮುಂದೂ ಬಾಲ ಆಡಿಸಿದವರಲ್ಲ; ಬಾಲವೇ ಅರನ್ನು ಆಡಿಸಿದೆ, ಮೆರೆಸಿದೆ ಅವರ ಮಂಗನ ಮಲ್ಲಿನಾಥ ತನದ ಚಮತ್ಕಾರಗಳನ್ನೆಲ್ಲ ಸಮರ್ಥವಾಗಿ ನಿರ್ವಹಿಸಿರುವ ಅವರ ಲಾಂಗೂಲ ಅಸಾಮಾನ್ಯವಾದುದು. ಅದು ಹನುಮಂತ ಲಾಂಗೂಲಕ್ಕೆ ನಾತ್ರ ಕಿಂಚಿದೂನ, ಅಷ್ಟೆ. ಅವರ ಬರೆಹದಲ್ಲಿ ಕಾಣಿಸುವುದು ಕಪಿಚೇಷ್ಟೆಯಲ್ಲಿ ಗಂಭೀರ ವ್ಯಂಗ್ಯ. ಸುತ್ತಲೂ ಲತ್ತೆ ಕೊಡುವ ಕತ್ತೆ ಎಂದು ವ್ಯಂಗ್ಯವನ್ನು ಶಿವರಾಮ ಕಾರಂತರು ಒಂದು ಕಡೆ ಬಣ್ಣಿಸಿದ್ದಾರೆ. ವ್ಯಂಗ್ಯ ಇನ್ನೊಬ್ಬರ ಕಾಲು ತುಳಿದ ಹಾಗೆ ಎಂದು ಒಂದು ಮಾತಿದೆ. ಆದರೆ ನಿಜವಾದ ವ್ಯಂಗ್ಯ ಎದುರಾಳಿಯನ್ನು ನೋಯಿಸುವಂತೆ ಇರಬಾರದು. ಅಂದರೆ ತಿಂದವನಿಗೆ ಲತ್ತೆ ಬಿತ್ತೆಂಬ ಅರಿವಾಗಬೇಕು; ಆದರೆ ಪೆಟ್ಟಾಗಬಾರದು. ತುಳಿಸಿಕೊಂಡವನಿಗೆ ತುಳಿದುದರ ಅರಿವಾಗಬೇಕು; ಆದರೆ

ನೋವಾಗಬಾರದು. 'ಪ್ರಹಾರ' ಆಗಬೇಕು; ಆದರೆ ಬಾಸುಂಡೆ ಬರಬಾರದು. 'ಲೋಕದ ಡೊಂಕ'ನ್ನು ಎತ್ತಿ ತೋರುವಲ್ಲಿ ಆಚಾರ್ಯರು ಇಂಥ ನಯವಾದ ವ್ಯಂಗ್ಯವನ್ನು ಉದ್ದಕ್ಕೂ ಸಾರ್ಥಕವಾಗಿ ಬಳಸಿಕೊಂಡಿದ್ದಾರೆ. ರಾಜಕೀಯ ಸಾಮಾಜಿಕ ಧಾರ್ಮಿಕ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಬಾಲವಾಡಿಸಿದ್ದಾರೆ. ತಮ್ಮ ಡೊಂಕನ್ನೂ ಅವರು ಅಷ್ಟೆ ಬಿಚ್ಚುವುದನ್ನು ನಿಂದ ಎತ್ತಿ ತೋರುತ್ತಾರೆ. ಪತ್ರಿಕೆಯ ಗಾಳಿಮಾತು ಸಹ ಅವರ ಕೈಲಿ ಶಾಶ್ವತ ಸಾಹಿತ್ಯದ ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಒಂದೊಂದು ಪ್ರಬಂಧವೂ ಅವರ ಬಹುಶ್ರುತತ್ವಕ್ಕೆ ನಿಶಿತಮತಿಗೆ ಸಾಕ್ಷಿಯಾಗಬಲ್ಲದು. ಆದರೆ ಯಾವುದೂ ಅತಿ ಭಾರವಾಗದು. ಉದ್ದಕ್ಕೂ ಒಂದು ಬಗೆಯ ವಿಲಾಸ ಕಾಣುತ್ತದೆ.

ಲಲಿತ ಲೇಖನ ಪ್ರಕಾರದಲ್ಲಿ ಪಾವೆಂ ನಿಜಕ್ಕೂ ಎತ್ತರದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ, ಹನುಮಂತ ರಾವಣನ ಆಸ್ಥಾನದಲ್ಲಿ ತನ್ನ ಬಾಲದ ಹಿರಿಮೆಯಿಂದ ಅವನಿಗಿಂತ ಎತ್ತರದ ಪೀಠದಲ್ಲಿ ಕುಳಿತಹಾಗೆ!

With best compliments from

M/S ARVINDA MOTORS

BALMATTA ROAD, MANGALORE-575 001

Dealers for

'TATA' DIESEL VEHICLES

Branches at

SHIMOGA, KARWAR, KOPPA-KADUR, SIRSI & DANDELI

Grams : "ARVIND"

Phone : 3262, 5333 (3 Lines)

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ನಮಗೆ ಹಿರಿಯರಾದರೂ ಗೆಲೆಯರಾಗಿ ಉಳಿದ ಪಾವೆಂ

ಯು. ಆರ್. ಅನಂತಮೂರ್ತಿ

ಪಾವೆಂ ಬಗ್ಗೆ ಕೆಲವು ಮಾತುಗಳನ್ನು ಬರೆಯಲಿ ಎಂದು ನಾನಾಗಿಯೇ ಜಿ. ಟಿ. ನಾರಾಯಣರಾಯರನ್ನು ಕೇಳಿಕೊಂಡೆ. ಅವರು ಸಂತೋಷದಿಂದ ಒಪ್ಪಿದರು. ಈಗ ಬರೆಯಲು ಕೂತಾಗ ಅನ್ನಿಸುತ್ತೆ : ನಾನು ಪಾವೆಂ. ಆಚಾರ್ಯರನ್ನು ಭೆಟ್ಟಿಯಾದದ್ದು ಮೂರೋ ನಾಲ್ಕೋ ಬಾರಿ ಮಾತ್ರ ಹೆಚ್ಚಾಗಿ ಅವರ ಬರವಣಿಗೆಯಿಂದ ನನಗೆ ಅವರ ಪರಿಚಯ. ಆದರೂ ಯಾಕೆ ವೈಯಕ್ತಿಕವಾಗಿ ಅವರ ಬಗ್ಗೆ ಬರೆಯಬೇಕೆಂದು ನನಗೆ ಅನ್ನಿಸಿತೆಂದರೆ ನನಗೆ ಅವರ ಬಗ್ಗೆ ಇರುವ ಗೌರವ. ಕನ್ನಡದ ಪತ್ರಕರ್ತರಲ್ಲಿ ನಾನು ಪ್ರೀತಿಸುವ, ಉತ್ಸಾಹಪಡುವ ಎರಡು ಮೂರು ಜನರಲ್ಲಿ ಪಾವೆಂ ಮೊದಲನೆಯವರು.

ಪಾವೆಂ ಬಿಚ್ಚುಮನಸ್ಸಿನ ಮನುಷ್ಯ ಎನ್ನುವುದು ನನಗೆ ಖಾತ್ರಿಯಾದ್ದು ಅವರು ಬ್ರಾಹ್ಮಣರ ಬಗ್ಗೆ 'ಕಸ್ತೂರಿ'ಯಲ್ಲಿ ಹಿಂದೊಮ್ಮೆ ಬರೆದದ್ದನ್ನು ಓದಿದಾಗ ಕನ್ನಡದ ಕೆಲವು ಲೇಖಕರು ಜಾತಿಯ ಬಗ್ಗೆ ಪ್ರಶ್ನೆಯನ್ನು ಎತ್ತಿದ ಕ್ರಮ ಸಮಾಜಶಾಸ್ತ್ರದ ದೃಷ್ಟಿಯಿಂದಲೂ ಸಾಹಿತ್ಯದ ದೃಷ್ಟಿಯಿಂದಲೂ ಹಿಂದುಳಿದವರನ್ನು ಜಾಗೃತಗೊಳಿಸುವ ರಾಜಕೀಯದ ದೃಷ್ಟಿಯಿಂದಲೂ ಉಪಯೋಗಕ್ಕೆ ಬಾರದಂತೆ ವ್ಯಕ್ತಿನಿಂದೆ ಮತ್ತು ಅಪಪ್ರಚಾರಗಳಲ್ಲಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಪಾವೆಂ ಆಚಾರ್ಯರು ವಿಚಲಿತರಾಗದೆ ಬ್ರಾಹ್ಮಣರನ್ನು ಹೇಗೆ ಎಸೆದರೂ ಕಾಲಿನ ಮೇಲೆ ನೆಲ ತಲವುವ ಬೆಕ್ಕಿಗೆ ಹೋಲಿಸಿ ತಮ್ಮನ್ನು ತಾವೇ ಪರೀಕ್ಷಿಸಿಕೊಂಡಿದ್ದರು. ಈಜಿಗೆ ಅವರು ಅಡಿಗರ ಕಾವ್ಯದ ಮೇಲೆ ಬರೆದ ಲೇಖನ ಅಡಿಗರ ಕಾವ್ಯದ ವಿಮರ್ಶೆಯನ್ನು ಹೊಸ ದಿಕ್ಕಿಗೆ ತಿರುಗಿಸಬಲ್ಲ ಸೂಚನೆಗಳನ್ನು ಒಳಗೊಂಡಿದೆ. ಬಿಚ್ಚು

ಮನಸ್ಸಿನ ಜೊತೆ ಸೂಕ್ಷ್ಮಜ್ಞತೆಯಿದ್ದವರು ಮಾತ್ರ ಬರೆಯ ಬಲ್ಲ ಲೇಖನಗಳು ಇವು. ಅಲ್ಲದೆ, ಬರೆಯುವುದಕ್ಕೆ ಕಲಿತ ಮೇಲೆ ಪ್ರತಿದಿನವೂ ಏನನ್ನಾದರೂ ಹೊಸೆಯುತ್ತಲೇ ಇರಬೇಕಾದ ಪತ್ರಕರ್ತನೊಬ್ಬ ಎಚ್ಚರದಿಂದ ಬರೆಯುವ, ತನ್ನ ಮನಸ್ಸನ್ನು ನೋಡಿಕೊಳ್ಳುವ, ಸೂಕ್ಷ್ಮಗಳನ್ನು ಕಾಣಿಸುವ ಶಕ್ತಿಯನ್ನು ಪಾವೆಂ ಈ ವಯಸ್ಸಿನಲ್ಲೂ ಉಳಿಸಿಕೊಂಡಿರುವುದು ಆಶ್ಚರ್ಯವಲ್ಲವೆ ?

ವಿಸ್ಮಯ ಮತ್ತು ಅನುಮಾನ-ಈ ಎರಡು ಶಕ್ತಿಗಳನ್ನೂ ಕೂಡಿಸಿಕೊಂಡವರನ್ನು ಕಂಡರೆ ನನಗೆ ಆಶ್ಚರ್ಯ. ಬರೀ ವಿಸ್ಮಯದ ಭೋಳೆ ಸ್ವಭಾವದ ಜನ ತಮ್ಮ ಶಕ್ತಿ ಉತ್ಕಟವಾಗಿದ್ದಾಗ ಅನುಭವದ ತನ್ಮಯತೆಯನ್ನು ಉಂಟುಮಾಡ ಬಲ್ಲ ಕೃತಿಗಳನ್ನು ಕೊಟ್ಟಾರು; ಉಳಿದ ಸಮಯ ಇವರ ಮಾತುಗಳು ಬರೀ ಊದಿಕೊಂಡಿರುತ್ತವೆ. ಅನುಮಾನ ಮಾತ್ರ ಸಾಧ್ಯವಿರುವ ಸಿನಿಕರು ಭಾಷೆಯನ್ನು ಕುಹಕಕ್ಕಾಗಿ ಬಳಸುವಾಗ ಚುರುಕಾಗಿ ರುಚಿಯಾಗಿ ಬರೆಯುತ್ತಾರೆ-ನಿಜ. ಆದರೆ ಇಂಥವರು ಏನನ್ನು ಕಂಡಾರು ? ಕಾಣಿಸಿಯಾರು ? ಪರಚುವ, ಪರಚಿಕೊಳ್ಳುವ ಇವರ ಸುಖ ಕೊನೆಗೂ ದೊಡ್ಡ ಬೋರೇ ಸರಿ ನನ್ನ ವಾರಿಗೆಯವರಿಗೆ ತಂದೆಯಾಗಬಹುದಾದ ವಯಸ್ಸಿನ ಪಾವೆಂ ತಮ್ಮ ವಿಚಾರದಲ್ಲಿ, ಬರವಣಿಗೆಯಲ್ಲಿ ವಿಸ್ಮಯ ಮತ್ತು ಅನುಮಾನ, ಗಾಂಭೀರ್ಯ ಮತ್ತು ಹಾಸ್ಯ ಒಟ್ಟಾಗಿ ಉಳಿಸಿಕೊಂಡು ಬಂದದ್ದು ನೋಡಿದರೆ ನನಗೆ ಅವರ ಬಗ್ಗೆ ತುಂಬ ಅಭಿಮಾನವೆನ್ನಿಸುತ್ತದೆ. ಪಾಂಪಸ್ ಆಗದಂತೆ ಪಕ್ಕವಾಗುತ್ತ ಹೋಗುವ ಗದ್ಯ ಬರೆಯಬಲ್ಲ ಪಾವೆಂ. ಆಚಾರ್ಯರಂಥವರು ಮಾತ್ರ ಹಿರಿಯರಾದರೂ ನಮಗೆ ಗೆಲೆಯರಾಗಿ ಉಳಿಯಬಲ್ಲ ಸೋಜಿಗದ ವ್ಯಕ್ತಿಗಳಾಗುತ್ತಾರೆ.

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯರಿಗೆ ಶುಭಾಶಯಗಳು

ಹೋಟೆಲ್ ಟೂರಿಸ್ಟ್

ಆನಂದರಾವ್ ವೃತ್ತ, ಬೆಂಗಳೂರು 560009

ಪಾವೆಂ ಕಸ್ತೂರಿ

ನವನೀರವ—ಒಂದು ವಿಮರ್ಶೆ*

ಹಾ. ನಾ. ನಾಯಕ

ಪಾಡಿಗಾರು ವೆಂಕಟರಮಣಾಚಾರ್ಯರು ಪ್ರಸಿದ್ಧ ಪತ್ರಿಕೋದ್ಯೋಗಿಗಳೆಂದು, ವಿಮರ್ಶಕರೆಂದು ಹೆಸರಾಗಿದ್ದಾರೆ. 'ಕವಿಯಾಗಿ ಕೆಟ್ಟವ ಒಳ್ಳೆಯ ವಿಮರ್ಶಕನಾಗುತ್ತಾನೆ' ಎಂಬ ಒಂದು ಮಾತಿದೆ. ಆ ಮಾತಿಗೆ ಆಚಾರ್ಯರು ಅಪವಾದವೆಂದೆನಿಸುತ್ತದೆ, ಅವರ ಕವನ ಸಂಗ್ರಹ 'ನವನೀರವ'ವನ್ನು ನೋಡಿದಮೇಲೆ.

1933ರಿಂದ 50ರ ವರೆಗೆ ಕವಿ ಬರೆದ ಕವನಗಳಲ್ಲಿ ಕೇವಲ ನಲವತ್ತನ್ನು ಇಲ್ಲಿ ಸೇರಿಸಲಾಗಿದೆ. "ಆಧುನಿಕ ಕನ್ನಡ ಕವಿತೆಯ ಉತ್ಸಾಹದ ಕಾಲದಲ್ಲಿ ಕವಿತೆಯನ್ನು ಬರೆಯತೊಡಗಿದವರಲ್ಲಿ ನಾನೂ ಒಬ್ಬ" ಎಂದು ಅವರು ಹೇಳಿಕೊಂಡಿದ್ದಾರೆ. ಸುಮಾರು 20 ವರ್ಷದ ಈ ದೀರ್ಘಾವಧಿಯಲ್ಲಿ ಅವರು ಕೆಲಸ ಮಾಡಿದ್ದರೂ ಇಲ್ಲಿರುವ ನಲವತ್ತು ಕವಿತೆಗಳು ಅವರ ದೃಷ್ಟಿಯಲ್ಲಿ ಸಂಗ್ರಾಹ್ಯವೆನಿಸಿದುವು. "ಜೀವನದ ಬಿರುಗಾಳಿ ನನ್ನನ್ನು ಮೊದಲಿನಿಂದಲೂ ಕಾವ್ಯವ್ಯವಸಾಯಕ್ಕೆ ಪ್ರತಿಕೂಲವಾದ ಕ್ಷೇತ್ರಗಳಲ್ಲೇ ಸುತ್ತಾಡಿ ಸುತ್ತ ಬಂದಿದೆ. ಪ್ರತಿಕೂಲ ಅವರಣದಲ್ಲಿಯೂ ಹುಲುಸಾಗಿ ಬೆಳೆಯುವಷ್ಟು ಸತ್ತ್ವಶಾಲಿ ಪ್ರತಿಭೆ ನನ್ನ ದಲ್ಲವೋ ಏನೋ" ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡದಲ್ಲಿ 32-33ರ ಸುಮಾರಿಗೆ ಆರಂಭವಾದ ಹೊಸ ಕವಿತೆಯ ಕರೆಗೆ 'ಓ'ಕೊಟ್ಟ ಈ ಕವಿಯ 'ಹೂವಿನ ಹಂಬಲ' 'ಮುರಲಿಯ ಹಾಡು' 'ಬೆಳಕೆಲ್ಲ' ಮುಂತಾದ ಕವಿತೆಗಳಿಗೂ ನವ್ಯಕಾವ್ಯದ ಮಾತು ಕೇಳಿಬಂದ ಸುಮಾರು 1950ರ ಸಮಯಕ್ಕೆ ಬರೆದ 'ಉದ್ದೇಶ'ದಂತಹ ಕವಿತೆಗೂ ನಡುವೆ ದೀರ್ಘಕಾಲ ಸಂದಿದೆ. ಈ ಅವಧಿಯಲ್ಲಿ ಎಷ್ಟೋ ಜನ ಕವಿಗಳು ಬಂದು ಹೋಗಿದ್ದಾರೆ. ಕಾವ್ಯಕ್ಷೇತ್ರದಲ್ಲಿ ನಾನಾ ವಿಧವಾದ ಪ್ರಯೋಗಗಳು ನಡೆದಿವೆ. ಆಚಾರ್ಯರ ಕವಿತೆಗಳ ಬೆಳವಣಿಗೆಯೂ ಹಲವು ಏರಿಳಿತಗಳನ್ನು ದಾಟಿ ಬಂದಿದೆ.

'ಇನಿಯನ ಸ್ವಾಗತ' 'ಸಂಯುಕ್ತ' ಇವೆರಡೂ ರಾಜ ಪುತ್ರರ ಇತಿಹಾಸಕ್ಕೆ ಸೇರಿದ ಕಡೆಯ ತುಣುಕುಗಳು. ತನ್ನ ತಂದೆಯಾದ ಜಯಚಂದನ ವೈರಿಯಾದ ಪೃಥ್ವಿಯ

ಮೂರ್ತಿಯನ್ನೇ ಸ್ವಯಂವರದಲ್ಲಿ ವರಿಸಿದ 'ಸಂಯುಕ್ತ'ಯ ಕಥೆ ಹೊಸದಲ್ಲ. ರಣರಂಗಕ್ಕೆ ತೆರಳಿದ ಜಸವಂತ ಗಾಯ ಗೊಂಡು ಮರಳಿ ಬಂದಾಗ—

'ಕ್ಷತ್ರಿಯ ಪತ್ನಿಗೆ ಪತಿಯ ಸಮಾಗಮವಾಗುವುದೆರಡೇ ಮಾರ್ಗದಲಿ'!

ವಿಜಯೋತ್ಸವ ಕೋಲಾಹಲದಲಿ ಮೇಣ, ಮೇಲದೋ ವೀರಸ್ವರ್ಗದಲಿ'

ಎಂದು ಅವನನ್ನು ಕೊಡೆಯ ಹೊರಗೇ ನಿಲ್ಲಿಸಿ ಬಾಗಿಲು ಹಾಕಿಸಿದ 'ವೀರಕ್ಷತ್ರಾಣಿ'ಯ ಕತೆ 'ಇನಿಯನ ಸ್ವಾಗತ' ಎರಡೂ ಆಯಾ 'ಘಳಿಗೆ'ಗಳನ್ನು ಚೆನ್ನಾಗಿ ಚಿತ್ರಿಸುತ್ತವೆ.

ಇಲ್ಲಿ ಕೆಲವು ಚತುರ್ಧಶ ಪದಿಗಳೂ (ಸಾನೆಟ್ಸ್) ಇವೆ. ಅವುಗಳೆಲ್ಲ 'ನುಸಿಗೆ'—ಎಂಬುದು ತನ್ನಷ್ಟಕ್ಕೆ ತುಂಬ ಚೆನ್ನಾಗಿದೆ. 'ಬಡ ಮುನಸಿಪಾಲಿಟಿಗೆ ಒಡಹುಟ್ಟಿದವ ನೀನು!' ಎಂದು ಸಂಬೋಧಿಸಿ 'ನಾಗರಿಕ ನರ ನಾರಿ ವದನ ಕಮಲದ ಜೇನು, ಸವಿದು ಜೇಂಕರಿಸಿ ನಲಿವಾರಡಿಯೆ ನೀನೇನು?' ಎಂದು ಪ್ರಶ್ನಿಸುತ್ತಾರೆ. 'ನಿದ್ದೆವೆಣ್ಣೆ ನ ಕೈಯ ಬೀಣೆ' ಎಂಬ ಮಾತಂತೂ 'ಪ್ರೇಮಗಾನದ ಸಸಿ, ಸಂತಸಿ'ಗೆ ಮುದ್ದಾಗಿ ಒಪ್ಪುತ್ತದೆ. ಈ ಕವಿ ಮೊದಮೊದಲು ಬರೆದ ಕವಿತೆಗಳೆಲ್ಲ ಈ ಚತುರ್ಧಶ ಪದಿಗಳೇ ಹೆಚ್ಚು ಯಶಸ್ವಿಯಾಗಿವೆಯೆಂದು ಹೇಳಿದರೆ ತಪ್ಪಾಗಲಾಗದು.

'ಕವಿತೆ ತುದಿ ನಾಲಗೆಯ ಮಗುವಲ್ಲ, ಎದೆವಳ್ಳಿ ಬಿಟ್ಟ ಬಣ್ಣದ ಮುಗುಳು....'

'ಮೊದಲನು ಕೊನೆ ಬೆನ್ನತ್ತುವ ಮೊಲ್!'

'ಸಂಜೆದಾವರೆಯೆದೆಯ ತುಂಬಿಯಂತೆ,

ನನ್ನ ಬಯಕೆಯ ಕೊಡವ ತುಂಬಿಕೊಂಬೆ !

'ಆನ ಚಿಂತೆಯ ಕಡಲ ತೆರೆಗಳು

ನಿನ್ನೆದೆಯ ತಡಿಗಡರುತಿಹವು?'

* ಪಾ.ವೆಂ. ಆಚಾರ್ಯರ ಕವನ ಸಂಕಲನ ಕುರಿತು 1953 ಅಕ್ಟೋಬರ್ 'ಪುಸ್ತಕ ಪ್ರಪಂಚ'ದಲ್ಲಿ ಪ್ರಕಟವಾದ ವಿಮರ್ಶೆ.

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಎಂದು ಮುಂತಾಗಿ ಅಲ್ಲಲ್ಲಿ ಸಿಕ್ಕುವ ಸುಂದರವಾದ ಸಾಲುಗಳು ಈ ಕವನಗಳಲ್ಲಿ, ತೀರ ಸಾಮಾನ್ಯವಾದ ಕೆಲವು ಕವನಗಳಲ್ಲೂ ಕೂಡ ಓದುಗನ ಮನಸ್ಸನ್ನು ಸೆರೆಹಿಡಿಯುತ್ತವೆ. ತಮ್ಮ ಹನ್ನೊಂದನೆಯ ವಯಸ್ಸಿನಿಂದಲೇ ಷಟ್ಪದಿ, ಕಂದ, ವೃತ್ತಾದಿ ವಿಧಾನಗಳಲ್ಲಿ ಕೈ ಪಳಗಿಸುತ್ತ ಬಂದ ಆಚಾರ್ಯರು ಇಲ್ಲಿನ ಪ್ರತಿಯೊಂದು ಕವನದಲ್ಲಿಯೂ ಭಂದಿಸಿದ ವೈವಿಧ್ಯತೆಯ ಪ್ರಯೋಗಗಳನ್ನು ನಡೆಸಿರುವುದು ಕಂಡುಬರುತ್ತದೆ.

‘ಕವಿ, ವಿಜ್ಞಾನಿ’ ‘ವಿಮರ್ಶಕ’ ‘ಮಗುವಿಗೆ’ ‘ನನ್ನ ಗೋರಿಯ ಮೇಲೆ’ ‘ಯುದ್ಧ’ ಮುಂತಾದ ಕೆಲವು ಕವಿತೆಗಳು ಈ ಸಂಗ್ರಹದಲ್ಲಿ ಒಂದು ಕ್ರಮವಾದುವು. ‘ಬಾರೆಂದು ಕರೆದಾಗ’ ‘ಒಂದು ಕಾಗದ’ ತೀರ ಸಾಮಾನ್ಯವಾದ ಪ್ರೇಮ ಗೀತೆಗಳು, ಈ ಸಂಗ್ರಹಕ್ಕೆಲ್ಲ ಕಿರೀಟಪ್ರಾಯವಾದ ಕವಿತೆ ‘ಉದ್ದೇಶ’ ಹೊಸಗನ್ನಡದ ಕವಿತೆಗಳ ಯಾವ ಸಂಕಲನ (ಅಂಥಾಲೋಜಿ)ದಲ್ಲೂ ದರೂ ಸೇರುವ ತುಂಬ ಯೋಗ್ಯತೆಯ ಕೃತಿ.

ಬೀಜದಿಂದ ಮೇಲೆದ್ದು ತನ್ನ ಎಳೆಯ ಎರಡೆಲೆಗಳನ್ನು ಗಾಳಿಗೆ ಅಡಬಿಡಬೇಕಾಗಿದ್ದ ಮೊಳಕೆಯೊಂದು ತನ್ನ ಸೃಷ್ಟಿಯ ರಹಸ್ಯವನ್ನು ಕುರಿತು ಪ್ರಶ್ನಿಸುತ್ತದೆ, ತನ್ನ ಹುಟ್ಟಿಗಾಗಿ ತಾಯಿಬಿತ್ತ ಪಡುತ್ತಿರುವ ವೇದನೆಯನ್ನು ನೋಡಲಾರದೆ. ತಾಯಿ ಏನು ಉತ್ತರ ಕೊಟ್ಟಿತು? ‘ನೀ ಬೆಳೆದು ಬೆಳಕು ಕಂಡರೆ ಅದುವೆ ನನಗೆ. ಆನಂದ,’ ಮೊಳಕೆಯ ಕಾತರ ತಪ್ಪದು. ಚಣಚಣಕ್ಕೂ ಅದರ ಆತುರ ಹೆಚ್ಚುತ್ತದೆ. ‘ನಾನೊಬ್ಬನೇ ಜಗದಿ ಇಲ್ಲದಿದ್ದರೆ

ನಿನ್ನೆ ದೆಗದೇಕೆ ಕ್ಷೋಭ,’ ಇದು ಸೃಷ್ಟಿಯ ರಹಸ್ಯ. ‘ಬೀಜದ ಹೃದಯದೀ ಸಂಕುಚಿತ ಕಣವೆಯಲಿ ಸಕಲ ವಿಶ್ವದ ಕಾಮನೋನ್ಮಾದ ಸಂಭ್ರಮವೆಲ್ಲ ಸಂಗಮಿಸಿ ಹರಿಯ ತೊಡಗಿದುದು ಧೋ ಧೋ ಎಂದು’, ಅಷ್ಟು ಮಾತ್ರ ಅದಕ್ಕೆ ಗೊತ್ತು. ಅದು ನೋವೋ ನಲಿವೋ ತಿಳಿಯದು. ಆದರೆ ಎಳೆಸಸಿ ಕೇಳಿಲ್ಲ. ಅದರ ಬೆಳೆವಣಿಗೆ ನಿಂತಿತು. ಮೊಳೆಯುತಿಹ ಸಸಿಯ ಈ ಪ್ರಶ್ನೆಯನ್ನು ಕೇಳಿದ ಭೂಮಿ, ನೀರು, ಗಾಳಿ, ಬೆಳಕುಗಳೆಲ್ಲ ನಾವೇಕೆ ವ್ಯವಹರಿಸಬೇಕೆಂದು ಸ್ತಬ್ಧವಾಗಿವೆ. ಅಂತರಿಕ್ಷದಿಂದತ್ತ ಕುಳಿತು ತನ್ನ ಕರ್ಮದಲ್ಲಿ ಲೀನವಾಗಿ ಹೋದ ಕುಂಬಾರನಿಗೂ ಈ ಸಮಸ್ಯೆಯ ಅರಿವಾಗುತ್ತದೆ. ತನ್ನ ಸೃಷ್ಟಿಯನ್ನು ನೋಡಿ ‘ಏಕೆ ಏಕೆ? ಏಕೆ ಸೃಷ್ಟಿಜಾಲವನು ರಚಿಸುತ್ತಿದೆನು ನಾನು? ಆವ ಉದ್ದೇಶಕೆ?’ ಎಂಬ ಪ್ರಶ್ನೆ ಹಾಕಿಕೊಳ್ಳುತ್ತಾನೆ. ‘ದೊರಕೆ ಲಿಲ್ಲಾತನೆಗೆ ಉತ್ತರ’ ಮತ್ತೆ ‘ಆ ಅವೂರ್ವ ಪುರುಷ’ ತಾನು ‘ರಚಿಸಿ ಬಿಟ್ಟಿದ್ದ ನಾಮರೂಪಾಘವನು ಒಂದೆ ಅಘಾತದಲಿ ಅಸ್ತಳಿಸಿದನು,’ ಎಲ್ಲವೂ ಆಯ್ದು ‘ಅಂತರ್ಧಾನ, ಉಳಿಯ ಲಿಲ್ಲೇನೂ.’

ತಮ್ಮ ಕವಿತೆಗಳ ಸಂಖ್ಯೆಯ ಮಟ್ಟಿಗೆ ಮಾತ್ರವಲ್ಲ ಯೋಗ್ಯತೆಯ ಬಗೆಯೂ ಆಚಾರ್ಯರು ‘ಆತ್ಮಗ್ಲಾನಿ’ ಪಡಬೇಕಾಗಿಲ್ಲವೆಂಬ ಮಾತನ್ನು ‘ಉದ್ದೇಶ’ವನ್ನು ಓದಿದ ಯಾರಾದರೂ ಹೇಳಬಹುದು. ಕಾವ್ಯ ವ್ಯವಸಾಯಕ್ಕೆ ಪ್ರತಿಕೂಲವಾದ ಕ್ಷೇತ್ರದಲ್ಲೇ ಇದ್ದೂ ‘ಉದ್ದೇಶ’ದಂತಹ ಕವಿತೆ ಬರೆದ ಕವಿ ಅನುಕೂಲ ಕ್ಷೇತ್ರದಲ್ಲಿದ್ದಿದ್ದರೆ....ಎಂದು ಆಸೆಪಡುವುದೇನೋ ತಪ್ಪಾಗಲಾರದು.

* * *

ಶ್ರೀ ಪಾ. ನಂ. ಆಚಾರ್ಯರಿಗೆ ಹಾರ್ದಿಕ ತುಭಾಶಯಗಳು

ANKOLA KIRANI STORES
and
ANKOLA CLOTH STORES
DHARWAR 1

ಸಾವಂ ಕಸ್ತೂರಿ

ಪಾವೆಂ ಸಾಮೀಪ್ಯೆ

ಕು. ಶಿ. ಹರಿದಾಸಭಟ್ಟ

ಬಂಧುತ್ವದ ದೆಸೆಯಿಂದಲೂ ನೆರೆಕರೆ ಎಂಬ ದೆಸೆಯಿಂದಲೂ ಸಾಹಿತ್ಯಾಸಕ್ತಿ ಎಂಬ ಸಮಾನ ವ್ಯಸನದ ಮೂಲಕವೂ ಪಾವೆಂ ನನಗೆ ಸಮೀಪಸ್ಥರು. ಅವರು ನನಗೆ ತಕ್ಕಮಟ್ಟಿಗೆ ಹತ್ತಿರದ ಬಂಧುಗಳು. ನಲ್ವತ್ತು ವರ್ಷ ಕೆಳಗೆ ಅವರು ನಮ್ಮ ಮನೆ ಹಿಂದಿನ ತೋಡಿನ ಬಳಿಯ ಒಂದು ಚಿಕ್ಕಮನೆಯಲ್ಲಿ ವಾಸವಾಗಿರುತ್ತಿದ್ದರು. ಆನಾಗಲೇ ಎಳೆಯರಾದ ನಮಗೆ ಅವರ ದರ್ಶನ — ಇನ್ನೊಬ್ಬ ಬಂಧುಗೃಹದಲ್ಲಿ. ಆಗಿಂದಾಗ ಹುಬ್ಬಳ್ಳಿ ಕಡೆಗೆ ಹೋಗಿ ಬರುತ್ತಿದ್ದ ಇನ್ನೊಬ್ಬ ಹಿರಿಯ ಬಂಧು ತಾನು ಬರುವಾಗಲೆಲ್ಲ ಆಗಿನ ಕಾಲದಲ್ಲಿ ಬಿಸಿಬಿಸಿ ಮಾರಾಟವಾಗುತ್ತಿದ್ದ ವೆಂಕಟಾಚಾರ್, ಗಳಗನಾಥ ಮುಂತಾದವರ ಗ್ರಂಥಗಳನ್ನು ತರುತ್ತಿದ್ದರು. ಅವರು ಬಂದರು ಅಂದ ಕೂಡಲೇ ನಮಗೆಲ್ಲ ಆಕರ್ಷಣೆ—ಅವರ ಉಕ್ಕಿನ ವೆಟ್ಟಿಗೆ, ಅದರೊಳಗಿಂದ ಅವರು ಹೊರತೆಗೆದು ನಮಗೆ ಕೊಡುತ್ತಿದ್ದ 'ನಿಗೂಢ ಕೊಲೆ' 'ಮಾಯಾವಿ' 'ಕನ್ನಡಿಗರ ಕರ್ಮಕಥೆ' ಯುದ್ಧ ರೋಚಕ ಪುಸ್ತಕಗಳು. ಇದಕ್ಕಾಗಿ ಪಾವೆಂ ಹಾಗೆ ನಾನೂ ಅಲ್ಲಿ ಹಾಜರಿರುತ್ತಿದ್ದೆ. ಆ ಮನೆಗೆ ಇನ್ನೂ ಒಂದು ಕಾರಣಕ್ಕಾಗಿ ನಾವಿಬ್ಬರೂ ಹೋಗುತ್ತಿದ್ದೆವೆಂದು ನನ್ನ ನೆನಪು. ಅದು ನನ್ನ ಮಟ್ಟಿಗೆ ದಾಸಭಟ್ಟರ ಮನೆ. ನಾಟಕ ಕಂಪೆನಿಗಳಲ್ಲಿ ವ್ಯವಸಾಯ ಮಾಡುತ್ತಿದ್ದ ಕೊಮೆಡಿಯನ್ ದಾಸಭಟ್ಟರ ಮಾತು, ವಿನೋದಸರತೆ ಬಿಡುವಿನ ವೇಳೆಗೆ ಪಾಠ ತಪ್ಪಿಸಿಕೊಂಡಾದರೂ ಅಲ್ಲಿಗೆ ಹೋಗುವಂತೆ ಪ್ರೇರೇಪಿಸುವ ಶಕ್ತಿಯಾಗಿತ್ತು. ದಾಸಭಟ್ಟರು ಪಾವೆಂ ಅವರನ್ನು ತಮಾಷೆಯಾಗಿ ತುಳುವಿನಲ್ಲಿ 'ಪುಳ್ಕೊಟಿ ಮಾಮ' (=ಹುಣಿಸೇಬೀಜದ ಮಾಮ) ಎಂದೂ ಅವರ ಜತೆ ಬರುತ್ತಿದ್ದ ಇನ್ನೊಬ್ಬನನ್ನು 'ಪಂದೆಜಿ ಮಾಮ' (=ಹೆಸರುಬೇಳೆ ಮಾಮ) ಎಂದೂ ಕರೆಯುತ್ತಿದ್ದರು. ವಿರಾಮಕಾಲದ ಸರಸ ಸಲ್ಲಾಪಕ್ಕೆ ವಿದೂಷಕ ಪಾತ್ರವನ್ನು ಜೀವನದಲ್ಲೂ ಸಾಕಷ್ಟು ವಾಸರಿಸುತ್ತಿದ್ದ ದಾಸಭಟ್ಟರು ಹೇಳಿ ಮಾಡಿಸಿದ ಮನುಷ್ಯ.

ಅವರಿದ್ದಲ್ಲಿ ನಗು, ಲೇವಡಿ, ಲಘುತ್ವ. ನನ್ನ ಪ್ರಾಥಮಿಕ ಶಾಲೆಯ ಮೊದಲ ಹಂತದ ನಮ್ಮ ಪರಿಚಯ ಇಷ್ಟಕ್ಕೇ ಸೀಮಿತ.

ಪ್ರಾಥಮಿಕ ನಾಲ್ಕನೆಯ ತರಗತಿಯಲ್ಲಿದ್ದಾಗ ಪಾವೆಂ ವರ್ಷಾರು ತಿಂಗಳು ಕಡಿಯಾಳಿ ಶಾಲೆಯಲ್ಲಿ ಶಿಕ್ಷಕರಾಗಿ ಬಂದರು. ನನ್ನ ವರ್ಗಕ್ಕೂ ಅವರು ಪಾಠಕ್ಕೆ ಬಂದ ನೆನಪಾಗುತ್ತದೆ. ಹೈಸ್ಕೂಲಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆದವರೊಬ್ಬರು—ಅದರಲ್ಲೂ ನನಗೆ ಅತಿ ಭಯಂಕರ ವೆನಿಸುವ ಗಣಿತದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಪಡೆದವರೊಬ್ಬರು ನಮಗೆ ಶಿಕ್ಷಕರಾಗುವುದನ್ನು ಕೇಳಿಯೇ ನಮಗೆ ರೋಮಾಂಚವಾಗಿತ್ತು. ಬಿಳೇ ಅಂಗಿ, ಧೋತ್ರಗಳ ನಡುವೆ ತನ್ನ ನೀಲಮೇಘ ಶ್ಯಾಮ ಸಮಾನವಾದ ಕಾಯವನ್ನು ಅಡಗಿಸದೆ, ಹೊಳಪು ಕಣ್ಣುಗಳ ತೇಜಸ್ಸಿನಿಂದ ನಮ್ಮಂಥ ಮಕ್ಕಳಿಗೆ 'ಉಪಾಧ್ಯಾಯ'ರೆಂದು ಗೌರವಾರ್ಹರೆನಿಸಿದ ಪಾವೆಂ ನನ್ನ ಬೆಂಚಿಗೆ ಸಮೀಪದಲ್ಲೇ ಅಡಿಕೋಲನ್ನು ಹಿಡಿದುಕೊಂಡು ಪಾಠ ಹೇಳುತ್ತಿದ್ದರೆಂದು ನೆನಪಾಗುತ್ತದೆ.

ಮುಂದಿನ ನೆನಪು ಉಡುಪಿಯ 'ಅಂತರಂಗ' ಪತ್ರಿಕೆಗೆ ಸಂಬಂಧಿಸಿದ್ದು—ಪಾವೆಂ ಅಂತರಂಗದ ಬರೆಹಗಾರ ಬಳಗಕ್ಕೆ ಸೇರಿ ಅದರ ಪುಟ ತುಂಬಿಸುತ್ತಿದ್ದ ಪರ್ವಕಾಲ 1935-36 ರಿಂದ ಪ್ರಾಯಃ ನಾಲ್ಕಾರು ವರ್ಷ ಉಡುಪಿಯ ಈ ಪತ್ರಿಕೆ ಅಖಿಲ ಕರ್ನಾಟಕ ಪ್ರಖ್ಯಾತಿಯನ್ನೂ ಪ್ರಸಾರವನ್ನೂ ಪಡೆಯಿತು; ಎಲ್ಲ ರೈಲುನಿಲ್ದಾಣಗಳಲ್ಲೂ ಅದನ್ನು ಮಾರಾಟ ಮಾಡುತ್ತಿದ್ದರು. ಅದರ ಮುಖಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಅದನ್ನು ಕೊಳ್ಳುವ ಗೀಳು ಜನರಿಗೆ ಹಿಡಿದಿತ್ತು. ಮುಖಬೆಲೆಯೋ, ಅತಿ ಪ್ರಸರಣದ ಅತಿರೇಕನನ್ನರಿಯದ 'ಮಂದಿ'ಯ ಆ ಯುಗದಲ್ಲಿ ಕೇವಲ ಒಂದಾಣೆ—ಅದನ್ನೇ ನಾಲ್ಕಾಣೆ ಎಂದರೂ ಓದುಗರು ಕೊಳ್ಳುತ್ತಿದ್ದರು. ಓದುಗರ ಅಭಿರುಚಿಯನ್ನು ಕೆರಳಿಸು

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

ವುದು ಹೇಗೆಂದು ಬಿ. ಎನ್. ಗುಪ್ತರ 'ಪ್ರಜಾಮತ' ತೋರಿಸಿ ಕೊಡುವುದಕ್ಕಿಂತಲೂ ಮುನ್ನವೇ ಉಡುಪಿಯ 'ಅಂತರಂಗ' ಪತ್ರಿಕೆ ತನ್ನ 'ಪಾಪಪೂರಿತ ಪಟ್ಟಣಗಳು' ಎಂಬ ಲೇಖನಾಲೆಯಿಂದ ಜನಪ್ರಿಯವಾಗಿಬಿಟ್ಟಿತ್ತು. ಪಾವೆಂ ಅವರು ಅನುವಾದ ಮತ್ತು ಸಂಗ್ರಹ ಕಲೆಯಲ್ಲಿ ನಿಪುಣರಾಗಲು ಅವರಿಗೆ 'ಅಂತರಂಗ'ವೇ ತರಬೇತಿಶಾಲೆ. ಅಷ್ಟು ಹೊತ್ತಿಗೆ ಆಚಾರ್ಯರು ಬಂಗಾಳಿಯನ್ನು ಓದಿ ಕೊಂಡಿದ್ದರು. ಅಂಗ್ಲ ಸಾಹಿತ್ಯದಲ್ಲಿ ಉಡುಪಿಯಲ್ಲಿ ಸಿಕ್ಕಿದ್ದನ್ನೆಲ್ಲ ಓದಿ ಮುಗಿಸಿದ್ದರು; 'ಅಂತರಂಗ'ದ ಮೂಲಕ ಬರೆವಣಿಗೆಯ ಹವ್ಯಾಸಕ್ಕೆ ಒಂದು ನಿತ್ಯನಿರಂತರತೆ ಒದಗಿ ಕೈ ಪಳಗುವುದಕ್ಕೆ ಎಳವೆಯಲ್ಲೇ ಅವರಿಗೆ ಅವಕಾಶ ಒದಗಿತು.

ಎಸ್ ಎಸ್.ಎಲ್.ಸಿ.ಯನ್ನು ಅಷ್ಟೊಂದು ಸಮರ್ಥವಾಗಿ ಪಾಸು ಮಾಡಿದ ಹುಡುಗನೊಬ್ಬ ಅಲ್ಲಿಗೇ ಓದು ನಿಲ್ಲಿಸಿ ಸಂಪಾದನೆಗೆ ಹೊರಡಲು ಕಾರಣ—ಪಾವೆಂ ಅವರ ಆರ್ಥಿಕ ಸ್ಥಿತಿ. ಮಂಗಳೂರಿಗೆ ಹೋಗಿ ಕಾಲೇಜು ಕಟ್ಟಿ ಹತ್ತಲು ಬೇಕಾಗುವಷ್ಟು ತ್ರಾಣ ಅವರ ಪಾಲಕರ ರಟ್ಟೆಯಲ್ಲಿರಲಿಲ್ಲ. ಅಂದಿನ ಪರಿಸ್ಥಿತಿಯೇ ಹಾಗಿತ್ತು. ಎಸ್. ಎಸ್.ಎಲ್.ಸಿ. ವರ್ಗಕ್ಕೆ ತಿಂಗಳಿಗೆ ಐದು ರೂಪಾಯಿ ನಾಲಾಣೆ ತೆರುವುದೇ ಹರೋಹರ—ಅದಕ್ಕೂ ಯೋಚನೆ, ಯಾಚನೆ ಅಗತ್ಯ. ಹತ್ತರಲ್ಲಿಬ್ಬರು ಕಾಲೇಜಿಗೆ ಹೋದರೆ ದೊಡ್ಡದು ಉಡುಪಿಯಲ್ಲಿ ಮಧ್ಯಮವರ್ಗ ಇನ್ನೂ ಸ್ಪಷ್ಟವಾಗಿರಲಿಲ್ಲ—ಪಾವೆಂ ಹುಟ್ಟಿದ ಶಿವಳ್ಳಿ ಬ್ರಾಹ್ಮಣ ಸಂಕುಲದಲ್ಲಂತೂ ಅಂಗೈಅಗಲ ತುಂಡುಗದ್ದೆಯಲ್ಲಿ ಜೀವನ ಸಾಗಿಸುವುದು ಕಷ್ಟವಾಗಿ ಗಟ್ಟಿದ ಮೇಲೆ ಹೋಟೆಲ್ ಉದ್ಯೋಗ ಒಂದನ್ನೇ ಬಲವಾಗಿ ನೆಮ್ಮಿ ಕೊಳ್ಳಬೇಕಾದ ಅನಿವಾರ್ಯತೆ. ಅಂಥ ಅಸಹಾಯರಲ್ಲೊಬ್ಬರಾದ ಪಾವೆಂ ಅತ್ತ ಕಾಲೇಜಿಗೂ ಹತ್ತದೆ, ಇತ್ತ ಹೋಟೆಲು ವೃತ್ತಿಗೂ ಇಳಿಯದೆ (ಈಗ ಏರದೆ ಎನ್ನೋಣವೆ?) ಸಾಹಿತ್ಯ ವ್ಯವಸಾಯವೆಂಬ 'ಸರ್ಕಸ್' ಉದ್ಯಮಕ್ಕೆ ಮನಸೋತರು. ಭಿ.ಪ.ಕಾಳಿ, ವೆಂಕಟಾಚಾರ್, ಗಳಗನಾಥರ ಕಾದಂಬರಿಗಳು ಅವರನ್ನು ಪೂರ್ತ ಕೆಡಿಸಿ ಅವರು ಸಂಕಟಕರವೂ ಕಂಟ ಕಾರ್ಕೇಣವೂ ಆದ ಸಾಹಿತ್ಯಮಾರ್ಗವನ್ನು ಹಿಡಿಯುವಂತಾದದ್ದು ಕನ್ನಡ ಸಾಹಿತ್ಯದ ಭಾಗ್ಯ ಎನ್ನಲೇ?

ಸಮಾನ ವ್ಯಸನ : ತುಳು ಆಡುಮಾತಿನಲ್ಲಿ ವ್ಯಸನಕ್ಕೆ ಚಿಂತೆ ಎಂಬ ಒಂದು ಅರ್ಥವೂ ಇದೆ. ಪಾವೆಂ ಮತ್ತು ನಾನು ಈ ಅರ್ಥದಲ್ಲೂ ಸಮಾನ ವ್ಯಸನಿಗಳು. ನಮಗಿಬ್ಬರಿಗೂ

ಎಸ್.ಎಸ್.ಎಲ್.ಸಿ. ಮುಗಿಸಿದ ಕೂಡಲೇ ಕಾಲೇಜು ಹತ್ತುವುದು ಸಾಧ್ಯವಾಗಿರಲಿಲ್ಲ. ಆ ನೋವೇನೆಂದು ನಾನು ಬಲ್ಲೆ. ನನಗಿಂತಲೂ ಪ್ರತಿಭಾಶಾಲಿಗಳಾದ ಧೀನಂತರಾದ ಪಾವೆಂಗೆ ತನ್ನ ಓರಗಿಯ ಹುಡುಗರೆಲ್ಲ ಕಾಲೇಜಿಗೆ ಹೋಗುವುದನ್ನು ಕುರಿತು ತುಂಬ 'ವ್ಯಸನ'ವಾಗಿರಬೇಕು; ಆದರೆ ಅವರು ಅಧೀರರಾಗಲಿಲ್ಲ. ನೈಸರ್ಗಿಕವಾಗಿಯೂ ಪರಿಸರ ಪ್ರಯುಕ್ತವಾಗಿಯೂ ಬಂದಿದ್ದ ಸ್ವಾಧ್ಯಾಯ ಪ್ರವೃತ್ತಿಗೆ ಅವರು ಶರಣು ಹೋದರು. 'ಅಂತರಂಗ' ಪತ್ರಿಕೆ 1940ರ ದಶಕದ ಆರಂಭದಲ್ಲೇ ನಿಂತುಹೋದದ್ದರಿಂದ ಪಾವೆಂ ಜೀವನೋಪಾಯವನ್ನು ಅರಸಿಕೊಂಡು ಹುಬ್ಬಳ್ಳಿಯ 'ಸಂಯುಕ್ತ ಕರ್ನಾಟಕ' ಸೇರಿದರು. ವೊಹರೆಯವರೂ ಹ. ರಾ. ಪುರೋಹಿತರೂ ಆಚಾರ್ಯರ ಪ್ರತಿಭೆಯನ್ನು ಗುರುತಿಸಿದ್ದರಿಂದ ಪಾವೆಂ ಅವರ ದಿಗಂತ ವಿಸ್ತರಿಸಿತು. ಅವರ ಬರೆವಣಿಗೆಗಳಿಗೆ ಅಖಿಲ ಕರ್ನಾಟಕ ವ್ಯಾಪ್ತಿ ದೊರೆಯಿತು; ಅವರು ದಕ್ಷಿಣ ಕನ್ನಡದ ಕಲಿಕೆ ಕನ್ನಡಶೈಲಿಯನ್ನು ವಿಸರ್ಜಿಸಿ ಎರೆಸೀಮೆಯ ಜೋಳದ ಕಡ್ಡಿಯಂತೆ ಹೃಷ್ಯಪುಷ್ಪವಾಗಿರುವ ಗಂಡು ಕನ್ನಡವನ್ನು ರೂಢಿಸಿಕೊಂಡರು. 'ಪಾವೆಂ ಹಾಗೆ ನನಗೂ ಬರೆಯಲು ಬಂದರೆ' ಎಂದು ಇತರರು ಕೊರಗುವ ಮಟ್ಟಕ್ಕೆ ಅವರು ಅದನ್ನು ಬೆಳಸಿ ಮುಟ್ಟಿಸಿದರು. ಕನ್ನಡ ಗದ್ಯ—ಅದರಲ್ಲೂ ಉತ್ತರ ಕರ್ನಾಟಕದ ಗದ್ಯ—ಒರಟು ಎಂಬ ಅಪವಾದವನ್ನು ಪಾವೆಂ ನಿರ್ಮೂಲ ಮಾಡಿದರು.

ಇಂಥ ಕಸುವುಳ್ಳ ಗದ್ಯ ಹೇಗೆ ಸೃಷ್ಟಿಯಾಗುತ್ತದೆ? ಅದು ಬರೇ ಬರೆವಣಿಗೆಯ ಶೈಲಿಯಲ್ಲ, ಅದು ಲೇಖಕನ ಚಿಂತನ ಶೈಲಿ, ಜೀವನ ಶೈಲಿಯ ಪ್ರತಿಬಿಂಬ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಬಹುಶಃ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಸಮಷ್ಟಿ ರೂಪದಲ್ಲಿ ಚಿಂತನಶೀಲರಾಗಿರುವ ಸಾಹಿತಿಗಳನ್ನು ಗುರುತಿಸಬೇಕಾದರೆ ಶಿವರಾಮ ಕಾರಂತರನ್ನು ನೊದಲ ಹೆಸರಾಗಿ ಬಳಸುತ್ತೇವೆ. ಎರಡನೆಯ ಹೆಸರು ಬೇಕಿದ್ದರೆ ಪಾವೆಂ ಬಳಿಗೆ ಹೋಗಬೇಕು. 'ಕಸ್ತೂರಿ'ಯ ನಿಜವಾದ ಸಂಪಾದಕತ್ವ ಒದಗಿದಮೇಲಂತೂ ಅವರಿಗೆ ಕಡ್ಡಾಯವಾಗಿ ವಿಸ್ತೃತ ಓದುಗಾರಿಕೆ ಅನಿವಾರ್ಯವಾಯಿತು. ಅನುವಾದ, ಸಂಗ್ರಹ ಧಿಡೀರ್ ಆಗಬೇಕಾದರೆ ಆಚಾರ್ಯರನ್ನು ಮರೆಹೋಗಬೇಕೆಂಬುದು 'ಸಂಯುಕ್ತ ಕರ್ನಾಟಕ'ದಲ್ಲಿ ಮನೆಮಾತು. ತನ್ನಂತೆ ವಿಷಯಗಳು ಅನುವಾದಗೊಂಡು ಸಂಗ್ರಹ ರೂಪದಲ್ಲಿ ಆಚಾರ್ಯರ ಮಿದುಳಿನ ಕಂಪ್ಯೂಟರಿನಲ್ಲಿ ಬಿಂಬಿಸುತ್ತವೆ. ಅಪ್ರಯತ್ನ

ಗ್ರಹಿತವಾದ ಇಂಥ ಗದ್ಯವೇ ಪಾವೆಂ ಅವರ ಕೊಡುಗೆ. ಈ ಬಗೆಯ ಓದು, ಪರಕೀಯ ವಿಚಾರ ದೋಹದ ಇವುಗಳಿಗೆ ಸಮಾನಾಂತರವಾಗಿ ಪಾವೆಂ ಸ್ವಂತ ಚಿಂತನೆಯನ್ನು ನಡೆಸಿದ್ದಾರೆ. ರಾಜಕೀಯದಲ್ಲಿ, ಆರ್ಥಿಕ ಅಸಮಾನತೆ-ಸಮಾನತೆಗಳ ಸಂಘರ್ಷದಲ್ಲಿ, ನಗರ-ಗ್ರಾಮ ಜೀವನದ ವ್ಯತ್ಯಾಸಗಳಲ್ಲಿ, ಸಾಹಿತ್ಯ ವಿಮರ್ಶೆಯ ದಿಟ್ಟ ನೋಟಗಳಲ್ಲಿ ತನ್ನದೇ ಆದ ಗಟ್ಟಿ ನೆಲೆಯಿಂದ ಪಾವೆಂ ಯೋಚಿಸಬಲ್ಲರು. ವಿಜ್ಞಾನ, ಸಮಾಜಶಾಸ್ತ್ರ, ಇತಿಹಾಸ, ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್, ಬಂಗಾಳಿ, ವ್ಯಾಪಕಾರಿಕ ರಾಜಕೀಯ, ಕನ್ನಡಿಗರ ಧೀಮಂತಿಕೆ— ಧೂರ್ತತೆ—ಮೂರ್ಖತೆ—ಎಲ್ಲವನ್ನೂ ಅವರು ಉದಾರ ಚಿತ್ತವೃತ್ತಿಯಿಂದ ತಬ್ಬಿಕೊಳ್ಳಬಲ್ಲರು. ನಿರ್ಲಿಪ್ತತೆಯಿಂದ ನಿಮಗೆ ಅರ್ಥವಿಸಿ ಹೇಳಿ ನಂಬಿಸಬಲ್ಲರು. ಪಾವೆಂ ಜತೆ ಮಾತನಾಡಿ ಬರುವುದು ಎಂದರೆ ಒಂದು ಸಲ ಕಣ್ಣೆರೆದು ಕೊಂಡು ವಿಶ್ವಪರ್ಯಟನೆ ಮಾಡಿದಂತೆನ್ನುವ ಅನುಭವ ಸಕಲರಿಗೂ ಅರಿವಾಗುತ್ತದೆ. ಮೂವತ್ತು ವರ್ಷಗಳ ಕಾಲ ಅವರು ತಮ್ಮ ಚಿಂತನಶೀಲತೆಯ ಲಾಭವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ—‘ಸಂಯುಕ್ತ ಕರ್ನಾಟಕ’ದ ಮೂಲಕ, ಮುಖ್ಯವಾಗಿ ‘ಕಸ್ತೂರಿ’ಯ ಮೂಲಕ.

ಕಸ್ತೂರಿಗಂಧ: ‘ಕಸ್ತೂರಿ’ಯ ಗಂಧ ಹೊರಡಬೇಕಾದರೆ ಆವಾಸ ರಾಸಾಯನಿಕ ದ್ರವ್ಯಗಳು ಆವಾಸ ಪ್ರಮಾಣ ದಲ್ಲೋ ಸೇರಬೇಕಲ್ಲವೆ? ಪಾವೆಂ ಅವರು ಸೃಷ್ಟಿಸಿದ ‘ಕಸ್ತೂರಿ’ಯೂ ಹೀಗೆಯೇ. ಅದರಲ್ಲಿನ ಆಯ್ಕೆ, ಬರೆಹ, ಶೈಲಿ, ವಿಷಯನಿರೂಪಣೆ, ತಾತ್ಕಾಲಿಕ ಮತ್ತು ಶಾಶ್ವತ ಸಾಹಿತ್ಯದ ಸಮನ್ವಯಗಳ ಮೇಲಿಂದ ಅದು ಪಾವೆಂ ಅವರ ಸ್ವಂತಿಕೆಯ ದ್ಯೋತಕವಾಗಿದೆ. ಕನ್ನಡಿಗರ ರುಚಿ ಶುದ್ಧಿ, ಭಾವಶುದ್ಧಿ ಗೆ ‘ಕಸ್ತೂರಿ’ ನೆರವಾಗಿದೆ. ವಿಶ್ವವಿಶಾಲ ವಾದ ಜ್ಞಾನಭಂಡಾರವನ್ನು ಪ್ರತಿ ತಿಂಗಳು ನೂರು ಪುಟಗಳ ಮಿತಿಯಲ್ಲಿ ಕನ್ನಡಿಗರ ಮನೆಬಾಗಿಲಿಗೊಯ್ದು ಮುಟ್ಟಿಸುವ ಸೇವೆ ಪಾವೆಂ ಅವರಿಂದ ನಡೆಯಿತು. ಕಸ್ತೂರಿಯಂತೆ ಇನ್ನೂ ಅನೇಕ ‘ಡೈಜೆಸ್ಟ್‌ಗಳು’ ಹೊರಟವು. ಹಾಗೇ ಎಲ್ಲಿಗೆ ಹೋಗುವುದೆಂದು ತಿಳಿಯದೆ ಹೊರಟಂತೆ ನಿಂತವು ಸ್ವಂತ ಅಭಿರುಚಿ ಇಲ್ಲದವರು, ಸ್ವತಂತ್ರ ದೃಷ್ಟಿಕೋನ ಇಲ್ಲದವರು ಲೇಖನಗಳನ್ನು ಆಯಲಾರರು. ಒಳ್ಳೆಯದನ್ನು ಆಯಲು ಸಂಪಾದಕನ ಅಭಿರುಚಿ ಸುಸಂಸ್ಕೃತವಾಗಿರಬೇಕು. ಅಂಥ ಸುಸಂಸ್ಕೃತ ಅಭಿರುಚಿ ಪಾವೆಂ ಅವರಿಗೆ ಸಹಜವಾಗಿ ಎಷ್ಟೋ ಅಷ್ಟೇ ಅಧ್ಯವ

ಸಾಯದಿಂದಲೂ ಬಂದಿತೆಂಬುದನ್ನು ನಾವು ಮರೆಯುವಂತಿಲ್ಲ.

ಸ್ವತಂತ್ರ ಭಾರತೀಯ ವಿಚಾರ ಪ್ರಣಾಲಿಯ ಬಗ್ಗೆ ಅತ್ಯಂತ ಅಭಿಮಾನವುಳ್ಳ ಪಾವೆಂಗೆ ನಮ್ಮ ನಾಡಿನ ಲೋಪದೋಷಗಳು ಸುಸ್ಪಷ್ಟವಾಗಿ ತಿಳಿದಿವೆ. ನಾವು ಆಧುನಿಕರಾಗದೆ ಅನ್ಯಮಾರ್ಗವಿಲ್ಲವೆಂಬುದು ಅವರಿಗೆ ಖಚಿತವಾಗಿದೆ. ಜನರ ತಿಳಿವಳಿಕೆ ಹೆಚ್ಚಾಗದೆ ನಾಯಕತ್ವದ ಮೂರ್ಖತೆ ಕಡಿಮೆ ಆಗದೆಂದು ಅವರು ಪದೇ ಪದೇ ಹೇಳುತ್ತಾರೆ. ನಮ್ಮ ದೇಶದ ಟೊಳ್ಳುಗಟ್ಟಿ ಎರಡನ್ನು ಅವರು ಪರಾಂಬರಿಸಿದ್ದಾರೆ. ‘ಟೊಳ್ಳಿ’ನ ಮೇಲೆ ಅವರಿಗೆ ಅಖಂಡ ಕ್ರೋಧವುಂಟು, ಆದರೆ ಬಡಕಲು ಶರೀರಿಯಾದ ತಾನು ಈ ಬಗ್ಗೆ ಯಾವ ಪೈಲ್ವಾನಗಿರಿಯನ್ನು ತೋರಿಸುವಂತಿಲ್ಲವಾದ್ದರಿಂದ ಅವರ ಕ್ರೋಧ ಲಾಂಗೂಲಚಾಲನೆ ಯಾಗುತ್ತದೆ. ಲೇವಡಿ, ಅಣಕ ಮತ್ತು ವಿನೋದದ ಸೂಜಿಮದ್ದಾಗುತ್ತದೆ. ಮಿದುವಾಗಿ ಚುಚ್ಚಿದರೂ ಇಡೀ ಶರೀರದ ರಕ್ತಸಂಚಾರದೊಡನೆ ಮಿಳಿತವಾಗುವ ಔಷಧದಂತೆ ಪಾವೆಂ ಅವರ ಮಾತಿನ ಮೊನಚು ತತ್ತ್ವ ಅಖಿಲ ಕರ್ನಾಟಕವನ್ನು ವ್ಯಾಪಿಸಿದೆ. ‘ಲಾಂಗೂಲಾಚಾರ್ಯ’ರೆಂಬ ಕಾವ್ಯನಾಮದಲ್ಲಿ ಅವರು ‘ಕರ್ಮವೀರ’ದಲ್ಲಿ ಬರೆಯುತ್ತಿದ್ದ ಲೇಖನಗಳ ಎರಡು ಸಂಗ್ರಹದಲ್ಲಿ ಪಾವೆಂ ಅವರ ವ್ಯಕ್ತಿತ್ವದ ತೇಜಸ್ಸು ನಮಗೆ ಗೋಚರವಾಗುತ್ತದೆ.

ಸಾಹಿತ್ಯಕೃಷಿ : ಪತ್ರಿಕೋದ್ಯಮವೂ ಒಂದು ಬಗೆಯ ಸಾಹಿತ್ಯವೇ ನಿಜ. ಆದರೆ ಅದರ ಸುಳಿಗೆ ಸಿಕ್ಕವನು ಮತ್ತೆ ಕವಿ ಎಂದು, ಸಾಹಿತಿ ಎಂದು ಮನ್ನಿಸಲ್ಪಡುವುದು ಕಷ್ಟ. ಕಾರಣ ಪತ್ರಿಕೆಗಳಲ್ಲಿ ಆತ ಬರೆದದ್ದಕ್ಕೆ ದೊರೆತಷ್ಟು ಗಿರಾಕಿ. ಪ್ರಸಾರ ಆತನ ಕಾವ್ಯಗಳಿಗೆ ಸಿಗಲಾರದು. ವೇಳೆ ಸಿಕ್ಕಿದಾಗ ಪಾವೆಂ ಕವಿಯಾಗಿದ್ದಾರೆ, ಕಥೆಗಾರರಾಗಿದ್ದಾರೆ, ಅನುವಾದಕರಾಗಿದ್ದಾರೆ, ವಿಚಾರ ಸಾಹಿತ್ಯ ನಿರ್ಮಾಪಕರೂ ಆಗಿದ್ದಾರೆ. ಆದರೆ ಸಾಹಿತಿ ಆಗಬೇಕೆಂಬ ‘ಹೊಂದೊವಲ ಹಂಬಲು’ ಅವರಿಗಿದ್ದಂತೆ ತೋರುವುದಿಲ್ಲ. ಸಾಹಿತಿಗಳ ಹಣೆ ಬರೆಹ ನೋಡಿ ನೋಡಿ ಅವರು ಈ ಕ್ಷೇತ್ರದಿಂದ ಮುಖ ತಿರುಗಿಸಿದರೋ ಎನಿಸುತ್ತದೆ. ಅವರು ಸಾಹಿತಿಗಳ ನಡುವೆಯೇ ಜೀವಿಸಿದವರು; ಕಿರಿ-ಕುರಿ-ಮರಿ-ಹಿರಿ ಸಾಹಿತಿಗಳೆಲ್ಲರಲ್ಲೂ ಅವರಿಗೆ ಸ್ನೇಹ, ಬಳಕೆ. ಮೊತ್ತಮೊದಲಿನ ನನ್ನ ಲೇಖನ(=ಅನುವಾದ)ಗಳನ್ನು ಅವರ ತಿಫಾರಸಿನ ಮೂಲಕವೇ ‘ಕರ್ಮವೀರಕ್ಕೆ’ ನಾನು ದಾಟಿಸಿದನೆಂದು ನೆನಪಾಗುತ್ತದೆ.

ಶ್ರೀ ಪಾದಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

ಕನ್ನಡ ಕಾವ್ಯ ಪರಂಪರೆ ಉಜ್ವಲವಾದದ್ದು ಹೌದು. ಆಧುನಿಕ ಯುಗದಲ್ಲಿ ಮಹಾಕಾವ್ಯಗಳು, ಖಂಡಕಾವ್ಯಗಳೂ ತುಂಡು ಕಾವ್ಯಗಳೂ ಹುಟ್ಟಿಕೊಂಡಿವೆ ನಿಜ. ಆದರೆ ಕನ್ನಡ ಗದ್ಯ ಪ್ರಸಂಚದಲ್ಲಿ ಕೃಷಿ ಮಾಡಿದವರು ಕಡಿಮೆ, ಅವರ ಮೌಲ್ಯಾಂಕನವೂ ಕಡಿಮೆ. ಕವಿಯಾದವ ಋಷಿ, ಪ್ರವಾದಿ, ಹೊಸಯುಗದ ಬಾಯಿ, ಕಣ್ಣು ಎಲ್ಲಾ ಆದಾನು ; ಆದರೆ ನಿತ್ಯಜೀವನದ ನಿರಂತರ ಪ್ರವಾಹದಲ್ಲಿ ನಾಗರಿಕರು ತಿಳಿವಿನಿಂದ ಬದುಕು ಸಾಗಿಸಲು 'ಗದ್ಯಂ ಹೃದ್ಯಂ ಪದ್ಯಂ ವಧ್ಯಂ.' ಕ್ಷಿಪ್ರ ಪರಿವರ್ತನೆಗೆ ಈಡಾದ ಈ ಜಗತ್ತಿನ ಸಾಮಾಜಿಕ, ಆರ್ಥಿಕ, ರಾಜಕೀಯ ಚಲನವಲನಗಳನ್ನು ಪ್ರತಿ ನಾಗರಿಕನೂ ಗುರುತಿಸಿ ಎಚ್ಚರದಿಂದ ಬಾಳಬೇಕಾದರೆ ಗದ್ಯದ ಮೂಲಕವೇ ಆತನಿಗೆ ಜ್ಞಾನವಿಜ್ಞಾನ ರಸವನ್ನು ಊಡಬೇಕು, ಇಂಥ ಜವಾಬುದಾರಿ ಕೆಲಸಕ್ಕೆ ಕನ್ನಡ ಗದ್ಯವನ್ನು ಅಣಿಗೊಳಿಸುವ ಪ್ರಯತ್ನ ಈ ಶತಮಾನದ ಮೊದಲಿಂದ ತಾನೇ ತೊಡಗಿತು. ಈಚಿಗಿನ ಐವತ್ತು ವರ್ಷಗಳಲ್ಲಿ ಪತ್ರಿಕೆಗಳ ಮೂಲಕ ಜನಸಾಮಾನ್ಯರಿಗೆ ಮುಟ್ಟುವಂತೆ ಕನ್ನಡ ಗದ್ಯವನ್ನು ತಿಕ್ಕಿ, ತೀಡಿ, ಒಪ್ಪವಾಗಿಡುವ ಕೆಲಸ ನಡೆದಿದೆ. ಪತ್ರಿಕೆಗಳ ಗದ್ಯ ಎಂಬಷ್ಟು ಮಟ್ಟಿಗೆ ಒಂದು ನಿಷ್ಕೃಷ್ಟ ರೂಪ, ಪರಿಮಾಣಿತ ಆಕಾರ ಕನ್ನಡ ಗದ್ಯಕ್ಕೆ ಒದಗಿದೆ. ಅರ್ಥ ಶತಮಾನದ ಪತ್ರಿಕೆ ಪ್ರಸಂಚದ ಗದ್ಯೇತಿಹಾಸದಲ್ಲಿ ಪಾವೆಂ ಅವರಿಗೊಂದು ನಿರ್ದಿಷ್ಟ ಸ್ಥಾನವುಂಟು. ಸಮಾಜದ ಓರೆಕೋರೆಗಳನ್ನು ವಿನೋದಪರವಾಗಿ, ಆದರೂ ನಿಶ್ಚಿತವಾಗಿ ಗದ್ಯದಲ್ಲಿ ಎರಕ ಹೊಯ್ಯುವುದು ಹೇಗೆಂದು ಅವರು ತೋರಿಸಿಕೊಟ್ಟಿದ್ದಾರೆ. ಅವರ ಶೈಲಿಯು ತೇಜಸ್ವಿನ ಹಿಂದೆ ಅವರ ವಿಚಾರದ ಸ್ಪಷ್ಟತೆ ಮತ್ತು ವ್ಯಕ್ತಿತ್ವದ ಪೂರ್ವದ ಮಾರ್ಧವ ಅಡಗಿರುವುದನ್ನು ಗಮನಿಸಬೇಕು. ಅವರ ಕೈಯಲ್ಲಿನ ಕನ್ನಡ ಗದ್ಯ ನಾವು ಅಳಬೇಕಾದಂಥ ವಿಷಯವನ್ನು ನಗೆಯಾಗಿ ತೇಲಿಸಿ ಹೇಳುತ್ತದೆ. ಸದ್ಯದ ಗದ್ಯ ಕನ್ನಡ ಸಾಹಿತ್ಯೇತಿಹಾಸದಲ್ಲಿ ಎದ್ದು ತೋರುವಷ್ಟು ಸನಾತನ ಸೌಂದರ್ಯವನ್ನು ಅಡಗಿಸಿಕೊಂಡಿರುತ್ತದೆ.

ಲಿಪ್‌ಮನ್ + ಬುಖ್‌ವಲ್ಡ್ : ಪತ್ರಿಕೋದ್ಯಮವನ್ನು ಸ್ವಧರ್ಮವನ್ನಾಗಿ ರೂಪಿಸಿಕೊಂಡು ಋಷಿಸ್ಥಾನಕ್ಕೆರಿದ ನಿರರ್ಥನ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಮಿಳಿವಾಗಿ ಸಿಗುವುದುಂಟು. ಕನ್ನಡ ಪತ್ರಿಕೋದ್ಯಮ ನಾಡಿನ ಇತಿಹಾಸದ ಒಂದು ಘಟ್ಟದಲ್ಲಿ—ಸ್ವಾತಂತ್ರ್ಯಸಮರದ ಸಂದರ್ಭದಲ್ಲಿ—ಮಹತ್ವಪೂರ್ಣವೆಂದು ಕಂಡಿತ್ತು; ಆದರೆ ವ್ಯವಸಾಯಿಗಳು ಚಳವಳಿಯ ನೇತಾರರೂ ಆಗಿದ್ದು ಕಷ್ಟನಷ್ಟಗಳನ್ನುನುಭವಿಸಿದರು. ಆದರೆ ವ್ಯವಸಾಯಾತ್ಮಿಕವಾಗಿ ಅವರಿಗೆ ಪತ್ರಿಕೋದ್ಯಮ ಒಂದು ವೃತ್ತಿಯಾಗಿರಲಿಲ್ಲ. ಭಾಷಾಪತ್ರಿಕೋದ್ಯಮವಂತೂ ನಿನ್ನೆ ಮೊನ್ನೆ ತನಕ ಒಂದು ನಿರಾಶ್ರಿತರ ಬೀಡಾಗಿತ್ತು—ಎಲ್ಲಿಯೂ ಕೆಲಸ ಸಿಗದವನು... ಇತ್ಯಾದಿ. ಬರಬರುತ್ತ ಭಾಷಾಪತ್ರಿಕೋದ್ಯಮದ ಕಿಮ್ಮತ್ತು ಬೆಳೆಯಿತು; ಪ್ರಸಾರ ಹೆಚ್ಚಾದಂತೆ ಇದೊಂದು ಕಸುಬಾಗಿ ಆಚಾರ್ಯರಂಥವರು ಜೀವನ ಮಾಡುವ ಸಾಧ್ಯತೆ ಒದಗಿತು. ಅಂಥವರಲ್ಲಿ ಪೂರ್ಣಕಾಲದ ಪತ್ರಿಕೋದ್ಯಮಿಯಾಗಿ, ವೃತ್ತಿಧರ್ಮವನ್ನು ಪಾಲಿಸಿಕೊಂಡು, ತನ್ನ ಜ್ಞಾನಕೋಶವನ್ನು ಹಿಗ್ಗಲಿಸಿ, ಸತತಾಭ್ಯಾಸ ಮಾಡುವ ವಿದ್ಯಾರ್ಥಿಯಂತೆ ಸದಾ ಕುತೂಹಲಿಯಾಗಿ, ಪಾವೆಂ ಮುಂದಿನ ತಲೆಮಾರಿನ ತರುಣ ಪತ್ರಿಕೋದ್ಯಮಿಗಳಿಗೆ ಋಷಿಸದೃಶರಾಗಿ ಕಂಡರೆ ಅಚ್ಚರಿ ಎನಿಲ್ಲ. ಯಾವ ಸವಲತ್ತು ಸೌಲಭ್ಯಗಳೂ ಇಲ್ಲದೆ, ಅಲ್ಪವೇತನ ಇದ್ದಾಗಲೂ ತನ್ನ ಧರ್ಮಪಾಲನೆಗಾಗಿ ವ್ಯವಸಾಯ, ಅಧ್ಯಯನಗಳನ್ನು ಸಾಗಿಸಿದ ಪಾವೆಂ ಆಂಗ್ಲ ಪ್ರಸಂಚದ ವಾಲ್ಟರ್ ಲಿಪ್‌ಮನ್‌ನಂತೆ ಜ್ಞಾನಕ್ಕೂ (wisdom) ಆರ್ಟ್‌ಬುಖ್‌ವಲ್ಡ್‌ನಂತೆ ಬರೆವಣಿಗೆಯ ಕಾಕು-ವ್ಯಂಗ್ಯ-ವಿನೋದಗಳಿಗೂ ಖ್ಯಾತರಾಗಿದ್ದಾರೆ. ಕನ್ನಡ ಪತ್ರಿಕೆ ರಂಗಕ್ಕೆನೆ ಒಂದು ಹೊಸ ಮುಖ ಆಯಾಮ ಒದಗಿಸಿದ ಅವರ ಸ್ವೋಪಜ್ಞತೆಯನ್ನು ಲಾಂಗೂಲ್ಯವನ್ನು, ಪತ್ರಿಕಾ ಪ್ರಸಂಚ ನಿಡುಗಾಲ ಕೊಂಡಾಡುವುದು.


ನಮ್ಮ ನೆಚ್ಚಿನ ಸಾಹಿತಿ ಪಾ. ವೆಂ. ಆಚಾರ್ಯರಿಗೆ ನಮನ

ಅತ್ರಿ ಬುಕ್ ಸೆಂಟರ್

ಶರಾವತಿ ಕಟ್ಟಡ, ಬಲ್ತ, ಮಂಗಳೂರು 575001

(ದೂರವಾಣಿ 21761)

ಪಾವೆಂ ಕಸ್ತೂರಿ



**With best
compliments
from** **NGEF LTD.**

P.B. No. 3876, BANGALORE-560038

Manufacturers of :

- 1 Distribution and power transformers upto
40,000 kVA, 132 kV.**
- 2 High and low tension switchgear and switchboards**
- 3 High and low tension standard motor upto
1,700 HP, 6.6 kV.**
- 4 Power diodes 700 A (RMS) upto 3,000 V
(Peak Repetitive Reverse Voltage)**
- 5 Power rectifiers-heavy current units, air or
water cooled for electrolysis, traction etc.**




ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977



KARNATAKA TODAY

A PIECE OF LAND TO CALL THEIR OWN



Implementation of radical land reforms has been a progressive achievement of the Government of Karnataka.

1,50,000 tenant-cultivators now own the land they have worked on. 10 lakh hectares of land now belong to the tenants cultivating them.

Land Tribunals have been formed with people's participation to deal with applications.

50 percent of the surplus lands available have been reserved for Scheduled Castes and Scheduled Tribes.

To enable tenants to pay the occupancy price, the State Land Development Bank has provided loans on easy terms.


A sum of Rs 3.12 crores has been advanced.

Issued by

Department of Information and Publicity
Government of Karnataka




Said the Oberoi-Sheraton to DECOLAM®:



You're my suite-heart.

"It was love at first sight with Decolam's range of designs and colours. and one thing leads to another... Decolam's Natural Finish invites the touch with sensuous woody grains—the interior decorator's dream come true. With Decolam, it's a totally beautiful affair"



A product of Bakelite Hylam Limited

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ನಮ್ಮ ಪಾವೆಂ

ನಾಥನ ನಾ. ಮಹಿಷಿ

ಮನುಷ್ಯ ಬಹಳ ಮಟ್ಟಿಗೆ ಪರಿಸ್ಥಿಯ ಕೂಸು. ಕೆಲವರು 'ಅವನು ಮಾಡಿಸಿದ್ದಾಗುತ್ತದೆ' ಎಂಬ ಮನೋವೃತ್ತಿಯಿಂದ ಪರಿಸ್ಥಿತಿಯ ಪ್ರವಾಹದಲ್ಲಿ ತನ್ನನ್ನೇ ಮುಳುಗಿಸಿಕೊಂಡುಬಿಡುವುದರಿಂದ ಅವರ ನೌಕೆ ಪ್ರವಾಹಪತಿತವಾಗಿ ಬಿಡುತ್ತದೆ. ಆದರೆ ಪಾಡಿಗಾರು ವೆಂಕಟರಮಣಾಚಾರ್ಯರು ಈ ಸಾಮಾನ್ಯಗತಿಗೆ ಅಪವಾದ. ಪುರುಷಪ್ರಯತ್ನದಲ್ಲಿ— ಅದು ಪರಿಮಿತವೆಂಬ ಅರಿವಿರುವಾಗಲೂ—ಅವರಿಗೆ ಅಚಲ ವಿಶ್ವಾಸ ಅಂತೆಯೇ ಪರಿಸ್ಥಿತಿಯ ಪ್ರಭಾವದಿಂದ ತಪ್ಪಿಸಿಕೊಳ್ಳದಾಗದಿದ್ದಾಗಲೂ ಅವರು ಅದರಿಂದ ಸಿಡಿದು ನಿಂತು, ಅದನ್ನೆದುರಿಸಿ ತಮ್ಮ ದೇ ಆದ ದಾರಿಯನ್ನು ಕಂಡುಕೊಳ್ಳಲು ಯತ್ನಿಸುತ್ತಾರೆ. ಅದರಿಂದ ಅವರು ಅನೇಕರಿಗೆ 'ವಿಕ್ಷಿಪ್ತ ಆಚಾರ್ಯ'ರಾಗಿ ಕಂಡಿರಲೂಬಹುದು.

* * *

ಆಚಾರ್ಯರ ಪ್ರಾರಂಭಜೀವನದಲ್ಲಿ ಬಡತನ ಅವರನ್ನು ಸಂಕಷ್ಟಗಾಸಿಗೊಳಿಸಿತು. ಅಂದಿನ ಘಟನೆಗಳು ಅವರ ನೆನಪಿನಲ್ಲಿನ್ನೂ ಹಸಿಯಾಗಿಯೇ ಇವೆ. ಆದರೆ ಆರ್ಥಿಕವಾಗಿ ತಾವೆಷ್ಟೇ ಬಡವರಾಗಿದ್ದಾಗಲೂ ಸ್ವಾಭಿಮಾನ ತಮ್ಮಿಂದ ಅಳಿಸಿಹೋಗಲಿಲ್ಲವೆಂಬುದಾಗಿ ಅವರು ಹೇಳುತ್ತಾರೆ ದಾರಿದ್ರ್ಯ ಒಂದು ಮಾನಸಿಕ ಅನಸ್ಥೆಯನ್ನುತ್ತಾರೆ ಪಾವೆಂ. ಈ ಕಾರಣಕ್ಕಾಗಿಯೇ ಒಬ್ಬ ಬ್ರಾಹ್ಮಣ ಎಂಥ ಬಡತನದಲ್ಲೂ ಕಡುಬಡವನಾಗುವುದು ಕಷ್ಟವೆಂದು ಅವರ ಅಭಿಪ್ರಾಯ. ಬ್ರಾಹ್ಮಣನ ದಾರಿದ್ರ್ಯಕ್ಕೂ ಬ್ರಾಹ್ಮಣೇತರನ ದಾರಿದ್ರ್ಯಕ್ಕೂ ಇರುವ ಅಂತರ ಸೂಕ್ಷ್ಮವೆಂದೆನಿಸಿದರೂ ಅದು ಖಂಡಿತ ಇದೆ. ಸಾಮಾನ್ಯವಾಗಿ ವಿದ್ಯೆಗೆ ಅದು ವಿದ್ಯೆಯೆಂಬ ಕಾರಣಕ್ಕಾಗಿಯೇ ಗೌರವ ಕೊಡುವ ಪ್ರವೃತ್ತಿ ಬ್ರಾಹ್ಮಣನದು. ಬ್ರಾಹ್ಮಣನನ್ನು ಬ್ರಾಹ್ಮಣೇತರಿಂದ ಭಿನ್ನವಾಗಿ ಎತ್ತಿಹೇಳುವುದಾದ ಲಕ್ಷಣ ಇದು. ಈ ಕಾರಣಕ್ಕಾಗಿಯೇ ಆರ್ಥಿಕ ಮಾನದಂಡದಿಂದ ಬಡವರು ಎಂದಿರುವವರೆಲ್ಲ ಸಮಾನರೆಂದೂ ಸಮಾನ ಸೌಕರ್ಯಗಳಿಗೆ ಅರ್ಹ

ರೆಂದೂ ಅವರು ಒಪ್ಪುವುದಿಲ್ಲ. ಅದೇ ಕಾರಣಕ್ಕಾಗಿ ಸಮಾಜದಲ್ಲಿ ಹಿಂದುಳಿದವರು ಯಾರೆಂದು ನಿರ್ಧರಿಸುವಾಗ ಜಾತಿಯನ್ನು ಆಧಾರವಾಗಿ ಹಿಡಿಯುವುದು ಸಾಧುವೆನ್ನುತ್ತಾರೆ. ಆದರೆ ಹಿಂದುಳಿದವರಿಗೆ ಅವರು ಹಿಂದುಳಿದವರೆಂಬ ಒಂದೇ ಕಾರಣಕ್ಕಾಗಿ ನೌಕರಿಗಳನ್ನಾಗಲಿ ಸ್ಥಾನಮಾನಗಳನ್ನಾಗಲಿ ಕೊಡುವುದು ತಪ್ಪು; ಹಾಗೆ ಮಾಡುವುದರಿಂದ ಹಿಂದುಳಿಯುವಿಕೆಯಲ್ಲೇ ವಿಶಿಷ್ಟ ಹಿತಾಸಕ್ತಿ ಬೆಳೆಯುತ್ತದಲ್ಲದೆ ಕಾರ್ಯಕ್ಷಮತೆ ಖಂಡಿತ ಕುಸಿಯುತ್ತದೆಂಬ ಅಭಿಪ್ರಾಯ ಆಚಾರ್ಯರದು. ಹಿಂದುಳಿದವರಿಗೆ ಬರಿ ಸೌಕರ್ಯ ಒದಗಿಸುವುದರಿಂದ ದೊರೆಯಬೇಕಾದ ಪ್ರಯೋಜನ ದೊರೆಯುವುದಿಲ್ಲ, ವಿದ್ಯೆಯ ಬಗೆ ಹಂಬಲ— motivation—ನೂಡುವಂತೆ ಮಾಡುವುದರಲ್ಲಿ ಸಾರ್ಥಕತೆಯಿದೆ ಎಂದು ಹೇಳುತ್ತಾರೆ.

ಪಾವೆಂ ಅವರಿಗೆ ಬಡತನ ಸ್ವಾವಲಂಬನವನ್ನು ಕಲಿಸಿದೆ. ಅವರು ಕೈಹಾಕಿದ ವಿಷಯವೇನೇ ಇದ್ದರೂ ಅದರ ಆಳ ಅಗಲಗಳನ್ನೆಲ್ಲ ಬಗೆದು ಅದು ತೃಪ್ತಿ ಕರವಾಗಿ ಕೊನೆಗೊಳ್ಳುವಂತೆ ನೋಡುವ ಭಲವನ್ನೂ ಅವರಲ್ಲಿ ಬೆಳೆಸಿದೆ. ಯಾವುದೇ ವಿಷಯದ ಮೇಲೆ ಚಿಕ್ಕ ಲೇಖನ ಬರೆಯುವುದಿದ್ದಾಗಲೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನೆಲ್ಲ ಕಲೆಹಾಕಿ ವಿಷಯ ವ್ಯಾಪ್ತಿಯಲ್ಲಿ ಅದು ಅದರ ಚೌಕಟ್ಟಿನಲ್ಲಿ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳುವುದು ಸ್ವಭಾವವೋ ಎನ್ನುವ ಮಟ್ಟಿಗೆ ಅವರಿಗೆ ವೈಗೂಡಿಬಿಟ್ಟಿದೆ.

* * *

1956ರಲ್ಲಿ ಕಸ್ತೂರಿ ಪ್ರಾರಂಭವಾದಾಗ ಅದರ ಸಂಪಾದಕತ್ವದ ಹೊಣೆ ಆಚಾರ್ಯರ ಮೇಲೆ ಬಿತ್ತು. ಕನ್ನಡದಲ್ಲಿ ಅದುವರೆಗೆ ಇರದಿದ್ದಂಥ ಪತ್ರಿಕೆಯನ್ನು ಪ್ರಾರಂಭಿಸುವಾಗ ಇವರು ನಡೆದದ್ದೇ ಹಾದಿಯೆನಿಸಿ ಅದು ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸುವ ಸಾಧ್ಯತೆಯಿತ್ತು. ಆದರೆ ಆ ಪ್ರಯತ್ನದಲ್ಲಿ ಎಡವಿ ಮುಗ್ಗಿರಿಸಿದ್ದರೆ ಪ್ರಯತ್ನ ಹುಸಿಹೋಗ

ಪಾವೆಂ ಕಸ್ತೂರಿ

ಬಹುದಿತ್ತು. ಅವರ ಕಣ್ಣೆದುರಿಗೆ 'ರೀಡರ್ಸ್ ಡೈಜೆಸ್ಟ್' ನಂತಹ ಒಂದು ಪತ್ರಿಕೆಯಿರುವಾಗಲೂ ಅಂಥದೇ ಪತ್ರಿಕೆ ಕನ್ನಡದ ಸಂದರ್ಭದಲ್ಲಿ ಅಸಾಧ್ಯವೂ ಇತ್ತು. ಅಂತೆಯೇ ಅವರು 'ಮಕ್ಕಳಿಂದ ಮುದುಕರ ವರೆಗೆ ಎಂಬ ಆದರ್ಶದ ಕುದುರೆಯೇರದೆ ಸ್ಥೂಲವಾಗಿ, ಮೆಟ್ಟಿಕ್ಕು ಲೇಶನ್ ಪಾಸಾಗಿರುವಂಥ. ಆದರೆ ಇಂಗ್ಲೀಷಿನ ಮೂಲಕ ಜ್ಞಾನ, ವಿಜ್ಞಾನ, ಮನೋರಂಜನಗಳನ್ನು ಪಡೆಯಲಾಗ ದಿದ್ದಂಥ ಕನ್ನಡಿಗರಿಗಾಗಿ ಈ ಡೈಜೆಸ್ಟ್ ಇರಬೇಕೆಂದು ಗೊತ್ತುಪಡಿಸಿಕೊಂಡರು. 'ಕಸ್ತೂರಿ'ಗೆ ಭಾರತದ ಭವ್ಯ ಪರಂಪರೆಯ ಅರಿವಿರುವಾಗಲೂ ಅದು ಹಿಂದಕ್ಕೆ ಹೋಗಿ ಬಾರದು, ಭವಿಷ್ಯತ್ತಿನಮೇಲೆ ಕಣ್ಣಿ ರಿಸಿಕೊಂಡು ವರ್ತಮಾನ ವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತ ಮುನ್ನಡೆಯಬೇಕು. ಈ ಗುರಿಯನ್ನಿ ರಿಸಿಕೊಂಡು, ದಾರಿಯನ್ನು ತುಳಿಯುತ್ತಿರು ವಂತೆಯೇ ಬಂದ ಅನುಭವಗಳನ್ನು ಅರಗಿಸಿಕೊಂಡು, ಸರಿಯಾಗಿ 18 ವರ್ಷಕಾಲ 'ಕಸ್ತೂರಿ' ಕನ್ನಡ ಬಲ್ಲವರ ಮನೆಮನೆಗಳಲ್ಲೂ ತನ್ನ ಪರಿಮಳ ಬೀರುವಂತೆ ಮಾಡಿದ ಶ್ರೇಯಸ್ಸು ಆಚಾರ್ಯರದು. ಈ ಕಾರ್ಯದಲ್ಲಿ ಅವರ ಹೆಗ ಲಿಗೆ ಹೆಗಲು ಹಚ್ಚಿ ದುಡಿದು ಶ್ರೇಯೋಭಾಗಿಯಾದವರು ಜಿ. ಜಿ. ಹೆಗಡೆ.

ತನುಗೆ ಲಭ್ಯವಿದ್ದ ಸಾಮಗ್ರಿಗಳ ಪೂರ್ತಿ ಪ್ರಯೋಜನ ಪಡೆಯುವುದರೊಂದಿಗೆಯೇ ಸದಾ ಹೊಸತೇನಾದರೂ ಸಿಕ್ಕು ತ್ತದೆಯೇ ಎಂದು ಅತ್ತಿತ್ತ ಕಣ್ಣಾಡಿಸುತ್ತ ಸಾವೆಂ ಒಂದು ವಿಷಯದಲ್ಲಿ ತುಂಬ ಜಾಗರೂಕರಾಗಿರುತ್ತಿದ್ದರು. 'ಕಸ್ತೂರಿ' ಯಲ್ಲಿ ಏನು ಬಂದರೂ ಅದು ಇತರರಿಗಿಂತ ಭಿನ್ನವಾಗಿರ ಬೇಕು, ವಿಷಯನಿರೂಪಣೆ ನೇರವಾಗಿರುವಂತೆಯೇ ಓದುಗ ರಿಗೆ ಸುಲಭಗಮ್ಯವಾಗಿರಬೇಕು 'ಕಸ್ತೂರಿ'ಯ ಮೂಲಕ ಕನ್ನಡಕ್ಕೆ ದೊರೆತ ಒಂದು ಮಹತ್ವದ ಕಾಣಿಕೆಯೆಂದರೆ ಗಹನ ವೈಜ್ಞಾನಿಕ ವಿಷಯಗಳನ್ನು ಸಾಮಾನ್ಯ ಓದುಗ ನಿಗೂ ಅರ್ಥವಾಗಬಲ್ಲ ರೀತಿಯಲ್ಲಿ ಕನ್ನಡದಲ್ಲೂ ಹೇಳು ವುದು ಸಾಧ್ಯವೆಂಬುದನ್ನು ತೋರಿಸಿಕೊಟ್ಟಿದು. ಐನ್ ಸ್ಪೀನನ ಸಾಪೇಕ್ಷತಾ ವಾದವನ್ನು ತಿಳಿಸಿ ಹೇಳುವಾಗ ಅವರಿಗೆ ಬಲರಾಮ-ರೇವತಿಯರ ಕತೆ ತಟ್ಟನೆ ನೆನಪಾಗು ತ್ತಿತ್ತು. ಸ್ವತಃ ಹೊಸತನ್ನು ಬರೆಯುವುದರ ಜೊತೆಗೆಯೇ ಇತರರಿಂದ ಬರೆಯಿಸಬಲ್ಲ, ಬರೆದುಬಂದುದನ್ನು ತಿದ್ದಿ, ಅವಶ್ಯವೆನಿಸಿದಲ್ಲಿ ಪುನರ್ಲೇಖಿಸಬಲ್ಲ, ತಮ್ಮ ಲೇಖಕರೊಂದಿಗೆ ಸತತವಾಗಿ ಅರ್ಥಪೂರ್ಣ ಸಂಪರ್ಕವಿರಿಸಿಕೊಳ್ಳಬಲ್ಲ ಕಲೆ ಅವರಿಗೆ ಅವಗತವಾಗಿತ್ತು. ಅಂತೆಯೇ 'ಕಸ್ತೂರಿ'ಯೆಂದರೆ

ಪಾವೆಂ, ಪಾವೆಂ ಅಂದರೆ 'ಕಸ್ತೂರಿ' ಎಂಬ ಭಾವನೆ ಓದುಗರಲ್ಲಿ ನೆಲೆನಿಲ್ಲುವಂತಾಗಿತ್ತು. ಆದರೂ ಮಹತಿಯ ಒಂದು ಹಂತವನ್ನು ತಲಪಿದನಂತರ 'ಕಸ್ತೂರಿ' ನಿಂತ ನೀರಾಗಬಾರದೆಂಬ ಪ್ರಜ್ಞೆ ಅವರಲ್ಲಿ ಸದಾ ಜಾಗ್ರತವಿತ್ತು. 'ಕಸ್ತೂರಿ' ಉಚ್ಚ ಮಟ್ಟದ ಅಭಿರುಚಿಯನ್ನು ಬೆಳೆಸಿಟ್ಟ ನಂತರ ಇನ್ನೂ ಇಸ್ಪತ್ತು ವರ್ಷಗಳ ಹಿಂದಿನ ಓದುಗರನ್ನೇ ಕಣ್ಣೆದುರಿಸಿಕೊಂಡು ಮುನ್ನಡೆಯುವುದರ ಕೊರತೆಯನ್ನು ನಿಗಿಸಲು, ನವಜನಾಂಗದೊಂದಿಗೆ ತನ್ನ ಹೆಜ್ಜೆಗಳನ್ನು ಮೇಳವಿಸಲು ಏನು ಮಾಡಬೇಕೆಂಬುದನ್ನು ಅವರು ಈಗಲೂ ಚರ್ಚಿಸುತ್ತಾರೆ, ಚಿಂತಿಸುತ್ತಾರೆ

ಆಚಾರ್ಯರಲ್ಲಿ ಒಂದು ದೊಡ್ಡ ಗುಣವಿದೆ; ಅದೇ ಅವರ ದೋಷವೂ ಹೌದು. ಅವರು ಯಾವುದನ್ನೂ ಒಮ್ಮೆಲೆ ನಂಬುವುದಿಲ್ಲ—ತಮ್ಮನ್ನು ಕೂಡ. ಅವರ ಅಂತರ್ಮುಖತೆ ಅವರಲ್ಲಿ ಸ್ವವಿಮರ್ಶನ ಗುಣವನ್ನು ಬೆಳೆ ಸಿದೆ. ತಮ್ಮನ್ನು, ತಮ್ಮ ಕೃತಿಗಳನ್ನು ಅವರು ತಾವು ಅಪೇಕ್ಷಿಸುವ, ಗುಣದ ಒರೆಗಲ್ಲಿಗೆ ತಿಕ್ಕಿ ತಿಕ್ಕಿ ನೋಡ ಬಲ್ಲರು ಬಹುಕಾಲ ಅವರ ಬೆಂಬಿಡದಿದ್ದ ಬಡತನ ಅವರನ್ನು ಸ್ವಾವಲಂಬಿಯಾಗಿರುವುದರೊಟ್ಟಿಗೆಯೇ ಸ್ವವಿ ಮರ್ಶಕನನ್ನಾಗಿಯೂ ಮಾಡಿರಬೇಕು. ಸೃಜನಶೀಲ ಜೀನಿಯಸ್ ಎಂಥ ಸಹೃದಯನಾದರೂ ತನ್ನ, ತನ್ನ ಕೃತಿ ಗಳ ಟೀಕೆಯನ್ನು ವಿಮರ್ಶೆಯನ್ನು ಸಹಿಸುವುದಿಲ್ಲ. ಆದರೆ ಪಾವೆಂ ವಿಮರ್ಶನವನ್ನು ಸ್ವಾಗತಿಸುತ್ತಾರೆ. ಅವರಲ್ಲಿ ಇಬ್ಬರು 'ನಾನು'ಗಳನ್ನು ಗುರುತಿಸಬಹುದು. ಒಬ್ಬ 'ನಾನು' ಒಂದು ವಿಚಾರ ಮಾಡಿದ ಕ್ಷಣಕ್ಕೇ ಅವರಲ್ಲಿ ಪ್ರತ್ಯೇಕ ಸಾಕ್ಷಿಚೇತನ ಅದಕ್ಕೆ ಸವಾಲು ಹಾಕುತ್ತಾನೆ. ಬಹುಶಃ ಒಬ್ಬ ವೈಜ್ಞಾನಿಕನಿಗೆ, ವಿಮರ್ಶಕನಿಗೆ ಆರೋಪಿಸಬಹು ದಾದ ಈ ಗುಣ ಮತ್ತು ಇದಕ್ಕೆ ಪೂರಕವಾಗಿರುವ ನಿರ್ಲಿಪ್ತತೆಯಿಂದಾಗಿ ಸೃಜನಶೀಲ ಪಾವೆಂ ಹೆಜ್ಜೆ ಹೆಜ್ಜೆಗೆ ಆತಂಕಗಳನ್ನು ಅನುಭವಿಸುತ್ತಿರಬೇಕು.

ಆಚಾರ್ಯರಲ್ಲಿಯೇ ಈ ಸ್ವವಿಮರ್ಶನ ಪ್ರಜ್ಞೆಯಿಂದಾಗಿ ಜೀನನದಲ್ಲಿ ಅವರು ತುಂಬ ಹೆದರುವುದು ಸೋಲಿಗೆ. ಅಂತೆಯೇ ಏನೇ ಮಾಡಿದರೂ ಯಾವ ಕೆಲಸವನ್ನು ಕೈ ಕೊಂಡರೂ ತನುಗೆ ಸಮಾಧಾನವೆನಿಸುವ ಮಟ್ಟಿಗೆ ವಿಷಯಸಂಗ್ರಹ ಮಾಡಿಕೊಂಡು, ವಿವೇಚಿಸಿ, ಶಕ್ಯವಿದ್ದಾಗ ಲೆಲ್ಲ ಇತರರೊಂದಿಗೆ ಚರ್ಚಿಸಿ ಮಾಡುತ್ತಾರೆ. ಒಂದು ಶಬ್ದವೇ ಇರಲಿ, ವಿಚಾರವೇ ಇರಲಿ ಆದರೆ ಮೂಲವನ್ನರಸಿ ಹೋಗುವ ಪ್ರವೃತ್ತಿಯಿಂದಾಗಿ ಅವರು ಇತರರು ಅವರನ್ನು

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಜೀವಂತ ಜ್ಞಾನಕೋಶವೆಂದು ಭ್ರಮಿಸುವ ಮಟ್ಟಿಗೆ ಜ್ಞಾನಾರ್ಜನೆ ಮಾಡಿದ್ದಾರೆ.

ಆಚಾರ್ಯರು ನಾಸ್ತಿಕರಲ್ಲ, ಆದರೆ ಒಣ ಕಂದಾಚಾರಗಳಲ್ಲಿ ಅವರಿಗೆ ನಂಬಿಕೆಯಿಲ್ಲ. ಪಾವೆಂ ಸಾಮಾನ್ಯವಾಗಿ ಸಿಟ್ಟಿಗೇಳುವ ವ್ಯಕ್ತಿಯಲ್ಲ ಆದರೆ ತಮ್ಮ ಜೀವನದಲ್ಲಿ ತಾವು ಅತಿಯಾಗಿ ತಲೆ ಕಾಯಿಸಿಕೊಂಡ ಪ್ರಸಂಗಗಳು ಎರಡೇ ಎಂದು ಅವರಿಗೆ ಹೇಳುತ್ತಾರೆ. 1942ರಲ್ಲಿ ಹಿಟ್ಲರ್ ರಷ್ಯದ ನೇಲೆ ದಾಳಿ ಮಾಡುವ ಮುನ್ನ ಅವರು ಕಟ್ಟಾ ಬ್ರಿಟಿಷ್-ವಿರೋಧಿ. ಆದರೆ ಹಿಟ್ಲರನ ಈ ದಾಳಿಯಿಂದಾಗಿ ಅವರ ಸಹಾನುಭೂತಿ ತಿರುವುಮುರುವಾಯಿತು ಮಾತ್ರವಲ್ಲ, ಈ ಘಟನೆಯ ಪರಿಣಾಮವನ್ನು ನೆನೆದು ಕೆಲಕಾಲ ಅವರ ತಲೆ ಬಿಸಿಯಾಗೇ ಇತ್ತು. ಅಂಥದೇ

ಇನ್ನೊಂದು ಸಂದರ್ಭ 1975 ಜುಲೈ ತಿಂಗಳಲ್ಲಿ ಒಂದು ರಾತ್ರಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಸಾರಿದಾಗ.

ಪಾವೆಂ ಅವರೊಂದಿಗೆ ಅವರ ಕಿರಿಯ ಸಹೋದ್ಯೋಗಿಯಾಗಿ ನಾಲ್ಕು ವರ್ಷಗಳಷ್ಟು ಕಾಲವಾದರೂ ಕೆಲಸ ಮಾಡುವ ಅವಕಾಶ ನನಗೆ ದೊರೆತುದು ವೈಯಕ್ತಿಕ ಲಾಭವೆಂದು ನಾನು ಭಾವಿಸಿದ್ದೇನೆ. ಅವರೊಂದಿಗೆ ಕೆಲಸ ಮಾಡುವುದೇ ಒಂದು ಅನುಭವ. ಮನುಷ್ಯನಲ್ಲಿಯ ಅಹಂಕಾರವನ್ನು ತಕ್ಕಮಟ್ಟಿಗಾದರೂ ತೊಳೆಯಲು ಇಂಥ ಒಂದು ಅವಕಾಶ ಅವಶ್ಯವೆನಿಸುತ್ತದೆ. ಅವರ ಕುರಿತು ಎಷ್ಟು ಬರೆದರೂ ಒರತೆಯ ನೀರಂತೆ ಉಳಿದೇ ಬಿಟ್ಟಿರುತ್ತದೆ.

* * *



With best compliments from

LEKHAK

Exercise and Student Notebooks

SPECIAL OFFER FOR STUDENTS UNDER THE 20-POINT PROGRAMME

SUBSIDISED PRICE

40 Page Exercise Book	Rs 0.22
60 Page Exercise Book	Rs 0.30
80 Page Exercise Book	Rs 0.40
100 Page Exercise Book	Rs 0.50
100 Page Student Notebook	Rs 0.65
200 Page Student Notebook	Rs 1.15
300 Page Student Notebook	Rs 1.56

Produced and Marketed by

Mysore Sales International Limited

Bangalore 560 052



ಶಾವೆಂ ಕಸ್ತೂರಿ

ಪಾಡಿಗಾರು ವೆಂಕಟರಮಣಾಚಾರ್ಯರಿಗೆ ನಮಸ್ಕಾರ

ಗೋಪಾಲಕೃಷ್ಣ ಅಡಿಗ

ಪಾಸೆಂ ಎಂದು ಕನ್ನಡ ಪತ್ರಿಕಾಲೋಕದಲ್ಲಿ, ಮುಖ್ಯವಾಗಿ 'ಸಂಯುಕ್ತ ಕರ್ನಾಟಕ', 'ಕಸ್ತೂರಿ'ಗಳ ಮೂಲಕ ವಾಗಿ ಪ್ರಖ್ಯಾತರಾದ ಪಾಡಿಗಾರು ವೆಂಕಟರಮಣಾಚಾರ್ಯರು ಕನ್ನಡದ ಸಾಹಿತ್ಯಸಂಸ್ಕೃತಿಗಳ ಲೋಕದಲ್ಲಿ ನಾವು ಹೈತ್ಯೂರ್ವಕವಾಗಿ ಗೌರವಿಸಬಹುದಾದ ಕೆಲವೇ ಮಂದಿ ಧೀಮಂತರಲ್ಲಿ ಒಬ್ಬರು. ಮಹತ್ತ್ವಾಕಾಂಕ್ಷೆಯು ಒಂದು ಲಕ್ಷ್ಯವೆಂದು ತುರಿಕೆ ರೋಗ ಎಂದೂ ತಗಲದೆ ತನಗೆ ತಾನೇ ಮೌನವಾಗಿ ಜೀವನಾನಂದದ ಕ್ಯೂ ಬೆಳೆಯುತ್ತಲೇ ಬಂದ ಈ ಧೀಮಂತ ಒಂದು ಅದ್ಭುತವೇ ಸರಿ. ಕಾಲೇಜು ವಿಶ್ವವಿದ್ಯಾಲಯಗಳ ನಿಯಮಬದ್ಧ ಶಿಕ್ಷಣದ ಕಸರತ್ತಿಗೆ ಸಿಕ್ಕದೆಯೂ ಪ್ರಮಾಣಬದ್ಧವಾಗಿ ಬೆಳೆದ ಇವರ ಬುದ್ಧಿ, ಅಮರತ್ವದ ಅರ್ಬುದ ಸೋಂಕದ ಇವರ ಚಿತ್ತದ ಸಮತ್ವ, ತಾರತಮ್ಯಜ್ಞಾನದ ವಿವೇಕದಿಂದ ಏಕೀಕೃತವಾದ ಇವರ ತ್ರಿಕರಣ—ಯಾರೂ ಅಸೂಯೆಪಡುವಂಥದು. ಅತ್ಯಂತ ಉದಾರವಾದ ಕಲ್ಪಕತೆ, ನಿಷ್ಕುರವಾದ ತತ್ತ್ವನಿಷ್ಠೆ ಇವು ಶ್ರೀಯುತರ ಮುಖ್ಯಗುಣಗಳಾಗಿ ನನಗೆ ತೋರುತ್ತದೆ.

ಪಾ. ವೆಂ. ಆಚಾರ್ಯರು ನಮ್ಮ ಸಂಪ್ರದಾಯವನ್ನು ತುಂಬ ಚೆನ್ನಾಗಿ ಬಲ್ಲವರು; ಅಷ್ಟೇ ಚೆನ್ನಾಗಿ ಅದರ ಕುಂದುಕೊರತೆಗಳನ್ನು ಅರಿತವರು ಕೂಡ. ಪುರಾತನ ಜ್ಞಾನದ ಬೇರುಗಳಿಗಿಳಿದು ಅದೇ ರೀತಿ ಆಧುನಿಕ ಜ್ಞಾನ ವಿಜ್ಞಾನಗಳ ತುದಿಗೂ ಎರಿ ಆಕಾಶದತ್ತ ದೃಷ್ಟಿ ಎತ್ತಿದ್ದು ಇವರ ಪ್ರತಿಭೆ. ಇವರ ತಿಳಿವಳಿಕೆ ಎಷ್ಟು ವಿಶಾಲವೂ ಆಳವೂ ಆಗಿದೆ ಎಂದರೆ ಇವರ ಜೊತೆಗೆ ಸಂವಾದವೆಂದರೆ ಒಂದು ಸಂಕ್ಷಿಪ್ತ ಶಿಕ್ಷಣಶಿಬಿರವೇ ಸರಿ. ಉತ್ತಮ ಕವಿಯ ಪ್ರತಿಭೆ, ವಿದ್ವಾಂಸನ ಕೂಲಂಕಷತೆ ಪಾ.ವೆಂ. ಆಚಾರ್ಯರಲ್ಲಿ ನಮ್ಮ ಗಮನ ಸೆಳೆಯುವ ವಿಶೇಷಗಳು.

ಕಾವ್ಯವನ್ನು ಶ್ರೀಯುತರು ಇನ್ನೂ ಬರೆದಿದ್ದರೆ—ಬರೆದಷ್ಟು ತುಂಬ ಚೆನ್ನಾಗಿದೆ—ನಮ್ಮ ಉತ್ತಮ ಕವಿಗಳಲ್ಲಿ ಒಬ್ಬರಾಗುತ್ತಿದ್ದರು ವಿಮರ್ಶೆಗೆ ಅಂಟಿಕೊಂಡಿದ್ದರೆ ನಮ್ಮ

ಅತ್ಯುತ್ತಮ ವಿಮರ್ಶಕರಾಗುತ್ತಿದ್ದರು. ಆದರೆ ಪತ್ರಕರ್ತರಾಗಿಯೇ ಇವರು ಬದುಕಬೇಕಾಗಿ ಬಂದದ್ದು ಅದು ಇವರ ಹೊತ್ತನ್ನೆಲ್ಲ ಕೊಳ್ಳಿಹೊಡೆದದ್ದು ಕನ್ನಡ ಸಾಹಿತ್ಯದ ಅನೇಕ ದುರುತಗಳಲ್ಲಿ ಒಂದು ಆದರೆ ಪತ್ರಕರ್ತರಾಗಿಯೂ ಇವರು ಮೇಲ್ಮೈ ಪಡೆದರಲ್ಲ ಎಂಬುದು ಇವರ ಜೀವನ ದೃಷ್ಟಿಗೆ ಹಿಡಿದ ಕನ್ನಡಿ. ಇಷ್ಟವಾದದ್ದಿರಲಿ, ಇಲ್ಲದಿರಲಿ, ಯಾವುದನ್ನು ಕರ್ತವ್ಯ ಎಂದು ಸ್ವೀಕರಿಸುತ್ತೇವೋ ಅದನ್ನು ನಿಷ್ಠೆಯಿಂದ ಮಾಡುವುದು ಉತ್ತಮ ಮಾನವನ ಲಕ್ಷಣ ತನಗೆ ಜೀವನೋಪಾಯವನ್ನು (ಅದು ಎಷ್ಟೇ ಅಲ್ಪ ಪ್ರಮಾಣದ್ದಾಗಿರಲಿ) ಒದಗಿಸುವ ಕೆಲಸ ತನ್ನ ಮೂಲಾಭಿರುಚಿಗೆ ತಕ್ಕದ್ದಾಗಿಲ್ಲದೆ ಇದ್ದರೂ ಆತ ಅದನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ. ಇದು ಶ್ರೀಯುತರಲ್ಲಿ ಎದ್ದು ಕಾಣುವ, ಸಾಮಾಜಿಕವಾಗಿ ಅತ್ಯಂತ ಶ್ರೇಷ್ಠ ಎನ್ನಬಹುದಾದ ಗುಣ. ತಮ್ಮ ವೃತ್ತಿಗೆ ಬದ್ಧರಾಗಿದ್ದು ಸಾಹಿತ್ಯದಲ್ಲಿ ಇಷ್ಟು ಒಳ್ಳೆಯ ಕೆಲಸ ಮಾಡಿದ ಪಾಸೆಂ ಅವರಿಗೆ ಕನ್ನಡನಾಡು ಎರಡು ಬಗೆಯಿಂದ ಋಣಿ: ತಮ್ಮ ಸೌಜನ್ಯದಿಂದ ಅವರು ನನಗೆ ಹಾಕಿಕೊಟ್ಟ ಕರ್ತವ್ಯನಿಷ್ಠೆಯ ಮೇಲ್ವಿಚಾರಣೆಗಾಗಿ; ಸಂಪ್ರದಾಯವನ್ನು ಚೆನ್ನಾಗಿ ಬಲ್ಲವನೂ ಸಂಪ್ರದಾಯಜಡನಾಗಿರಬೇಕಿಲ್ಲ, ಕ್ರಾಂತಿಕಾರಿಯೂ ಆಗಿರಬಹುದು ಎಂಬುದನ್ನು ತಮ್ಮ ಬದುಕಿನಲ್ಲಿ ರುಜುವಾತು ಪಡಿಸಿದ್ದಕ್ಕಾಗಿ.

ಶ್ರೀಯುತರು ಅಂಥ ವೃದ್ಧರೇನೂ ಅಲ್ಲ. ಅವರ ಮನಸ್ಸಂತೂ ಇಂದಿಗೂ ಉತ್ಸಾಹಶೀಲವೂ ಚಿಂತನಪರವೂ ಆಗಿ ಎಳೆಯದಾಗಿ ಇದೆ. ಆದರೆ ಅವರ ಆರೋಗ್ಯ ಅಷ್ಟು ಚೆನ್ನಾಗಿ ಇಲ್ಲದೆ ಇರುವುದು ನಮ್ಮ ದುರ್ದೈವ. ಅವರ ಆರೋಗ್ಯ ಶೀಘ್ರವಾಗಿ ಸುಧಾರಣೆಗೊಂಡು ದೀರ್ಘಾಯುಸ್ಸು ಲಭಿಸಿ ಅವರ ವಿವೇಚನೆಯ ಪಕ್ವ ಫಲಗಳು ಕನ್ನಡ ಸಾಹಿತ್ಯ ಲೋಕಕ್ಕೆ ದೊರೆಯುತ್ತ ಹೋಗಲಿ ಎಂದು ಹಾರಯಿಸೋಣ.

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977



With all the best wishes from



SUNANDA AGARBATHI FACTORY

**D-14, SAYYAJI RAO ROAD-B
MYSORE-570 001**

MANUFACTURERS OF AGARBATHIES OF REPUTE LIKE

**GULAB KE PHOOL
NISARG KE PHOOL
PRAGATHI
VAIBHAV
SUNANDARAJ Etc.**



ಶ್ರೀ ಶಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977



A GREAT INDIAN TRADITION IN LUXURY BATH SOAPS

MYSORE SANDAL



**A quality product of
Government Soap Factory
BANGALORE**

**Marketed by
Mysore Sales International Limited
BANGALORE**



ಶಾಂತಿ ಕನ್ನಡಿ



SUPREME MOTORS



**Dealers in Tempo Viking, Matador and Three Wheelers
Bajaj Scooters and
Commercial Auto Rickshaws
Balmatta Road, Mangalore 575001**

Phone 5635 & 3262

Grams : VESTEMPO

ಶ್ರೀ ಸಾಡಿಗಾರು ವೆಂಕಟರಮಣಾಚಾರ್ಯರಿಗೆ
ಹಾರ್ದಿಕ ಶುಭಾಶಯಗಳು



ಬಿ. ರಾಮದಾಸಭಟ್ಟ

ಹೋಟೆಲ್ ಮಧುನಿವಾಸ

ಗಾಂಧೀ ಚೌಕ, ಮೈಸೂರು 570001



ಶ್ರೀ ಸಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

1973ರ ಆಗಸ್ಟ್ ಮೊದಲ ವಾರವಿರಬಹುದು. ಕಾಲೇಜಿನ ಕೆಲಸಕ್ಕಾಗಿ ಹತ್ತು ದಿನ ಹುಬ್ಬಳ್ಳಿಯಲ್ಲಿರಬೇಕಾಗಿತ್ತು. ನಾನು ತಲುಪಿದ ಮರುದಿನ ಬೆಳಿಗ್ಗೆ ಏಳುವರೆಯ ಹೊತ್ತಿಗೆ ಪಾವೆಂ ಅವರು ಮೃದುವಾಗಿ ಹೋಟೆಲ್ ಕೋಣೆಯ ಬಾಗಿಲು ತಟ್ಟಿದರು. ನೆನೆದು ತೊಟ್ಟಿಕ್ಕುವ ಭತ್ತಿಯನ್ನು ಬಾಗಿಲಿನ ಹತ್ತಿರ ನಿಲ್ಲಿಸಿ ಒಳಗೆ ಬಂದು ಕುಳಿತು ತತ್ಕ್ಷಣವೇ ಕೇಳಿದ ಪ್ರಶ್ನೆ :

“ಮಹಾಭಾರತವನ್ನಾಧರಿಸಿ ಕಾದಂಬರಿ ಬರೆಯುತ್ತೀರಿ ಅಂತ ಕೇಳಿದೆ. ಯಾವ ದೃಷ್ಟಿಯಿಂದ ನೋಡುತ್ತೀರಿ ಅದನ್ನು?”

ಆಗ ನನ್ನ ಮನಸ್ಸಿನಲ್ಲಿ ರೂಪಗೊಂಡಿದ್ದ ದೃಷ್ಟಿ ಮತ್ತು ನಾನು ಮಾಡಿದ್ದ ಸಿದ್ಧಿಗಳನ್ನು ವಿವರಿಸಿದೆ. “ನಾನೂ ಹೀಗೆಯೇ ಯೋಚಿಸಿದ್ದೇನೆ. ಆ ಕಾಲದ ಪಾವ್ಲುಲೇಷನ್ ಮೂವ್‌ಮೆಂಟ್ ಬಗೆಗೆ ಏನಾದರೂ ವಿಷಯ ಸಿಕ್ಕಿದೆಯೇ? ಆರ್ಯ ಎಂದರೆ ಯಾರು, ಆರ್ಯೇತರರಲ್ಲಿ ಪ್ರಮುಖ ಜನಾಂಗಗಳಾವುವು....” ಎಂದು ಮುಂತಾಗಿ ಹೇಳತೊಡಗಿದರು. ಹತ್ತೂವರೆಯ ತನಕ ಮಾತನಾಡಿದೆವು.

ನಾಳೆ ಬೆಳಿಗ್ಗೆ ಏಳುಕಾಲಿಗೇ ಆದ ಬಾಗಿಲಿನ ಸಪ್ಪಳದಿಂದ ಪಾವೆಂ ಅವರೇ ಎನ್ನಿಸಿತು. ಒದ್ದೆ ಭತ್ತಿಯನ್ನು ಸರಿಯಾಗಿ ಇಡುವ ಮೊದಲೇ ಮಾತು ಶುರು ಮಾಡಿದರು: “ಕಥಾ ಸರಿತ್ಸಾಗರದ ಇಂಡೆಕ್ಸ್ ನೋಡಿದರೆ ಮುಖ್ಯ ರಾಜವಂಶಗಳ ಹೆಸರು ಸಿಕ್ಕುತ್ತವೆ....” ಜೇಬಿನಿಂದ ಒಂದು ಹಾಳೆಯನ್ನು ತೆಗೆದು ಮಹಾಭಾರತದ ಕಾಲಕ್ಕೆ ಸಂಬಂಧಿಸಿದ ಜನಜೀವನ, ಆರ್ಥಿಕಸ್ಥಿತಿ, ರಾಜಕೀಯ ವ್ಯವಸ್ಥೆ ಮೊದಲಾದ ಬಗೆಗೆ ನಾಲ್ಕಾರು ಪುಸ್ತಕಗಳ ಹೆಸರು ಹೇಳಿದರು. ಅದೇ ವಿಷಯ, ಹತ್ತೂವರೆ ಹನ್ನೊಂದಾಯಿತು.

ಮರುದಿನ ಏಳು ಗಂಟೆಗೆ ಬಂದರು. “ನೀವು ಹೇಗೂ

ಬೇಗ ಏಳುವವರಲ್ಲವೆ, ಸ್ನಾನ ಮೊದಲಾಗಿ ಎಲ್ಲ ಮುಗಿಸಿಯೇ ಇರುತ್ತೀರ ಅಂತ ಗೊತ್ತು. ನಿನ್ನೆ ನಮ್ಮ ‘ಸಂಯುಕ್ತ ಕರ್ನಾಟಕ’ದ ಪುಸ್ತಕ ಸಂಗ್ರಹವನ್ನು ಹುಡುಕಿದೆ. ಕೆಲವು ಪುಸ್ತಕಗಳು ಉಪಯೋಗಕ್ಕೆ ಬಂದಾವು. ನಾನೂ ನೀವೂ ಕೂಡಿ ಧಾರವಾಡಕ್ಕೆಹೋಗಿ ಕರ್ನಾಟಕ ವಿಶ್ವವಿದ್ಯಾಲಯದ ಪುಸ್ತಕ ಭಂಡಾರದಲ್ಲಿ ಹುಡುಕಿದರೆ ಇನ್ನಷ್ಟನ್ನು ತಿಳಿಯ ಬಹುದು. ಅಂದಹಾಗೆ ಪಾಂಡವರು ಆರ್ಯರೇ ಅಲ್ಲ ಅಂತ ಒಂದು ವಿವಾದ ಉಂಟಲ್ಲ, ನೀವೇನು ಹೇಳುತ್ತೀರಿ?” ಎನ್ನುತ್ತಾ ಕುಳಿತರು.

ನಾನು ಹುಬ್ಬಳ್ಳಿಯಲ್ಲಿದ್ದ ಹತ್ತು ದಿನದಲ್ಲಿ ಹತ್ತು ಬೆಳಿಗ್ಗೆಯೂ ಅಶೋಕನಗರದಾಚೆಯ ತಮ್ಮ ಮನೆಯಿಂದ ಹೊರಟು ಏಳು ಗಂಟೆಗೇ ನನ್ನ ಕೋಣೆಯ ಬಾಗಿಲು ತಟ್ಟುತ್ತಿದ್ದರು. ಬೆಳಿಗ್ಗೆ ಅಷ್ಟು ಬೇಗ ಮನೆ ಬಿಟ್ಟು ಅವರು ನನ್ನ ಕೋಣೆಯಿಂದ ಹೊರಬಿದ್ದ ಮೇಲೆ ದಿನವೂ ಹೋಟೆಲಿನಲ್ಲಿ ಊಟಮಾಡಿಕೊಂಡು ‘ಕಸ್ತೂರಿ’ಯ ಕಚೇರಿಗೆ ಹೋಗುತ್ತಿದ್ದುದು ಒಂದು ದಿನ ನನಗೆ ಗೊತ್ತಾಯಿತು. ದಿನಾ ಮೂರು ನಾಲ್ಕು ಗಂಟೆ ಮಹಾಭಾರತದ ಕಾಲ, ಜೀವನಗಳನ್ನು ಬಿಟ್ಟು ಒಮ್ಮೆಯೂ ಅವರು ಬೇರೆ ಮಾತು ತಿಳಿಯಲಿಲ್ಲ. “ನೀವು ಹೇಗಿದ್ದೀರಿ, ಕುಶಲವೇ?” ಎಂದು ಯೋಗಕ್ಷೇಮವನ್ನೂ ವಿಚಾರಿಸಲಿಲ್ಲ. ಒಂದು ಮಧ್ಯಾಹ್ನ ಅವರ ಮನೆಗೆ ಊಟಕ್ಕೆ ಕರೆದೊಯ್ದಾಗ ಕೂಡ ಅದೇ ವಿಷಯ. ಮೈಸೂರಿಗೆ ಹಿಂತಿರುಗಿದ ಎರಡು ಮೂರು ವಾರದ ನಂತರ ನನಗೆ ಬರೆದ ಒಂದು ಕಾಗದದಲ್ಲಿ ಮೂರುನಾಲ್ಕು ಹೊಸ ಪುಸ್ತಕಗಳನ್ನು ಉಲ್ಲೇಖಿಸಿದ್ದರು. ಪಾವೆಂ ಆದರೂ ಜೊತೆಗಿರಬಾರದೇ ಎಂದು ಆಮೇಲೆ ನಾನು ಅದೆಷ್ಟು ಬಾರಿ ಬಯಸಿದೆನೋ !



ಶ್ರೀ ಪಾವೆಂ ಆಚಾರ್ಯರಿಗೆ ಶುಭಾಶಯಗಳು

ಚೇತನ ಕನ್ನಡ ಸಂಘ

ಚಾಮರಾಜ ಜೋಡಿ ರಸ್ತೆ ಮೈಸೂರು 570007

ಪಾವೆಂ ಕಸ್ತೂರಿ

ಸ್ಕೂಲಿಯ ಚಿಲುಮೆ ಪಾವೆಂ

ಜಿ. ಎಸ್. ಭಟ್ಟ

ಪಾವೆಂ ಅವರೊಂದಿಗೆ ನನ್ನ ಸಂಬಂಧ ಕುರಿತಂತೆ ನಾಲ್ಕು ಮಾತುಗಳನ್ನು ಬರೆಯುವುದು ನನಗೆ ಆನಂದ ಮತ್ತು ಅಭಿಮಾನದ ಸಂಗತಿ. ಉದ್ಯೋಗವನ್ನರಸಿ ನಾನು ಹುಬ್ಬಳ್ಳಿಗೆ ಹೋದಾಗ (1967) 'ಕರ್ಮವೀರ'ದ ಹಿಂದಿನ ಸಂಪಾದಕ ಶಂಕರ ಪಾಟೀಲರ ಮೂಲಕ ನಾನು ಪಾವೆಂ ಅವರನ್ನು ಭೇಟಿಯಾದೆ. ಆಗ ನಾನು ಬರೆದಿದ್ದ ಲೇಖನಗಳನ್ನು ನೋಡಿದ ಅವರು ಯಾವ ಭಿಡೆ ಮುರವತ್ತು ಇಲ್ಲದೆ "ನಿಮ್ಮ ಅಧ್ಯಯನ ಇನ್ನೂ ಆಳವಾಗಿ ನಡೆಯಬೇಕು" ಎಂದರು. ಸದ್ಯಕ್ಕೆ ನನ್ನನ್ನು Apprentice ಎಂದು ಮೂರು ತಿಂಗಳ ಬಗ್ಗೆ ಮಾತ್ರ ನೇಮಕ ಮಾಡಿಕೊಳ್ಳುವುದಾಗಿ ಹೇಳಿದರು. ಕೆಲಸ ತೃಪ್ತಿಕರವಾಗಿದ್ದಲ್ಲಿ ಮುಂದುವರಿಸುವ ಭರವಸೆ ನೀಡಿದರು. ಅದಕ್ಕೆ ಒಪ್ಪಿದ ನಾನು ಉಪಸಂಪಾದಕನಾಗಿ 'ಕಸ್ತೂರಿ' ಕಾರ್ಯಾಲಯ ಪ್ರವೇಶಿಸಿದೆ.

ನಾನು ಮೊದಲು ಪಾವೆಂ ಹೆಸರನ್ನು ಕೇಳಿದ್ದೆನೆ ವಿನಾ ಅವರನ್ನು ನೋಡಿರಲಿಲ್ಲ. ಈಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ಆಕಸ್ಮಿಕವಾಗಿ ಒದಗಿ ಬಂದಿತ್ತು. ನನಗೆ ಒಂದು ರೀತಿಯಲ್ಲಿ ಹೆಮ್ಮೆ ಇನ್ನೊಂದು ರೀತಿಯಲ್ಲಿ ಅಳುಕು. 'ಕಸ್ತೂರಿಗೆ' ಪ್ರತಿ ತಿಂಗಳೂ ಸುಮಾರು 300-400 ಲೇಖನಗಳು ಬರುತ್ತಿದ್ದುವು. ಆಚಾರ್ಯರು ಅವುಗಳಲ್ಲಿ ಕೆಲವನ್ನು ಆರಿಸುತ್ತಿದ್ದರು. ಕೆಲವಕ್ಕೆ ವಿಷಯ ಸಾಲದೆಂದು ತಾವೇ ಬರೆಯುತ್ತಿದ್ದರು. ಕೆಲವನ್ನು ಲೇಖಕರಿಗೆ ವಿಷಯಗಳು ಸಾಲದೆಂದು ಹಿಂದಿರುಗಿಸುತ್ತಿದ್ದರು. ಹೀಗೆ ಬಂದ ಲೇಖನಗಳಲ್ಲಿ ಕೆಲವನ್ನು ಪರಿಶೀಲಿಸಿ ಸಲಹೆ ನೀಡಲು ನಮಗೆ ಕೊಟ್ಟರೂ ತಾವು ಒಮ್ಮೆ ಕಣ್ಣಾಡಿಸದೆ ಬಿಡುತ್ತಿರಲಿಲ್ಲ. ಅಲಭ್ಯವಾದ ವಿಷಯಗಳ ಮೇಲೆ ಅವರೇ ಬರೆಯುತ್ತಿದ್ದುದುಂಟು. ತಿಂಗಳಿಗೆ ಒಂದೆರಡು ಬಾರಿಯಾದರೂ ಅವರು ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಹೋಗುತ್ತಿದ್ದರು. 'ಕಸ್ತೂರಿ'ಗೆ ದೇಶವಿದೇಶೀ ಪತ್ರಿಕೆಗಳೆಲ್ಲ ಬರುತ್ತಿದ್ದುವು. ಆಚಾರ್ಯರು ಅವನ್ನೆಲ್ಲ ಓದುತ್ತಿದ್ದ

ರಲ್ಲದೆ ಸಹೋದ್ಯೋಗಿಗಳೂ ಅವನ್ನು ಓದಬೇಕೆಂದು ನಿರೀಕ್ಷಿಸುತ್ತಿದ್ದರು. ತಾವು ಓದಿದ ಕೆಲವು ಲೇಖನಗಳನ್ನು ಓದಲು ನಮಗೆ ಸೂಚಿಸುತ್ತಿದ್ದರು. ನಮ್ಮ ಅಭಿಪ್ರಾಯ ಕೇಳುತ್ತಿದ್ದರು. ತಿಂಗಳಿಗೆ ಸುಮಾರು 15 ದಿವಸ ನಾವು ಓದುವುದು, ವಿಷಯ ಸಂಗ್ರಹಿಸುವುದು ಮಾಡಬೇಕಾಗುತ್ತಿತ್ತು. ಆಚಾರ್ಯರು ಕೆಲ ಪತ್ರಿಕೆಗಳನ್ನು ನಮಗೇ ಕೊಟ್ಟು ಓದಲು ಹೇಳುತ್ತಿದ್ದರು. ಓದಿಯಾದಮೇಲೆ ವಿಷಯ ಕುರಿತು ಚರ್ಚಿಸುತ್ತಿದ್ದರು. ತನ್ಮೂಲಕ ಬಹುಶ್ರುತೆಗೆ ಪ್ರೋತ್ಸಾಹ ನೀಡುತ್ತಿದ್ದರು.

'ಕಸ್ತೂರಿ' ಕಾರ್ಯಾಲಯ ಬೆಳಗ್ಗೆ 11-30ಕ್ಕೆ ಪ್ರಾರಂಭವಾದರೂ ರಜಾದಿನವೂ ಸೇರಿದಂತೆ ಪಾವೆಂ ಅವರು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೂ ಕಾರ್ಯಾಲಯದಲ್ಲಿ ದುಡಿಯುತ್ತಿದ್ದರು. ಅನೇಕ ಹೊಸ ಲೇಖಕರನ್ನು ಅವರು ಸೃಷ್ಟಿಸಿದರು. ನನ್ನ ಅನೇಕ ಲೇಖನಗಳನ್ನು ಅವರು ತಿದ್ದಿ ಸಲಹೆಸೂಚನೆಗಳನ್ನು ನೀಡಿ ಅವುಗಳ ತೂಕ ಹೆಚ್ಚಿಸಲು ನೆರವಾದರು.

ಪಾವೆಂ ಮಾನವಿಕ ವಿಷಯಗಳಲ್ಲಷ್ಟೇ ಅಲ್ಲ ವಿಜ್ಞಾನ ವಿಷಯಗಳನ್ನೂ ಚೆನ್ನಾಗಿ ತಿಳಿದುಕೊಂಡಿದ್ದರು. ಒಮ್ಮೆ ತಳವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರು ನನಗೆ ಸುಮಾರು ಒಂದು ಗಂಟೆಕಾಲ ಸರಳವಾಗಿ ವಿವರಿಸಿದರು. ನನಗೆ ಅರ್ಥವಾಯಿತೆಂದು ಮನವರಿಕೆ ಆದನಂತರವೇ ಅವರು ವಿವರಣೆ ನಿಲ್ಲಿಸಿದ್ದು.

ಕೋಯ್ನಾದಲ್ಲಿ ಭೂಕಂಪನವಾದಾಗ ಪಾವೆಂ ಅಲ್ಲಿಂದ ಬಂದವರೊಬ್ಬರ ಸಂದರ್ಶನ ಮಾಡಿದರು. ತಾವೇ ಭೂಕಂಪವನ್ನು ಅನುಭವಿಸಿದಂತೆ ಲೇಖನವನ್ನು ಸೊಗಸಾಗಿ ನಿರೂಪಿಸಿದರು. 'ಕಸ್ತೂರಿ'ಯಲ್ಲಿ ಪ್ರಕಟವಾಗುತ್ತಿದ್ದ ಪುಸ್ತಕ ಸಂಗ್ರಹವನ್ನು ಅವರು ಮೂಲ ಪುಸ್ತಕ ತರಿಸಿಕೊಂಡು ಪರಿಷ್ಕರಿಸಿದ ಅನಂತರವೇ ಪ್ರಕಟಿಸುತ್ತಿದ್ದರು.

'ಸಂಸ್ಕಾರ' ಕಾದಂಬರಿಯ ಸಾರವನ್ನು ಪಾವೆಂ 'ಕಸ್ತೂರಿ'ಯಲ್ಲಿ ಪ್ರಕಟಿಸಿದಾಗ ಅವರನ್ನೂ 'ಕಸ್ತೂರಿ'ಯನ್ನೂ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಬಹಿಷ್ಕರಿಸುವ ಬೆದರಿಕೆ ಪತ್ರಗಳು ಬಂದರೂ ಅವರು ಜಗ್ಗಲಿಲ್ಲ. ನಾವು ಲೇಖನಗಳನ್ನು ಬರೆಯುವಾಗ ಎದುರು ಪಾವೆ ಇದ್ದರೆ ಕಠಿಣ ಶಬ್ದಗಳಿಗಾಗಿ ನಿಘಂಟು ನೋಡುತ್ತಿದ್ದುದು ಅಪರೂಪ. ಆಚಾರ್ಯರನ್ನು ಕೇಳಿದ ತತ್ಕ್ಷಣ ಆ ಶಬ್ದದ ಮೂಲವನ್ನೂ ಹೇಳುತ್ತಿದ್ದರು. ಅವರು ಬಂಗಾಳಿ, ಹಿಂದಿ, ಮರಾಠಿ, ಸಂಸ್ಕೃತ—ಇವೆಲ್ಲ ಭಾಷೆಯನ್ನು ಬಲ್ಲರು. ಅವರೊಂದು ಜಂಗಮ ವಿಶ್ವಕೋಶ (Moving Encyclopaedia).

ಪರಶುರಾಮನ ನಾಡಿನಿಂದ ಬಂದ ಪಾವೆ ಶಿವರಾಮ ಕಾರಂತರ ಅನಂತರ ಹೆಸರಿಸಬಹುದಾದ ವಿಚಾರವಾದಿ. ತಮ್ಮ ಸಹೋದ್ಯೋಗಿಗಳನ್ನು ನೋವಾಗದ ರೀತಿಯಲ್ಲಿ ನಡೆಸಿಕೊಳ್ಳುವ ಮಾರ್ಗವತಿಯೂ ಅವರಲ್ಲಿತ್ತು. ಆಗಾಗ ತಮ್ಮ ಸಹೋದ್ಯೋಗಿಗಳ ಆರೋಗ್ಯ ಆರ್ಥಿಕ ಸ್ಥಿತಿ-ಗತಿಗಳನ್ನು ವಿಚಾರಿಸುತ್ತಿದ್ದರು. ನನಗೆ Apprentice ಎಂದು ನೇಮಕ ಮಾಡಿದ್ದರೂ ಮೂರು ತಿಂಗಳ ಅನಂತರ ಕಾನೂನಿನಂತೆ ಬರಬಹುದಾದ ವೇತನ ಶ್ರೇಣಿಯನ್ನು ಕೊಡಿಸಿದರು.

‘ಕಸ್ತೂರಿ’ಯನ್ನು ಬಿಟ್ಟು ಮೈಸೂರಿಗೆ ಹೊರಟಾಗ ಆಚಾರ್ಯರು ನನ್ನನ್ನು ಅತೀರ್ವದಿಸಿದರು, ಒಳ್ಳೆಯದಾಗಲಿ

ಎಂದು ಹರಿಸಿದರು. ಅವರನ್ನು ಅಗಲುವುದು ನನಗೂ ಸಂತೋಷದ ಸಂಗತಿಯೇನೂ ಆಗಿರಲಿಲ್ಲ. ನಾನು ಮೈಸೂರಿಗೆ ಬಂದನಂತರ ಆಚಾರ್ಯರಿಗೆ ಹುಬ್ಬಳ್ಳಿಯಲ್ಲಿದ್ದಾಗ ಅವರು ನೀಡಿದ ಮಾರ್ಗದರ್ಶನದ ಬಗ್ಗೆ ಕೃತಜ್ಞತೆ ಸೂಚಿಸಿ ಪತ್ರ ಬರೆದೆ. “ನೀವು ಇಲ್ಲಿದ್ದಾಗ ನಡೆದ ಸಿಹಿ ಘಟನೆಗಳನ್ನು ಮಾತ್ರ ನೆನಪಿಡಿ” ಎಂದು ಬರೆದ ಹೃದಯವಂತಿಕೆ ಅವರದು.

ತಮ್ಮ ಆರೋಗ್ಯ ಚೆನ್ನಾಗಿಲ್ಲದಿದ್ದಾಗಲೂ ಬಂದು ಕೆಲಸ ಮಾಡುವಷ್ಟು ಕಾರ್ಯನಿಷ್ಠೆ ಆಚಾರ್ಯರ ದಾಗಿತ್ತು. ಪ್ರತಿ ತಿಂಗಳೂ ‘ಕಸ್ತೂರಿ’ ಪ್ರಕಟವಾದಾಗ ಅವರ ಮುಖದಲ್ಲೊಂದು ತೃಪ್ತಿ ಕಂಡುಬರುತ್ತಿತ್ತು. ಆದರೆ ಅವರ ದುಡಿಮೆಗೆ ಕಸ್ತೂರಿಯಲ್ಲಿ ತಕ್ಕ ಪ್ರತಿಫಲ ದೊರೆತಂತಿಲ್ಲ. ಎರಡು ವರ್ಷಗಳ ಹಿಂದೆ ತೀವ್ರಕಾಯಿಲೆಗೆ ಒಳಗಾಗಿದ್ದ ಅವರು ಆ ಕುತಿನಿಂದ ಪಾರಾದದ್ದು ನಮ್ಮ ಸುದೈವ.

ನಿವೃತ್ತ ಜೀವನವನ್ನು ಸಾಗಿಸುತ್ತಿರುವ ಪಾವೆ ಈಗಲೂ ಉತ್ಸಾಹದ ಬುಗ್ಗೆ ಯಾಗಿದ್ದಾರೆ. ನನ್ನಂಥವರಿಗೆ ಸ್ಪೂರ್ತಿಯ ಚಿಲುಮೆಯೂ ಆಗಿದ್ದಾರೆ. ಅವರು ಇದೇ ಬಗೆಯಲ್ಲಿ ತುಂಬಿದ ಆಯುಷ್ಯದಲ್ಲಿ ಬದುಕಲಿ ಎಂದು ಹಾರೈಸುವೆ.

No more headaches over choosing the right gift !

VIJAYA BANK GIFT CHEQUES

make an ideal gift for any occasion

Available in 4 denominations of

Rs 11, Rs 25, Rs 51, and Rs 101/ to suit your budget

Just step into any one of your branches
and ask for a Vijaya Bank Gift Cheque

We have over 475 Branches in the country

VIJAYA BANK LIMITED

Registered Office : Lighthouse Hill Road, Mangalore 575003

Administrative Office : 2, Residency Road, Bangalore 560 025

Chairman : M. SUNDER RAM SHETTY

ಪಾವೆ ಕಸ್ತೂರಿ

ನನ್ನ ಜೀವನ ದೃಷ್ಟಿ

ಪಾ.ನಂ. ಆಚಾರ್ಯ

ಮನುಷ್ಯಪ್ರಾಣಿ ಮಾತಾಡಲು ಕಲಿತಾಗಿನಿಂದ 'ಜೀವನ ದೃಷ್ಟಿ'ಯ ಬಗ್ಗೆ ಹೇಳುತ್ತ ಬಂದಿದ್ದಾನೆ. ಆದರೆ ಬಗ್ಗೆ ಸನಾತನ ಸತ್ಯಗಳ ತಯಾರಿ ಗುಳಿಗೆಗಳು ಯಾವ ನಾಗರಿಕ ಅನಾಗರಿಕ ಭಾಷೆಯಲ್ಲಿಯೂ ಸಿಗುತ್ತವೆ. ದಯವೇ ಧರ್ಮದ ಮೂಲವಯ್ಯ, ಪರೋಪಕಾರಃ ಪುಣ್ಯಾಯ, Live and let live, ಯಸ್ಮಾನ್ನೋದ್ವಿಜತೇ ಲೋಕಃ ಲೋಕಾನ್ನೋದ್ವಿಜತೇ ಚ ಯಃ—ಇತ್ಯಾದಿ. ಜೀವನ ದೃಷ್ಟಿಯ ಬಗ್ಗೆ ಹೊಸದಾಗಿ ಯೋಚಿಸಬೇಕಾದ್ದು ಹೆಚ್ಚು ಉಳಿದಿಲ್ಲ ಅನಿಸುತ್ತದೆ.

ನನ್ನ 'ಜೀವನದೃಷ್ಟಿ'ಯ ಬಗ್ಗೆ ಹೇಳಬೇಕಾದರೆ ಅದು ಕಾಲಾಂತರದಲ್ಲಿ ಬದಲಾವಣೆ ಹೊಂದುತ್ತ ಬಂದಿದೆ. ಇಪ್ಪತ್ತರಲ್ಲಿ ಲಂಬವಾಗಿ ಅದು ಭೂಮಧ್ಯದಲ್ಲಿ ಕೆಲಿಸಿತ್ತು. ಈ 'ದೃಷ್ಟಿ'ಯಿಂದಾಗಿ ಕೊರಳು ಬಹಳ ನೋಯುತ್ತದೆಂದು ಅನುಭವವಾದ್ದರಿಂದ ಅದು ಕ್ರಮೇಣ ಇಳಿಯುತ್ತ ಈಗ ಭೂಮಿಯಲ್ಲಿ ನಟ್ಟಿದೆ. ಪ್ರಸ್ತುತದಲ್ಲಿ ನನ್ನ 'ಜೀವನ ದೃಷ್ಟಿ'ಯನ್ನು ಕುರಿತು, ಹೆಚ್ಚು ಆಡಂಬರವಿಲ್ಲದೆ, "ಹುಟ್ಟಿದ್ದೇನೆ, ಆದ್ದರಿಂದ ಬದುಕಬೇಕು, ಬದುಕಲು ಯತ್ನಿಸುತ್ತೇನೆ" ಎಂದು ಹೇಳಬಹುದಷ್ಟೇ.

ಇದು ಪಶುಗಳ ಜೀವನದೃಷ್ಟಿಯೆಂದು ಯಾರಾದರೂ ಹೀಗೆಯಬಹುದು. ಆದರೆ ಪಶುಗಳಿಗೆ 'ಜೀವನದೃಷ್ಟಿ' ಇದ್ದಂತೆ ನಾ ಕಾಣೆ. ಅವುಗಳಿಗೆ ಜೀವನಪ್ರಜ್ಞೆ ಮಾತ್ರ ಇದೆ. ಅವು ತಮ್ಮ ಸಹಜ ಅನಿಸಿಕೆಗಳ ಪ್ರಕಾರ ಬದುಕಿ ಹೋಗುತ್ತವೆ. ಆದರೆ ಮನುಷ್ಯನ ಅನಿಸಿಕೆಗಳ ಹುರಿಯಲ್ಲಿ ಎಣಿಸಿಕೆಗಳ ಎಳೆಗಳು ಸೇರಿಕೊಂಡಿವೆ. ಕೆಲವೊಮ್ಮೆ ಎರಡನೆಯದು ಮೊದಲಿನದನ್ನು ಪೂರ್ತಿ ಮರೆಮಾಡಿಬಿಡುತ್ತದೆ. ಆದ್ದರಿಂದ ಅವನು 'ದೃಷ್ಟಿ'ಯನ್ನು ಬೆಳೆಸಿಕೊಳ್ಳುತ್ತಾನೆ. 'ದೃಷ್ಟಿ' ಎನ್ನುವುದರಲ್ಲಿ ತನ್ನ ಹೊರಗಿನ ಪ್ರಪಂಚವನ್ನು ಪ್ರತ್ಯೇಕವಾಗಿ ಕಾಣುವುದು ಮತ್ತು ಅದರೊಡನೆ ಸಂಬಂಧವನ್ನು ಗೊತ್ತುಪಡಿಸಿಕೊಳ್ಳುವುದು ಅಡಕವಾಗುತ್ತದೆ. ಪಶುಗಳಿಗೆ ಪ್ರಪಂಚದೊಡನೆ ಏಕರಸತ್ವ ಸ್ವಾಭಾ

ವಿಕವಾಗಿ ಬಂದರೆ ಮನುಷ್ಯನಿಗೆ ಅದು 'ದೃಷ್ಟಿ'ಯಿಂದ ಬರಬೇಕಾಗುತ್ತದೆ. ಕಡೆಯಲ್ಲಿ ಎರಡರ ಉದ್ದೇಶವೂ ಒಂದೇ.

ನನ್ನ ಜೀವನದೃಷ್ಟಿ ಲಕ್ಷಣದಲ್ಲಿ ಮೂರು ಭಾಗಗಳಿವೆ. ನಾನು ಹುಟ್ಟಿದ್ದೇನೆ ಅನ್ನುವಾಗ, ನನಗೆ ಗೊತ್ತಿರುವ ಮಟ್ಟಿಗೆ, ನನ್ನ ಹುಟ್ಟಿಗೆ ನಾನು ಕಾರಣನಲ್ಲ—ಎಂಬ ತಿಳಿವಳಿಕೆ ನನಗಿದೆಯೆಂದರ್ಥ. ನಾನು ಯಾಕೆ ಹುಟ್ಟಿದೆ ಎನ್ನುವ ಪ್ರಶ್ನೆ ತುರ್ತು ಪ್ರಶ್ನೆಯೆಂದು ನನಗನಿಸುವುದಿಲ್ಲ. ಪ್ರಪಂಚ ಯಾಕೆ ಹುಟ್ಟಿತು ಎಂಬಷ್ಟೆ ಅಸಂಗತ ಪ್ರಶ್ನೆಯಾಗಿ ಇದು ಕಾಣಿಸುತ್ತದೆ. ಪೂರ್ವಜನ್ಯ ಪರಜನ್ಯಗಳು ಇವೆಯೋ ಇಲ್ಲವೋ ಎಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸ್ವರ್ಗ ನನ್ನನ್ನು ಆಕರ್ಷಿಸುವುದಿಲ್ಲ, ನರಕ ನನ್ನನ್ನು ಹೆದರಿಸುವುದಿಲ್ಲ. ನಾನು ಪೂರ್ತಿಯಾಗಿ ಇಹದಲ್ಲಿ ತೊಡಗಿದ್ದೇನೆ ಅಥವಾ ತೊಡಕಿದ್ದೇನೆ.

ಬದುಕಬೇಕು, ಅನ್ನುವಾಗ ನಾನು ವಸ್ತುಸ್ಥಿತಿಯನ್ನು ಒಪ್ಪಿದ್ದೇನೆ ಎಂದರ್ಥ. ಬದುಕುವುದು ಸುತ್ತಮುತ್ತಲ ಪ್ರಪಂಚದ ವ್ಯಾಪಾರವೆಂದು ನಾನು ಕಾಣುತ್ತೇನೆ. ಆದ್ದರಿಂದ ಹುಟ್ಟಿದವರು ಬದುಕಬೇಕೆಂಬುದು ಒಂದು ವಾಸ್ತವವೆಂಬ ತೀರ್ಮಾನ ಅನಿವಾರ್ಯವಾಗಿದೆ. ಇತರರಂತೆ ನಾನೂ ಬದುಕಿನಲ್ಲಿ ಕಷ್ಟಗಳನ್ನು ದುಃಖಗಳನ್ನೂ ಅನುಭವಿಸಿದ್ದೇನೆ. ಆದರೆ ಕೊನೆಯಲ್ಲಿ ಲೆಕ್ಕಹಾಕುವಾಗ ಬದುಕಿನಲ್ಲಿ ಕಾಣುವ ಸುಖಸಂತೋಷಗಳು ಕಷ್ಟಕ್ಲೇಶಗಳಿಗಿಂತ ಮೊತ್ತದಲ್ಲಿ ಹೆಚ್ಚಾಗಿರುವುದರಿಂದ ಬದುಕುವ ಒಲವು ಪ್ರಪಂಚದಲ್ಲೆಲ್ಲ ಕಾಣಿಸುತ್ತದೆ. ನಾನೂ ಆ ಸೆಳವಿನೊಡನೆ ತೇಲುತ್ತಿದ್ದೇನೆ.

ಬದುಕು ವೈಯಕ್ತಿಕವಾಗಿರುವಂತೆ ಒಂದು ಸಮಷ್ಟಿ ಪ್ರವಾಹವೂ ಹೌದೆಂದೂ ಆ ಸಮಷ್ಟಿಗೆ ಪೂರ್ತಿ ಹೊರತಾದದ್ದು ಅಸಹಜವೆಂದೂ ನನಗೆ ಅನಿಸುವುದರಿಂದ ಸಮಷ್ಟಿಗೆ ಘಾತಕವಾದದ್ದನ್ನು ಮಾಡುವುದು ಕೂಡ ಅನೈಸರ್ಗಿಕವೆಂದು ನಾನು ನಂಬಿದ್ದೇನೆ. ಆ ಕಾರಣದಿಂದ

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ನನ್ನೊಡನೆ ಸಂಪರ್ಕಬಂದ ಜೀವಿಗಳ ದುಃಖದ ಮೊತ್ತವನ್ನು ಹೆಚ್ಚಿಸಿ ಸುಖವನ್ನು ಕಡಿಮೆ ಮಾಡುವ ವರ್ತನೆ ಕೊನೆಗೆ ನನ್ನ ಸುಖವನ್ನೂ ಕುಗ್ಗಿಸುತ್ತದೆಂದು ಮನವರಿಕೆಯಾದದ್ದರಿಂದ ನಾನು ಹಾಗೆ ಮಾಡದಿರಲು ಯತ್ನಿಸುತ್ತೇನೆ. ಒಂದು ಮಿತಿಯೊಳಗೆ ಇತರರಿಗಾಗಿ ನಾವು ಪಡುವ ಕಷ್ಟಗಳಲ್ಲಿ ಒಂದು ಸುಖವಿರುವುದರಿಂದ ಅದಕ್ಕೂ ನಾನು ಸಿದ್ಧನೇ. ಇದಕ್ಕೆ ತ್ಯಾಗ ಎಂದು ನಾನು ಹೆಸರಿಡುವುದಿಲ್ಲ.

ಬದುಕಲು ಪ್ರಯತ್ನಿಸುತ್ತೇನೆ ಎಂದು ಹೇಳುವಾಗ ಬದುಕಿನೊಡನೆ ನನ್ನ ನಂಟು ನಿಶ್ಚಿತವಾದದ್ದಲ್ಲ ಎಂದು

ನನ್ನ ಅಭಿಪ್ರಾಯ. ಬದುಕಿನ ಜಮಾಖರ್ಚಿನಲ್ಲಿ ಜಾತಾ ಬಾಕಿ ದುಃಖದ ಕಡೆಗಾದಮೇಲೆ ಬದುಕುವ ಇಚ್ಛೆ ನನಗಿಲ್ಲ. ಆದ್ದರಿಂದ ಸಾವನ್ನು ನಾನು ಭಯಪ್ರದವಾಗಿ ಬಗೆದಿಲ್ಲ.

ಈಗಾಗಲೇ ನನ್ನ ಜೀವನದೃಷ್ಟಿಯ ಬಗ್ಗೆ ಹೇಳಿದ್ದು ಅತಿಯಾಯಿತೆಂದು ತೋರುತ್ತದೆ. ಇದರಂತೆ ನಡೆದು ಕೊಳ್ಳಲು ನಾನು ಅನೇಕ ಸಲ ತಪ್ಪಿದ್ದೇನಾದ್ದರಿಂದ ಅದಿನ್ನೂ 'ದೃಷ್ಟಿ'ಯಾಗಿಯೆ ಉಳಿದಿದೆ. ಅದು ಸ್ವಯಂ ಜಾಲಿತ ಪ್ರಜ್ಞೆಯಾಗಿ ಮಾರ್ಪಟ್ಟಾಗ ನಾನು ಸಿದ್ಧಾರ್ಥನಾದೆನೆಂದು ಬಗೆಯುತ್ತೇನೆ.

The Mysore Paper Mills Ltd.

BANGALORE 560052

"Committed to Progress"

Makers of : BISON BRAND VARIETIES

Printing and Writing, Bonds, Azurelaid,
Creamwove, Maplitho, M. G. Krafts and
other Packing Papers

For further details, please contact

Registered Office

No. 16/4, Ali Askar Road

P.B. No. 112

Bangalore 560 052

Mills: BHADRAVATI (S. RLY)

Phone : 72235 72336 72337

Telex : bg 533

Phone : 362 & 267

This souvenir is printed on the famous BISON BRAND PAPER

ಪಾ.ವೆಂ. ಆಚಾರ್ಯರಿಗೆ ಶುಭಾಶಯಗಳು

ಮಾವಳ್ಳಿ ಟಿ ಫಿ ನ್ ರೂ ಮ್ಸ್

13 ಲಾಲ್ ಬಾಗ್ ರಸ್ತೆ

ಬೆಂಗಳೂರು 560 027

ಪಾ.ವೆಂ ಕಸ್ತೂರಿ

★ ಗ್ಯಾಲಕ್ಸಿ ಛಾಯಾಚಿತ್ರಗ್ರಾಹಕರು ★

ನಿಮ್ಮ ಮುದ್ದುಮಕ್ಕಳ ಮನಮೋಹಕ ಛಾಯಾಚಿತ್ರಗಳನ್ನು ತೆಗೆಸಲು,
ಭಾವಪೂರ್ಣವಾದ ನಿಮ್ಮ ಭಾವಚಿತ್ರಗಳನ್ನು ತೆಗೆಸಲು ಭೇಟಿ ನೀಡಿ

655 ಕಾಶೀಪತಿ ಅಗ್ರಹಾರ, ಚಾನುರಾಜ ಜೋಡಿ ರಸ್ತೆ,
ಮೈಸೂರು 570 004

CREATED FOR THE CREATOR
AND THE CREATED



MURALI

THE INCENSE
THAT SPREADS
FRAGRANCE ACROSS THE WORLD

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

YEZDI

**250 CC. MOTORCYCLE
MAKE IT YOUR CHOICE**



**MANUFACTURED BY
IDEAL JAWA (India)
PVT. LTD.,
MYSORE**

ಲಾಂಗೂಲಾಚಾರ್ಯರಾಗಿ ವಿದಂಬನಸಾಹಿತ್ಯ
ರಚಿಸಿದ, ಪಾವೆಂ ಆಗಿ ವಿಚಾರಪೂರ್ಣ ಲೇಖನ
ಬರೆದ, ರಾಧಾಕೃಷ್ಣರಾವ್ ಆಗಿ ವಿಜ್ಞಾನ
ನಾಜ್ಕಿಯ ಒದಗಿಸಿದ, ಮುರಳೀಧರರಾಗಿ
ಮಾನವಿಕ ಬರೆಹ ನೀಡಿದ ಬಹುಮುಖ

ಪ್ರತಿಭಾನ್ವಿತ

ಕವಿ ಪಾವೆಂ ಆಚಾರ್ಯರಿಗೆ

ಹಾರ್ದಿಕ ಅಭಿನಂದನೆಗಳು



**ಶ್ರೀ ಸರಸ್ವತೀ ಲಾಡ್ಜ್
62 ಎರಡನೆಯ ಅಡ್ಡ ರಸ್ತೆ, ಗಾಂಧೀನಗರ
ಬೆಂಗಳೂರು 560 009**

Phone 23 — Nanjangud Grams : 'PAPERMILIS',
Nanjangud

**THE
SOUTH INDIA PAPER MILLS LTD.,**
Chikkayna Chatra, P.O. NANJANGUD
(Karnataka)

Manufacturers of

M. F. PAPERS : Colour Printings, Unbleached
Printing, Azurelaid, Creamlaid/
Wove

M. G. PAPERS : Kraft Paper in reels & sheets,
Colour posters, Blue match,
Manilla & Wrapper

M.F. BOARDS : Mill Board and Grey Board

For your requirements contact us or any of our
Sales Representatives :

M/s. A. M. Arumugam
21, Meenakshi Koil Street, Madurai

M/s. Rahul Trading Co.,
37, Mahatma Gandhi Road, Secunderabad

M/s. Rahul Trading Co.,
102, Godown Street, Madras-1

M/s. Minico Enterprises,
18/9, 5th Main Road, Gandhinagar, Bangalore

M/s. Paper Suppliers,
8, Lady Desikachari Road, Mysore-4

M/s. Paper Mart, High Road, Trichur

M/s. Swastik Paper Corporation,
Sweri Cross Road, Bombay 15

M/s. Ktees Paper Mart
Post Office Link Road, Ernakulam, Cochin-11

ಬಲವೆ ನಮ್ಮ ಬದುಕು

ವರಕವಿ ಅಂಬಿಕಾತನಯದತ್ತರ ಒಲವಿನ ಗೀತಗಳ ಸಂಗ್ರಹ
ಅನುರಾಗ ಗೀತಗಳು, ವಿರಹಗೀತಗಳು, ಕಾಟುಂಬಿಕ ಭಾವ
ಗೀತಗಳು, ಸಖೀಗೀತದಿಂದ, ಕನ್ನಡ ಮೇಳಾದೂತದಿಂದ,
ಗಂಡಸು-ಹೆಂಗಸಿಗೆ, ಸಾಂದರ್ಭಾನುಭವದ ಸಾಂಕೇತಿಕ ಭಾವ
ಗೀತಗಳು, ಸ್ನೇಹಗೀತಗಳು, ಪ್ರೇಮತತ್ಪದರ್ಶನ ಎಂಬ
ಒಂಬತ್ತು ವಿಭಾಗಗಳಲ್ಲಿ ಕವಿ ದ. ರಾ. ಬೇಂದ್ರೆ ಬರೆದ ಒಲವಿನ
ಗೀತಗಳ ಈ ಸುಂದರ ಸಂಗ್ರಹಕ್ಕೆ ಸ್ವತಃ ಬೇಂದ್ರೆಯವರೇ
ಮುನ್ನುಡಿಯ ತಿಲಕವಿಟ್ಟಿದ್ದಾರೆ. ಸಂಗ್ರಹಕ್ಕೆ ಕಾರಣರಾದ
ಸರ್ವಶ್ರೀ ಬನ್ನಂಜಿ, ಬಲ್ಲಾಳ ಮತ್ತು ಕು. ಶಿ. ಹರಿದಾಸಭಟ್ಟರು
ಪೀಠಿಕೆ ಸೇರಿಸಿದ್ದಾರೆ. ವಾ. ದ. ಬೇಂದ್ರೆ ಸಮಗ್ರವಾದ ಟಿಪ್ಪಣಿ
ಗಳನ್ನು ಕೂಡಿಸಿದ್ದಾರೆ. ಬೇಂದ್ರೆಯವರ 130 ಸುಪ್ರಸಿದ್ಧ
ಕವನಗಳನ್ನೊಳಗೊಂಡ 300 ಪುಟಗಳ ಈ ಸಂಕಲನಕ್ಕೆ
ಭಾರತದ ಪ್ರಖ್ಯಾತ ಕಲಾವಿದ ಶ್ರೀ ಕೆ. ಕೆ. ಹೆಚ್ಚಾರರು ಅನುಪಮ
ರೇಖಾಚಿತ್ರಗಳನ್ನು ಬರೆದುಕೊಟ್ಟಿದ್ದಾರೆ.

ಸಿಗುವ ಸ್ಥಳ :

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ
ಎಂ.ಜಿ.ಎಂ. ಕಾಲೇಜು, ಉಡುಪಿ 576 102

ಗೀತಾ ಬುಕ್ ಹೌಸ್, ಮೈಸೂರು 570001

ಅತ್ರಿ ಬುಕ್ ಸೆಂಟರ್

ಶರಾವತಿ ಬಿಲ್ಡಿಂಗ್, ಬಲ್ಲಾಳ, ಮಂಗಳೂರು-575001

With best compliments from



KELAGUR TEAS

Props

**Dewan Bahadur S. L. Mathias
& Sons**

**Kelagur Tea and Coffee Estates
JAVALI 577122
Chikmagalur Dist**

For Best and Durable Tiles

Please Contact

**MANIPAL INDUSTRIES LIMITED
"SYNDICATE HOUSE" MANIPAL (S.K.)**

**Largest Manufacturers of
Best Quality Roofing
TILES AND RIDGES
and**

All kinds of Pottery Articles

**For Trade Particulars
Please write to the above Address**

Our Tile Depots

- * Race Course Road, Hassan
- * B. H. Road, Shimoga
- * Jhansi Laxmi Bai Road, Mysore

ರೂಪಾಯಿಯ ಉರುಳಾಟವನ್ನು
ನಾಡಿನ ಗಾಲಿಯ ಉರುಳಾಟದೊಡನೆ
ಹೊಂದಿಸುವುದರಲ್ಲಿ ಅಗ್ರಗಣ್ಯರು

ಜನತಾಜನಾರ್ದನನ ನಿರಂತರ
ವಿಶ್ವಾಸಪೂರ್ವಕ ಸೇವೆಯಲ್ಲಿ ಸದಾ
ನಗುನೊಗದ ಕ್ರಿಯಾಶೀಲರು



ಇಂಡಿಯನ್ ಬ್ಯಾಂಕ್
(ಪೂರ್ಣನಾಗಿ ಭಾರತ ಸರ್ಕಾರದ ಸ್ವಾಮ್ಯ)

ಪ್ರಧಾನ ಕಚೇರಿ

**17 ನಾರ್ತ್ ಬೀಚ್ ರೋಡ್
ಮದ್ರಾಸು 600001**

Maharashtra Apex Corporation Limited

**Registered Office "Syndicate House"
MANIPAL 576 119 (S.K.)**

**Pioneers in
Hire-Purchase Business**

**The Company also accepts
Fixed Deposits on Attractive
Terms**

INTEREST UP TO 14% P. A.

For further details

Please contact us

Phone : 8315

Grams : 'PROTECTION'

T. Ramesh U. Pai

Managing Director

೧

1976ರ ಕೊನೆಯ ಪಾಡ. ಸ್ಥಳ ಬೆಂಗಳೂರು. ಉದ್ದೇಶ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ. ಸಮಿತಿಯ ಸೂತ್ರ ಧಾರ ಜಯದೇವ ಕೋಡು ವೋಣಿಸಿದ್ದ ಮಣಿಗಳ ಸೈಕಿ ಗೋಪಾಲಕೃಷ್ಣ ಅಡಿಗ, ಎಚ್ಚೆಸ್ಕೆ ಮತ್ತು ನಾನು ಇದ್ದೆವು. ವಿರಾಮದ ವೇಳೆ ಮಾತು ಪಾವೆಂವ್ಯಕ್ತಿತ್ವದ ಸುತ್ತ ಭೃಂಗಲಾಸ್ಯವಾಡತೊಡಗಿತು.

ಅವರ 'ಪ್ರಾಚೀನ' ಮಿತ್ರ. ಅಭಿಮಾನಿ ಹಾಗೂ ಹಿಕ್ಕಿಪಿ ಅಡಿಗರಿಂದ ನೋಡಲು ಈ ಸೂಚನೆ ಬಂತು—ಪಾವೆಂ ಅರನ್ನು ಗೌರವಿಸಬೇಕು ಮತ್ತು ಅವರಿಗೆ ಸಂಚಿ ಒಪ್ಪಿಸ ಬೇಕು ಎಂದು. ಪಾವೆಂಸಾಹಿತ್ಯದ ಒಳಪಿಡಿ ಹಾಗೂ ಮೊನಚಿನಿಂದ ಪ್ರಭಾವಿತರಾಗಿದ್ದ ತರುಣ ಜಯದೇವರ ಅನುಮೋದನೆ ಒಡನೆ ದೊರೆಯಿತು. ಅವರ ಹಿರಿತನವನ್ನು ಅರಿತಿದ್ದ ಎಚ್ಚೆಸ್ಕೆ ಇದನ್ನು ಹಾರ್ದಿಕವಾಗಿ ಸ್ವಾಗತಿಸಿದರು. ವಿದ್ಯಾರ್ಥಿದಿನಗಳಲ್ಲಿ ನಾನು (1942-47) ಪಾವೆಂ ಅಂಕಣ ಗಳನ್ನು ಯಾವ ಉತ್ಸಾಹ ನಿರೀಕ್ಷೆಗಳಿಂದ ಓದುತ್ತಿದ್ದೆನೋ ಅವೇ ಭಾವಗಳಿಂದ ಇಂದಿಗೂ ಓದುತ್ತಿರುವ ಅಂಶವನ್ನು ನೆನೆಸಿಕೊಂಡು “ಕಾಲದಿಂದ ಮಾಸದಾ ವಿಚಿತ್ರ'ರವರು. ಕನ್ನಡದ 'ಆರ್ಟ್ ಬುಖ್‌ವಲ್ -ಎಮೆರಿ ಕೆಲೆನ್' ವ್ಯಂಗ್ಯ ಮತ್ತು ವಿಡಂಬನ ಲೇಖಕರವರು. ಇವರನ್ನು ಸನ್ಮಾನಿಸುವುದು ಒಂದು ಪವಿತ್ರ ಹೊಣೆಯ ಸಕಾಲಿಕ ನಿರ್ವಹಣೆ” ಎಂದೆ.

ಮಾತು ಹರಿದು ನಾನೇ ಈ ಕಾರ್ಯದ ದರ್ಶಿತ್ವವನ್ನು ನಿಭಾಯಿಸಬೇಕೆಂದು ಹೆವ್ವುಗಟ್ಟಿದಾಗ ಒಂದು ಮಾತು ಹೇಳಬೇಕಾಯಿತು “ಈಗಾಗಲೆ ಬಹು ಬಗೆಯ ಸಾರ್ವ ಜನಿಕ ಭಿಕ್ಷಾಟನೆಗಳಲ್ಲಿ ದುಡಿದಿರುವ ನನ್ನ ಬಗ್ಗೆ ಜನರಲ್ಲಿ ಒಂದು ವಿಧದ ಅಲರ್ಜಿ ಬಂದುಹೋಗಿದೆ. ಆದ್ದರಿಂದ ಈ ಕಾರ್ಯದರ್ಶಿತ್ವದ ಹೆಸರು ನನಗೆ ಬೇಡ, ಹೇರು ಇರಲಿ. ಜಯದೇವ ಎರಡನ್ನೂ ಹೊರಲು ಸಮರ್ಥರು.”

ಜಯದೇವ ಒಪ್ಪಲಿಲ್ಲ. ತಾನು ಜಾಹೀರಾತು ಒದಗಿಸು

ವುದಾಗಿಯೂ ನಾನು ಸನ್ಮಾನ ಸಂಚಿಕೆಯನ್ನು (“ಪಾವೆಂ ಕಸ್ತೂರಿ”) ಮುದ್ರಿಸುವ ಏರ್ಪಾಡು ಮಾಡಬೇಕಾಗಿಯೂ ಹೇಳಿದರು ಹಣ ಕೂಡಿಕೆಯ ಬಗ್ಗೆ ತಾನು ಕಣಕ್ಕೆ ಇಳಿಯುವುದಾಗಿ ಅಡಿಗರಿಂದ ಕುಮ್ಮಕ್ಕು ದೊರೆಯಿತು. ಹೀಗೆ ಒಲವಿನ ಉರುಳು ನನ್ನ ಕೊರಳಿಗೆ ಬಿತ್ತು. ಅಡಿಗರು ಅಧ್ಯಕ್ಷ ರಾಗಬೇಕೆಂಬ ನನ್ನ ಸೂಚನೆ ಸರ್ವಾನುಮತದಿಂದ ಮಂಜೂರಾಯಿತು.

ಪಾವೆಂ ಅವರನ್ನು ಇದಕ್ಕೆ ಒಪ್ಪಿಸುವುದು ಸುಲಭ ಅಲ್ಲ ವೆಂದು ಅವರನ್ನು ಚೆನ್ನಾಗಿ ಬಲ್ಲ ನನಗೆ ಗೊತ್ತಿತ್ತು. ಆದರೆ ನಿರ್ವಂಚನೆಯ ಮಿತ್ರರ ಸ್ವಯಂಪ್ರೇರಿತ ವಿಜ್ಞಾಪನೆಯ ಬ್ರಹ್ಮಾಸ್ತ್ರವೊಂದೇ ಈ ಲಾಂಗೂಲಾಚಾರ್ಯರನ್ನು ಬಂಧಿಸಬಲ್ಲ ಸಾಧನವೆಂದೂ ತಿಳಿದಿದ್ದೆ ಪಾವೆಂ ನನಗೆ ಬರೆದ ಮಾರೋಲೆ (6-1-1977) ಮುಂದಿನ ನಡೆಗೆ ಹಸಿರು ಕಂದಿಲು ತೋರಿಸಿತು “ನೀವೆಲ್ಲ ನನ್ನ ಸಲುವಾಗಿ ಇಷ್ಟೆಲ್ಲ ಖಟಪಿಟಿ ಮಾಡುವುದು ನೋಡಿ ನನ್ನ ಮನಸ್ಸು ತುಂಬಿ ಬರುತ್ತದೆ. ಹಾಗೆಯೇ ನನ್ನ ಅಪ್ರಯತ್ನಶೀಲತೆಗಾಗಿ ನಾಚಿಕೆಯೂ ಆಗುತ್ತಿದೆ. ಸತ್ಕಾರ್ಯಕ್ಕೆ ನನ್ನ ಅಶೀರ್ವಾದ ಬೇಡಿದ್ದೀರಿ. ವಯಸ್ಸಿನಲ್ಲಿ ಹಿರಿಯನಾದ ಮಾತ್ರಕ್ಕೆ ಅಶೀರ್ವಾದ ಕೊಡಲು ಹಕ್ಕು ಬರುತ್ತದೆಂಬ ಭ್ರಮೆ ನನಗಿಲ್ಲ. ನಿಮ್ಮ ಭಾವನೆಗಳಿಗೆ ನಾನು ಗೌರವ ಕೊಡುತ್ತೇನೆಂದಷ್ಟೇ ಹೇಳುತ್ತೇನೆ.”

೨

ಮನವಿಸತ್ತದ ಕರಡನ್ನು ತಯಾರಿಸಿ ಅದನ್ನು ಪಾವೆಂ ಅವರಿಂದ ತಪಾಸಿಸಿ ಅಧ್ಯಕ್ಷರ ಹೆಸರಿನಲ್ಲಿ ಪ್ರಕಟಿಸಿದೆವು (16-2-77). ಅದರ ಪೂರ್ಣಪಾಠವನ್ನು ಇಲ್ಲಿ ಮುದ್ರಿಸಿದೆ:

“ಶ್ರೀಮಾನ್ ಪಾಡಿಗಾರು ವೆಂಕಟರಮಣ ಆಚಾರ್ಯರು ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಹಿರಿಯ ಪತ್ರಿಕೋದ್ಯಮಿಗಳು. ಇವರು ಲಾಂಗೂಲಾಚಾರ್ಯ, ಪಾವೆಂ, ರಾಧಾಕೃಷ್ಣ ರಾವ್, ಮುರಳೀಧರ ಇವೇ ಮೊದಲಾದ ಕಾವ್ಯನಾಮ

ಪಾವೆಂ ಕಸ್ತೂರಿ

ಗಳಿಂದ ಕತೆ. ಕವಿತೆ, ರಾಜಕೀಯ ಚರ್ಚೆ, ಹರಟೆ, ಜೀವನ ಚರಿತ್ರೆ, ವಿಡಂಬನ, ಲಘುವೈಜ್ಞಾನಿಕ ಲೇಖನ ಮುಂತಾದ ಪ್ರಕಾರಗಳಲ್ಲಿ ಸಮರ್ಥವಾಗಿಯೂ ಆಕರ್ಷಕವಾಗಿಯೂ ಬರೆದು ಜನಪ್ರಿಯರಾಗಿದ್ದಾರೆ.

“1915ರಲ್ಲಿ ಹುಟ್ಟಿದ ಶ್ರೀ ಪಾ. ವೆಂ. ಆಚಾರ್ಯರು ಸಾಂಪ್ರದಾಯಿಕ ಶಿಕ್ಷಣಪಡೆದಿದ್ದು ಎಸ್. ಎಸ್. ಎಲ್. ಸಿ. ಮಟ್ಟದ ತನಕ ಮಾತ್ರ. ಮುಂದೆ ತಮ್ಮ ಅದಮ್ಯ ಕುತೂಹಲಾಸಕ್ತಿಗಳನ್ನು ತೃಪ್ತಿಸಡಿಸಿಕೊಳ್ಳಲು ಇವರು ಜೀವನ ವಿಶ್ವವಿದ್ಯಾಲಯವನ್ನೇ ಆಶ್ರಯಿಸಿದರು. ಶಾಲಾಮಾಸ್ತರಿಕೆ, ಅಂಗಡಿ ಗುನಾಸ್ತಿಕೆ, ಛಾಪಖಾನೆಯ ಮೇಲ್ವಿಚಾರಣೆ, ಉಪಾಹಾರಮಂದಿರದಲ್ಲಿ ಚೀಟಿ ಬರೆಯುವಿಕೆ ಈ ತೆರನಾಗಿ ಶ್ರೀಯುತರು ಬದುಕಿನ ಪಾವಟಿಗೆಗಳನ್ನು ಏರುತ್ತ ಇಳಿಯುತ್ತ 1942ರಲ್ಲಿ ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ದ ಬಳಗವನ್ನು ಸೇರಿ ‘ಕರ್ಮವೀರ’ದ ಉಪಸಂಪಾದಕರಾದರು. ಈ ರೀತಿ ಪತ್ರಿಕಾಜಗತ್ತನ್ನು ಪ್ರವೇಶಿಸಿದ ಆಚಾರ್ಯರು 1956ರಲ್ಲಿ ಅದೇ ಬಳಗದ ವತಿಯಿಂದ ‘ಕಸ್ತೂರಿ’ ಎಂಬ ಪ್ರಸಿದ್ಧ ಮಾಸಪತ್ರಿಕೆ ಪ್ರಾರಂಭವಾದಾಗ ಅದರ ಸಹಸಂಪಾದಕರಾಗಿ ನೇಮಕಗೊಂಡರು. 1975ರಲ್ಲಿ ಶ್ರೀಯುತರು ಆ ಹುದ್ದೆಯಿಂದ ನಿವೃತ್ತರಾದರೂ ಇಂದಿಗೂ ಕನ್ನಡ ಜನ ‘ಕಸ್ತೂರಿ’ಯೊಡನೆ ‘ಪಾವೆಂ’ ಹೆಸರನ್ನು ಸಹಜವಾಗಿ ಸ್ಮರಿಸುತ್ತಾರೆ.

“ಸ್ವತಃ ಪ್ರಖರ ವಿಚಾರವಂತರೂ ಶ್ರೇಷ್ಠ ಲೇಖಕರೂ ಆಗಿರುವ ಆಚಾರ್ಯರು ಜಗತ್ತಿನ ಮೂಲೆಮೂಲೆಗಳಿಂದ ಜ್ಞಾನವಿಜ್ಞಾನಗಳನ್ನು ಕುರಿತ ಲೇಖನಗಳನ್ನು ಸ್ವಾಗತಿಸಿ ‘ಕಸ್ತೂರಿ’ಯ ಮೂಲಕ ಅವನ್ನು ಕನ್ನಡ ಜನತೆಗೆ ಊಡಿಸಿ ಪತ್ರಿಕೋದ್ಯಮದಲ್ಲಿ ಉತ್ತಮವಾದ ಪರಂಪರೆಯನ್ನು ಸ್ಥಾಪಿಸಿದ್ದಾರೆ. ಅದೇ ವೇಳೆ ನಾಡಿನ ತರುಣ ಪ್ರತಿಭಾನ್ವಿತರನ್ನು ಗುರುತಿಸಿ ಅವರನ್ನು ಹುರಿದುಂಬಿಸಿ ಅವರಿಂದ ಲೇಖನಗಳನ್ನು ಬರೆಸಿ ‘ಕಸ್ತೂರಿ’ಯಲ್ಲಿ ಪ್ರಕಟಿಸಿ ಸಮರ್ಥ ಲೇಖಕರ ಪೀಳಿಗೆಯನ್ನು ಸಹ ಸೃಷ್ಟಿಸಿದ್ದಾರೆ.

“ನಿವೃತ್ತ ಜೀವನದಲ್ಲಿಯೂ ಸತತ ಕ್ರಿಯಾಪಟುಗಳಾಗಿರುವ ಶ್ರೀ ಪಾ.ವೆಂ. ಆಚಾರ್ಯರು ಪತ್ರಿಕೋದ್ಯಮದ ಆಚಾರ್ಯರೂ ವಿಚಾರವಂತರ ಅಧ್ವಯುವೂ ಆಗಿದ್ದಾರೆ. ಶ್ರೀಯುತರ ಸುದೀರ್ಘ ಸಫಲಸೇವೆಯನ್ನು ಕನ್ನಡ ಜನತೆ ಕೃತಜ್ಞತೆಯಿಂದ ಸ್ಮರಿಸುತ್ತದೆ. ಇದರ ದ್ಯೋತಕವಾಗಿ ಇವರಿಗೆ ಎಲ್ಲ ಕನ್ನಡ ಜನರ ಪರವಾಗಿ ಸಾರ್ವಜನಿಕ ಸನ್ಮಾನವನ್ನು ಏರ್ಪಡಿಸಬೇಕೆಂದು ನಿರ್ಧರಿಸಿದ್ದೇವೆ. ಈ ಸಮಾರಂಭದ ಅಂಗವಾಗಿ ಶ್ರೀ ಪಾ.ವೆಂ. ಆಚಾರ್ಯರಿಗೆ ನಿಧಿಯನ್ನು ಸಮರ್ಪಿಸಬೇಕೆಂದು ಉದ್ದೇಶಿಸಲಾಗಿದೆ. ಇದೇ ಸಂದರ್ಭ

ದಲ್ಲಿ ಸನ್ಮಾನ ಸಂಚಿಕೆಯನ್ನೂ ಆಚಾರ್ಯರ ಹರಟೆಗಳ ಸಂಕಲನವನ್ನೂ ಹೊರತರಬೇಕೆಂದು ಯೋಚಿಸಲಾಗಿದೆ. ‘ಪಾವೆಂ’ ಅರ ಹರಟೆಗಳ ಸಂಕಲನವೊಂದನ್ನು (‘ಲೋಕದ ಡೊಂಕು’) ಈಗಾಗಲೇ ಪ್ರಕಟಿಸಿರುವ ಕರ್ನಾಟಕದ ಸುಪ್ರಸಿದ್ಧ ಪ್ರಕಾಶಕರಾದ ಶ್ರೀ ಡಿ. ವಿ. ಕೆ. ಮೂರ್ತಿಯವರು ‘ವಿಸರೀತ’ ಎಂಬ ಹೆಸರಿನ ಈ ಹೊಸ ಸಂಕಲನದ ಪ್ರಕಟಣೆಯನ್ನೂ ಎತ್ತಿ ಕೊಂಡಿದ್ದಾರೆ.

“ಶ್ರೀ ಪಾ. ವೆಂ. ಆಚಾರ್ಯರು ಜನತೆಗೆ ಸಲ್ಲಿಸಿರುವ ಬಹುಮುಖ ಸೇವೆಯನ್ನು ಬಲ್ಲವರಾದ ನೀವು ಮೇಲೆ ವಿವರಿಸಿರುವ ಉದ್ದೇಶಗಳ ಪೂರೈಕೆಗಾಗಿ ಕೊಡುಗೆಯಿಂದ ಮುಂಬಂದು ಧನಸಹಾಯ ಮಾಡಬೇಕೆಂದೂ ನಿಮ್ಮ ಇಷ್ಟ ಮಿತ್ರರಿಂದ ಕೂಡ ಇದಕ್ಕೆ ನೆರವು ಕೊಡಿಸಬೇಕೆಂದೂ ಪ್ರಾರ್ಥಿಸುತ್ತೇವೆ.

“ಹಣವನ್ನು ಕ್ರಾಸ್ ಮಾಡಿದ ಚೆಕ್ ಇಲ್ಲವೇ ಬ್ಯಾಂಕ್ ಡ್ರಾಫ್ಟ್ ಮೂಲಕ ‘ಪಿ. ವಿ. ಆಚಾರ್ಯ ಸನ್ಮಾನ ಸಮಿತಿ, ಮೈಸೂರು’ ಈ ಖಾತೆಗೆ ಪಾವತಿ ಆಗುವಂತೆ ಬರೆದು ಸಮಿತಿಯ ಕಾರ್ಯದರ್ಶಿಯವರಿಗೆ ರವಾನಿಸಬಹುದು ; ಅಥವಾ ಸಿಂಡಿಕೇಟ್ ಬ್ಯಾಂಕಿನ ಯಾವುದೇ ಶಾಖೆಯ ಮೂಲಕ ಅದೇ ಬ್ಯಾಂಕಿನ ಸರಸ್ವತೀಪುರಂ-ಮೈಸೂರು ಶಾಖೆಯಲ್ಲಿ ಇರುವ ‘ಸೇವಿಂಗ್ಸ್ ಬ್ಯಾಂಕ್ ಖಾತೆ ಸಂಖ್ಯೆ 5047 ಪಿ. ವಿ. ಆಚಾರ್ಯ ಸನ್ಮಾನ ಸಮಿತಿ’ಗೆ ವರ್ಗಾಯಿಸಿ (ಮೈಲ್ ಟ್ರಾನ್ಸ್‌ಫರ್) ನೀವು ಪಾವತಿ ಮಾಡಿರುವ ಮೊಬಲಗು, ನಿಮ್ಮ ಹೆಸರು, ವಿಳಾಸ ಮುಂತಾದ ವಿವರಗಳನ್ನು ಪತ್ರ ಮುಖೇನ ಸಮಿತಿಯ ಕಾರ್ಯದರ್ಶಿಯವರಿಗೆ ತಿಳಿಸಬಹುದು.

“ಸನ್ಮಾನ ಸಮಾರಂಭದ ಏರ್ಪಾಡು, ಧನಸಂಗ್ರಹ ಮುಂತಾದ ವಿವರಗಳನ್ನು ಕುರಿತಂತೆ ಸಮಸ್ತ ಪತ್ರವ್ಯವಹಾರಗಳನ್ನು ಕಾರ್ಯದರ್ಶಿಯವರೊಡನೆಯೂ ನೆನಪಿನ ಸಂಚಿಕೆಯಲ್ಲಿ ಜಾಹೀರಾತು ಮುದ್ರಣದ ವಿವರಗಳನ್ನು ಜಾಹೀರಾತು ಕಾರ್ಯದರ್ಶಿಯವರೊಡನೆಯೂ ನೆನಪಿನ ಸಂಚಿಕೆಯಲ್ಲಿ ಲೇಖನದ ಮುದ್ರಣದ ವಿವರಗಳನ್ನು ಸಂಚಿಕೆಯ ಸಂಪಾದಕರೊಡನೆಯೂ ನೇರವಾಗಿ ಮಾಡಬೇಕಾಗಿ ವಿನಂತಿ ”

ಸನ್ಮಾನಸಮಿತಿಯ ಸದಸ್ಯರು ಯಾರು ಯಾರು ಎಂಬ ವಿವರಗಳನ್ನು ಈ ಸಂಚಿಕೆಯ ಬೇರೆ ಎಡೆಯಲ್ಲಿ ಪ್ರಕಟಿಸಿದೆ. ಅವರೆಲ್ಲರೂ ಸ್ವಂತೇಚ್ಛೆಯಿಂದ ಮುಂಬಂದು ಸಮಿತಿಯನ್ನು ರೂಪಿಸಿ ವುಷ್ಟೀಕರಿಸಿದ್ದಾರೆ.

ಶ್ರೀ ಪಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

ಹೀಗೆ ಚಾಲಾಗೊಂಡ ನಮ್ಮ ಒಲವಿನ ಜಟಿಲಾಬಂಡಿ ಯನ್ನು ತಳ್ಳಲು ಲೆಕ್ಕವಿಲ್ಲದಷ್ಟು ಕೈಗಳು ಒದಗಿಬಂದಿವೆ. ಕನ್ನಡ ಪತ್ರಿಕಾ ಪ್ರಪಂಚ ಈ ಸತ್ಕಾರ್ಯಕ್ಕೆ ಚೆನ್ನಾಗಿ ಪ್ರಚಾರ ಒದಗಿಸಿದೆ. ಜನತೆ "ಆಗ ಬಾ ಈಗ ಬಾ ಹೋಗಿ ಬಾ ಎನ್ನದೆ" ಕೊಡುಗೈಯಿಂದ ಹಣ ಕೊಟ್ಟು "ಕೇಳದೆಯೇ ಕೊಡುವಾತನೀಲೋಕನಾಯಕನು" ಎಂಬ ಮಾತನ್ನು ವೃದ್ಧೀಕರಿಸಿದೆ. ಜಾಹೀರಾತುದಾರರು ನಮ್ಮ ಮನವಿಯನ್ನು ಓದಿ ನಿಲುವನ್ನು ತಿಳಿದು ಮುಕ್ತಕರಗಳಿಂದ ಜಾಹೀರಾತು ಗಳನ್ನು ಒದಗಿಸಿ ವಿಪುಲ ಧನಸಹಾಯ ಮಾಡಿರುವರು. ಭಾರತದ ವಿವಿಧ ಭಾಗಗಳಿಂದ ಮಾತ್ರವಲ್ಲ ಅಮೆರಿಕ ಕೆನಡ ಗಳಿಂದಲೂ ಹಣ ಹರಿದು ಬಂದಿದೆ. ಉಡುಪಿ (ಕು. ಶಿ. ಹರಿದಾಸಭಟ್ಟ), ಕಲಬುರ್ಗಿ (ನಸಂತ ಕುಷ್ಟಿಗ), ಮುಂಬಯಿ (ಶ್ರೀನಿವಾಸ ಹಾವನೂರ), ಬಾಗಲಕೋಟೆ (ಎಲ್. ಪಿ. ಮಾರ್ಕೊಡ್), ಬೆಂಗಳೂರು (ಗುಂಡ್ಲಿ ರಾಮಕೃಷ್ಣ ಐತಾಳ), ಮಂಗಳೂರು (ಜಿ. ಎನ್ ಅಶೋಕ ವರ್ಧನ) ಈ ಸ್ಥಳಗಳಲ್ಲಿ ಪಾವೆಂ ಅಭಿಮಾನಿಗಳು ತಾವಾ ಗಿಯೇ ಮುಂಬಂದು ಸ್ಥಳೀಯರಿಂದ ಹಣ ಕಲೆಹಾಕಿ ಮೊತ್ತವನ್ನು ನಮಗೆ ಕಳಿಸಿರುವರು. ಸಂಖ್ಯೆಗಳೇ ಈ ಕತೆಯನ್ನು ಹೇಳಲಿ (ಈ ವರದಿಯನ್ನು ಬರೆಯುತ್ತಿರು ವದಿಗೆ, 18-8-77, ಇದು ಅನ್ವಯವಾಗುವುದು):

ವಂತಿಗಳ ಮೂಲಕ ಹಾಗೂ ಜಾಹೀ ರಾತುದಾರರಿಂದ ಮುಂಗಡವಾಗಿ ಬಂದ ನಗದು ಹಣ	10,101.00
ಜಾಹೀರಾತುದಾರರಿಂದ ಬರಲಿರುವ ಹಣ ('ಪಾವೆಂ ಕಸ್ತೂರಿ'ಯನ್ನು ಬಿಲ್ ಸಹಿತ ಅವರಿಗೆ ತಲಪಿಸಿ ದೊಡನೆ ಹಣ ಸಂದಾಯವಾಗು ವುದು)	10,390.00
ಮೊತ್ತ ರೂ	20,491.00
ಸನ್ಮಾನಿತರಿಗೆ ಉಡುಗೊರೆ	423.00
ಅಂಚೆ ವೆಚ್ಚ (ಅಂದಾಜು)	550.00
ಮುದ್ರಣ ವೆಚ್ಚ (ಅಂದಾಜು)	2,000.00
ಸನ್ಮಾನ ಸಮಾರಂಭದ ವೆಚ್ಚ (ಅಂದಾಜು)	700.00
ಇತರ ಖರ್ಚು (ಅಂದಾಜು)	327.00

ಸನ್ಮಾನ ಸಮಾರಂಭದ ವೇಳೆಗೆ (10-9-77) ನಮ್ಮ ಸಂಗ್ರಹ ಕನಿಷ್ಠ ಪಕ್ಷ ರೂ 24,000ವಾದರೂ ಆಗಬೇಕು ಎಂದು ನಮ್ಮ ಆಸೆ. ಆಗ ಖರ್ಚು ಜಾತಾ ಬಾಕಿ ರೂ 20,000ವನ್ನಾದರೂ ಪಾವೆಂಅವರಿಗೆ ಅರ್ಪಿಸಲು ಸಾಧ್ಯವಾಗುತ್ತದೆ.

ಮುಂದಿನ ತಿರುಗಾಸಿನಾಚೆ ಜಟಿಲಾಕ್ಕೆ ಯಾವ ವಿಸ್ಮಯ ಕಾದಿದೆಯೋ ಗೋಪಾಲಕೃಷ್ಣನೇ ಹೇಳಬೇಕಷ್ಟೆ: ಇದು ಅಲ್ಲೋ ಬೇವಾರ್ಸಿ ಜಟ್ಟಾ ಬಂಡಿ ಕುಂತನ್ನೆ ಮ್ಯಾಕಡೇ ಲಾಂಗೂಲಣ್ಣ ಕಂಡಿ ? ಹಿಡ್ಡವ್ವೆ ಸಾಕ್ಸಾತ್ ಪಮ್ಮಾತ್ತ್ ಚಾಟಿ ಹೋಯ್ತೆ ಇದು ದೇಸ ಕಾಲ ದಾಟಿ !

೪

ಪಾವೆಂ ಬರವಣಿಗೆಯನ್ನು ಕುರಿತು ಒಂದು ಮಾತು. ಅವರ ಲೇಖನಗಳನ್ನು ಓದುವಾಗ ನೆನಪಿಗೆ ಬರುವ ಇನ್ನಿಬ್ಬರು ಅಂಕಣಕಾರರೆಂದರೆ ಆರ್ಟ್‌ಬುಖ್‌ವಾಲ್ ಮತ್ತು ಎಮೆರಿ ಕೆಲೆನ್. ಮನುಷ್ಯ ಹಾಗೂ ಅವನ ನಡವಳಿಕೆಗಳ ಬಗ್ಗೆ ಈ ಮೂವರ ಸಂವೇದನಶೀಲ ಮನಸ್ಸುಗಳೂ ತುಡಿಯುವ ಬಗೆ ಒಂದೇ. ಅಂದರೆ ಇವರೆಲ್ಲರೂ ಸಮಾನಾರ್ಥಕದಲ್ಲಿದ್ದಾರೆ. ಆದರೆ ತಮ್ಮ ಚಿಂತನೆಗಳನ್ನು ಇವರು ಅಭಿವ್ಯಕ್ತಿಸುವ ಹಾದಿ ಮಾತ್ರ ಬೇರೆ ಬೇರೆ.

ಆಧುನಿಕ ಅಮೆರಿಕಜೀವನದ ಸುತ್ತ ಬುಖ್‌ವಾಲ್ ತಮ್ಮ ಭಾವನೆಯ ನೇಯೆ ಯನ್ನು ಹೆಣೆಯುತ್ತಾರೆ. ಪ್ರಪಂಚದ ನಡಿಗೆಯನ್ನು ನಿರ್ದೇಶಿಸುವ ಸ್ಥಾನದಲ್ಲಿ ಆ ದೇಶ ಇರುವುದರಿಂದ ಬುಖ್‌ವಾಲ್ ರ ಬರವಣಿಗೆ (ಅಥವಾ ವಸ್ತು) ನಮಗೂ ಅಷ್ಟೇ ಪರಿಣಾಮಕಾರಿಯಾಗಿ ಒಪ್ಪುತ್ತದೆ. ಚಮತ್ಕಾರಪ್ರಧಾನವೋ ಎಂದು ಮೇಲು ನೋಟಕ್ಕೆ ಅನ್ನಿಸುವ ಈ ಬರವಣಿಗೆ ನಿಜಕ್ಕೂ ನಮ್ಮ ಪೊಳ್ಳುಜಂಬದ, ಹುಸಿನಂಬಿಕೆಗಳ, ಜಳ್ಳು ಹಮ್ಮುಬಿಮ್ಮುಗಳ ರಸಿಗೆ ತುಂಬಿದ ಹುಣ್ಣುಗಳನ್ನು ನಲ್ಲಿಯ ಕೈವಾಡದಿಂದ ಕುತ್ತಿ ಆರೋಗ್ಯ ವನ್ನು ಸಾಧಿಸುತ್ತದೆ.

ಕೆಲೆನ್ ಹೀಗಲ್ಲ. ಅವರದು ಪ್ರಪಂಚ ವ್ಯಕ್ತಿತ್ವ. ಪ್ರಚಂಡ ವ್ಯಕ್ತಿತ್ವ ಕೂಡ. ಬಹು ದೀರ್ಘಕಾಲದ (ಜನನ 1896) ಅನುಭವ. ಅತಿಸಂಕ್ಷೇಪವಾದ ನಿರೂಪಣೆ. ಅದನ್ನು ಪೋಷಿಸಲು ಸಮರ್ಥವಾದ ರೇಖೆಗಳಿಂದ ಕೂಡಿದ ವ್ಯಂಗ್ಯ ಚಿತ್ರ. ಇವರು ಅಜ್ಜಯ್ಯ ಮೊಮ್ಮಕ್ಕಳನ್ನು ಲಾಲಿಸಿ ಆಡಿಸಿ ಕತೆ ಹೇಳಿ ಕಚಗುಳಿ ಇಟ್ಟು ಯೋಚನೆ ಮಾಡಲು ಪ್ರೇರಿಸು

ವಂತೆ ಓದುಗರಿಗೆ ಭಾವನೆಗಳನ್ನು ಉಡುತ್ತಾರೆ.

ನಮ್ಮ ಲಾಂಗೂಲಾಚಾರ್ಯರು ಅಪ್ಪಟ ದೇಸೀ ಮಾಲು (ಜನನ 1915). ಇವರಲ್ಲಿ ಬುಖ್‌ವಾಲರ ಸಮಕಾಲೀನ ಪ್ರಜ್ಞೆ ಇದೆ, ಕೆಲೆನೊರ ಸರ್ವಕಾಲೀನ ಪ್ರಜ್ಞೆಯೂ ಇದೆ. ಎರಡನ್ನೂ ಸಮೀಕರಿಸಿ ಆಧುನಿಕ ಮನಸ್ಸಿಗೆ ಆಪ್ಯಾಯ ಮಾನವಾಗುವಂತೆ ಜೀವನಸತ್ಯಗಳನ್ನು ಅರುಹುವ ಇವರ ಬಗೆ ಮಾತ್ರ ಪೂರ್ಣ ಲಾಂಗೂಲಾಚಾರ್ಯ ಕಾಪಿರೈಟೇ ಸೈ ಅತ್ಯಂತ ಸರಳವೆಂದು ತೋರುವ ಇವರ ಶೈಲಿ, ಅತ್ಯಂತ ಸುಲಭವೆಂದು ಅನ್ನಿಸುವ ಇವರ ಹಾಸ್ಯಚಟಾಕಿ ಗಳು ಅನನುಕರಣೀಯವಾಗಿವೆ ಶೈಲಿ ಬುದ್ಧಿಯ ಪ್ರತಿಬಿಂಬ ತಾನೇ. ಪಾವೆಂ ಬುದ್ಧಿ ತಪಸ್ವಿಧಿ ಗಳಿಸಿದ ವಿನಾ ಆ ಶೈಲಿ ಹೇಗೆ ತಾನೇ ಇತರರಿಗೆ ಪ್ರಾಪ್ತವಾದೀತು ?

೫

“ಅವರಿಂದ (ಪಾವೆಂ) ಯಾವ ಲೌಕಿಕ ಪ್ರಯೋಜನವೂ ಇಲ್ಲ. ಅವರು ಅಧಿಕಾರದಲ್ಲಿಯೂ ಇಲ್ಲ. ಅಂಥವರಿಗಾಗಿ ಇಷ್ಟು ಕಷ್ಟಪಡುತ್ತಿದ್ದೀರಲ್ಲ ! ಈ ಹುಚ್ಚಿಗೆ ಏನೆನ್ನೋಣ!” ಎಂಬುದಾಗಿ ಪ್ರಭುಶಂಕರರು ವಾರಾಣಸಿಯಿಂದ ಕಾಗದ ಒರೆದಿದ್ದಾರೆ (4-8-77).

ಈ ಕೆಲಸಕ್ಕೆ ಇಳಿದ ಮೊದಲ ದಿನಗಳಲ್ಲಿ ನಮ್ಮ ಮನಃ ಸ್ಥಿತಿ ಹೇಗಿತ್ತು ? ಆದಷ್ಟು ಅಧಿಕ ಮೊತ್ತವನ್ನು ಸಂಗ್ರಹಿಸಲು ಪ್ರಯತ್ನಿಸಬೇಕು. ಯಾರನ್ನೂ ಯಾಚಿಸದೆ ಇರಬೇಕು. ಯಾರಿಗೂ ಇಂತಿಷ್ಟೇ ಕೊಡಿ ಎಂದು ಹೇಳತಕ್ಕದ್ದಲ್ಲ. ಸಂತೋಷದಿಂದ ಜನ ನೀಡಿದ್ದನ್ನು ಪ್ರಸಾದವೆಂದು ಸ್ವೀಕರಿಸಬೇಕು. ಬುಡ ಅಗಲವಾದಂತೆ ಕೊಡಿ ಏರುವುದು ಸ್ವತಸ್ಸಿದ್ಧವಷ್ಟೆ.

ಜನ ನಿಸರ್ಗದಂತೆ ಜಿವುಣಾಗ್ರೇಸರಕುಬೇರರು. ಇವರನ್ನು ತಮ್ಮ ಕಪಿಮುಷ್ಟಿ ಸಡಿಲಿಸಿ ಬಂಗಾರ ನೀಡುವಂತೆ ಒಲಿಸಲು ಇರುವ ಹಾದಿ ಒಂದೇ : ಹಿರಿ ಗುರಿಯನ್ನು ಐದಲು ಶ್ರದ್ಧಾ ಪೂರ್ವಕಪ್ರಾಮಾಣಿಕ ಸೇವೆ. “ಯಾವ ಮಹಾಕಾರ್ಯವೂ ಹಣದ ಅಭಾವದಿಂದ ನಿಂತದ್ದಿಲ್ಲ, ಅದು ಸೋಲುವುದು ದುಡಿಯಬಲ್ಲ ಪ್ರಾಮಾಣಿಕ ಜನರ ಗೈರುಹಾಜರಿಯಿಂದ” ಎಂಬುದಾಗಿ ಮೊಳಹಳ್ಳಿ ಶಿವರಾಯರು ಹಿಂದೊಮ್ಮೆ ಹೇಳಿದ ಮಾತಿನ ಯಾಥಾರ್ಥ್ಯ ನಮಗೆ ಮತ್ತೆ ಮತ್ತೆ ಅರಿವಾಗಿದೆ. ಜನ ನಮ್ಮ ಉದ್ದೇಶದ ಹಿರಿಮೆಯನ್ನು ಗಮನಿಸಿ ನಮ್ಮನ್ನು ಬೆಂಬಲಿಸಿದ್ದಾರೆ; ನಾವು ಈ ಮೊಬಲಗನ್ನು (ನ್ಯಾಸ) ಜತನದಿಂದ ಕಾಪಾಡಿ ಉದ್ದಿಷ್ಟ ಸಾಧನೆಗೆ ಮಾತ್ರ ವಿನಿಯೋಗಿಸುವೆವು ಎಂಬ ನಂಬಿಕೆಯಿಂದ ಹುರಿದುಂಬಿಸಿದ್ದಾರೆ. ಇವೆರಡೂ ಸಾರ್ಥಕವಾಗುವ ಸನ್ನಿವೇಶ ಸಮೀಪಿಸುತ್ತಿದ್ದಂತೆ ನಾವು ಕೃತಕೃತ್ಯತೆಯ ಭಾವದಿಂದ ಜನತೆಗೆ

ವಂದಿಸುತ್ತೇವೆ. ಜನರ ಈ ಹುಚ್ಚಿಗೆ ಏನೆನ್ನೋಣ !

೬

ಔದಾರ್ಯಕ್ಕೂ ಗುಣಸ್ವಸ್ವಾತಕ್ಕೂ ಹೆಸರಾಂತ ನಮ್ಮ ಸರ್ಕಾರ ಪಾವೆಂಅವರಂಥ ನಿಜ ಸಾಹಿತಿಯನ್ನು, ಹಿರಿ ವ್ಯಕ್ತಿಯನ್ನು ಗುರುತಿಸಿ ಗೌರವಿಸುವುದು ನ್ಯಾಯವಾದ ಕಾರ್ಯ, ಉಚಿತವಾದ ಕಾರ್ಯ, ಅತ್ಯಂತ ಸಕಾಲಿಕವಾದ ಕಾರ್ಯ ಕೂಡ. ಪಾವೆಂ ಎಂದೂ ಯಾರನ್ನೂ ಸ್ವಂತಕ್ಕಾಗಿ ಏನನ್ನೂ ಬೇಡಿದವರಲ್ಲ, ಸ್ವಂತ ತಾಸತ್ರಯಗಳನ್ನು ಎಂದೂ ಯಾರ ಮುಂದೆಯೂ ತೋಡಿಕೊಂಡವರಲ್ಲ. ಇವರ ಜೀವನವೊಂದು ಅಖಂಡ ತ್ಯಾಗಯುಜ್ಜ. ಇದನ್ನು ಗುರುತಿಸಿಯೇ ಜನತೆ ಸ್ವಯಂಪ್ರೇರಣೆಯಿಂದ ಮುಂಬಂದು ಈ ಸತ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಏರ್ಪಡಿಸಿರುವುದಾಗಿದೆ. ಜನತಾಜನಾರ್ದನನ ಈ ಕಾರ್ಯವನ್ನು ಸರ್ಕಾರ ಗಮನಿಸಿ ನಾಡಿನ ಹಂಬಲಕ್ಕೆ ಪ್ರತ್ಯಕ್ಷ ರೂಪನೀಡಿ ಪಾವೆಂ ಅವರಿಗೆ ನಿಸ್ಪತ್ತಿವೇತನವನ್ನು ಮಂಜೂರು ಮಾಡುವುದೆಂದು ನಿರೀಕ್ಷಿಸಲಾಗಿದೆ. ಬದುಕಿನ ಬೈಗಿನಲ್ಲಿ ಬೇರೆ ಏನನ್ನು ಒದಗಿಸಲಾಗದಿದ್ದರೂ ಅರ್ಥಿಕ ಸ್ವಾಸ್ಥ್ಯವನ್ನಾದರೂ ಈ ಧೀಮಂತ ಚೇತನಕ್ಕೆ ಒದಗಿಸುವುದು ಸರ್ಕಾರದ ಕೈಯಲ್ಲಿದೆ.

೭

“ನಾಮದ ಬಲ” ಎಂಬುದೇನು ! ಮೂರ್ತ ದುಡಿಮೆಯ ಅಮೂರ್ತ ಫಲ ಅಥವಾ ಗುಣವೇ ನಾಮ. ದುಡಿಮೆಯಿಂದ ನಾಮಕ್ಕೆ ಬಲ ಒರುವುದೇ ವಿನಾ ವಿಸರ್ಯವಾಗಿ ಅಲ್ಲ. ಇಂಥ ನಾಮದ ಬಲವೊಂದರಿಂದಲೇ ನಮ್ಮ ಪ್ರಯತ್ನ ಫಲಕಾರಿ ಆಯಿತು ಎಂಬ ಸಂಗತಿ ನಮಗೆ ಮತ್ತೆ ಮತ್ತೆ ಮನವರಿಕೆ ಆಗಿದೆ. “ಇವರು ಮೋಹಿಯೆ ? ನಿನೋಹಿಯೆ ? ಇವರೊಡನೆ ಬಾಳುವುದು ಸುಲಭವೇ ? ಇವರನ್ನು ಪ್ರೀತಿಸದಿರುವುದು ಸುಲಭವೇ ?” ತ್ರೀನುತಿ ಲಕ್ಷ್ಮೀಬಾಯಿ ಆಚಾರ್ಯರು (ಇದೇ ಸಂಚಿಕೆಯಲ್ಲಿ ಪ್ರಕಟವಾಗಿರುವ “ನನ್ನ ಪತಿ ಪಾವೆಂ” ನೋಡಿ) ಪಾವೆಂನೈಕ್ತಿಯನ್ನು ಈ ಮಾತುಗಳಲ್ಲಿ ಬಲು ಸೊಗಸಾಗಿಯೂ ಸಂಕ್ಷೇಪವಾಗಿಯೂ ಕುಂಚಿಸಿದ್ದಾರೆ.

ಪಾವೆಂ ಜೀವನ ಸಾಧನೆ ಗಮನಿಸುವಾಗ ಈ ಮುಂದಿನ ಪದ್ಯದ ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ:

ಹೋರಾಡು ಬೀಳ್ತನ್ನಮೊಬ್ಬಂಟಿಯಾದೊಡಂ
ಧೀರ ಪಥವನೆ ಬೆದಕು ಸಕಲಸಮಯದೊಳಂ
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ ?
ಹೋರಿ ಸತ್ತವ ಮರಸು—ಮಂಕುತಮ್ಮ

ಶ್ರೀ ಶಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977



HMT INTRODUCES 'AVINASH'

DISTINCTLY MASCULINE

TOUGH WITHOUT BEING ROUGH

A REALLY HANDSOME TRIBUTE TO TIME

HMT Avinash

Everything a man could ask for in a watch

Streamlined styling

The latest dial design

Lots of character and yet certainly not flashy

Good, dependable innards, built to withstand a surprising amount of shock treatment

Mobikes, tennis, even swimming

Try it out, Gentlemen

And don't worry. You don't have to be very gentle about it

That's an HMT guarantee

HINDUSTAN MACHINE TOOLS LIMITED

(Timekeepers to the Nation)

36, Cunningham Road, BANGALORE 560 052

ಅರುವತ್ತು ವರ್ಷಗಳಿಗೆ ಮೇಲ್ಪಟ್ಟು
ಜನಸೇನೆಯಲ್ಲಿ ತೊಡಗಿರುವ ಈ ಸಂಸ್ಥೆಯಲ್ಲಿ

ಲೋಕವಿಖ್ಯಾತಿ ಗಳಿಸಿರುವ

ನಂಜನಗೂಡು ಟೂತ್-ಪೌಡರ್

ಅನುಭವಸಿದ್ಧ ಮತ್ತು ಅತ್ಯಂತ ಪ್ರಭಾವಶಾಲಿ

ಆಯುರ್ವೇದೀಯ ಸಿದ್ಧಾಂಶಗಳನ್ನು

ಮತ್ತು

ಚಿತ್ರಾಕರ್ಷಕ ಪರಿಮಳಯುಕ್ತವಾದ

ಅಗರುಬತ್ತಿ, ಹೇರ್-ಆಯಿಲ್, ಕರವಸ್ತ್ರದ ಸಿಂಟರ್

ಮುಂತಾದ

ಸುಗಂಧದ್ರವ್ಯಗಳೂ ಸಹ

ಅತ್ಯಾಧುನಿಕ ಯಂತ್ರಗಳ ಸಹಾಯದಿಂದ

ಉತ್ತಮ ರೀತಿಯಲ್ಲಿ ಪ್ರತಿನಿತ್ಯವೂ ತಯಾರಾಗುತ್ತಿವೆ

ದಿ ಸದೈದ್ಯಶಾಲಾ [ಸ್ಟ್ರೈವೇಟ್] ಲಿಮಿಟೆಡ್

ನಂಜನಗೂಡು (ಕರ್ನಾಟಕ ರಾಜ್ಯ)

ಶಾಖೆಗಳು

ಮಂಗಳೂರು, ಬೆಂಗಳೂರು ಮತ್ತು ಮೈಸೂರು

With best compliments from

Phone : 8459

DURGA LODGE

Phone : 8345

**DURGA VILAS
RESTAURANT**

Phone : 8345

DURGA VILAS STORES

**M/s K. Narayana Rao & Co
GADAG**



Visvesvaraya Iron And Steel Limited, Bhadravati (Karnataka State)



Manufacturers of
Special and Alloy Steels (Carbon Special Steels)
Chromium Alloyed Steels, Manganese Alloyed Steels,
Chromium Molybdenum Steels, Chromium Vanadium Steels,
Chromium Nickel Steels, Silico Manganese Steels,
Rimming Steels, Free Cutting Steels), Ferro-Silicon,
Steel Castings, Grey Iron Castings, Refractory Bricks,
Charcoal Pig Iron, C. I. Pipes, Tor Steel, Cement Etc.

Grams : "ENEMHOTEL"

Phone 62625 [Lines]
62778 [Office]

*When you visit
the garden City of Bangalore
We invite you to*

New Modern Hotel

**Diagonal Road
Visveswarapuram, BANGALORE 560004**

Spacious Rooms with attached Bath Rooms and Phone in all Rooms

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

Till today we have helped 2450 industries



Let many more bloom in Karnataka

Karnataka, traditionally the land of sandalwood and elephants, coffee and coconut, Cauvery and gold, is today known as much for its industrialisation and industrial opportunities as for these bounties.

KSFC, a premier agency of the State Government for promoting industrial entrepreneurship, offers financial assistance at extremely attractive terms. Especially for industries proposed to be set up in the districts notified as industrially backward.

Special subsidies and schemes for small entrepreneurs. Industries located in Mysore, Raichur, Dharwar Districts are eligible for 15% subsidy on the capital cost of the project.

KSFC is the only financial institution in the State offering

foreign currency loans under World Bank Credit.

If you have a good project, come to us. Once we adopt you, we will do everything for you.

Write to us or contact the officer in charge of entrepreneurial guidance.



**karnataka
state
financial
corporation**

'Shankaranarayana Buildings'
25, Mahatma Gandhi Road,
BANGALORE-560 001

REGIONAL AND BRANCH OFFICE

*Narpal Buildings (First Floor)
20, Lamington Road,
HUBLI-580 020
Phone: 2556*

OTHER BRANCHES AT:

*No. 2, Visweswaraya Bhavan,
(11 Floor), K. R. Circle,
Mysore-570 001
Phone: 21447*


*Kodial Bail Church Building,
H Block,
Mangalore-576 003
Phone: 4364*

*No. 39/1, Park Extension,
Durgi Gudi,
Shimoga-577 201
Phone: 2198*

*1534, Rama Ganesh Building,
Maruthi Galli,
Belgaum-590 002
Phone: 22043*

*Station Road,
Raichur-584 101
Phone: 8816*

KSFC-7-77



With best compliments from

M. V. Bhojiah, B.A., & Bros

Shivarampet, Mysore

FINEST CENTRE FOR THE PUREST SILK SAREES

ಹಾರ್ದಿಕ ಶುಭಾಶಯಗಳು

ಎನ್. ಎಸ್. ರಾಜಗೋಪಾಲ್

22, ರತ್ನವಿಲಾಸ ರಸ್ತೆ, ಬಸವನಗುಡಿ, ಬೆಂಗಳೂರು 560004

ಹಾರ್ದಿಕ ಶುಭಾಶಯಗಳು

ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್

ಮೈಸೂರು



ಶ್ರೀ ಶಾಡಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977

INDEX TO OUR ADVERTISERS

	Page No
Ankola Kirani Stores and Ankola Cloth Stores, Dharwar	41
Aravinda Motors, Mangalore	... 38
Aravinda Parimala Works, Mysore	... 62
Athree Book Centre, Mangalore	... 45
Bakelite Hylam Ltd, (Decolam), Bombay	... 48
Balaji Traders, Bagalkot	... 53
Bhojaiah, M. V and Bros, Mysore	... 72
Canara Bank, Bangalore	... 20
Chetana Kannada Sangha, Mysore	... 57
Department of Information and Publicity, Government of Karnataka, Bangalore	... 47
Dhanalakshmi Vilas, Bagalkot	... 53
Directorate of Small Savings, Department of Finance, Government of Karnataka, Bangalore	... 34
Durga Vihar, Bagalkot	... 53
Galaxy Photographers, Mysore	... 62
Gopika Perfumery Works, Mysore	... 11
Hindustan Machine Tools Ltd., Bangalore	... 69
Hotel Tourist, Bangalore	... 39
Ideal Jawa (P) Ltd., Mysore	... 63
Indian Bank, Madras	... 64
Karnataka Bank Ltd., Mangalore	... 24
Karnataka State Financial Corporation, Bangalore	... 70
Kelagur Teas, Chikmagalur	... 64
Madhu Nivas, Mysore	... 56
Mangalore Ganesh Beedi Works, Mysore	... 37
Manipal Industries Ltd , Manipal	... 64
Maharashtra Apex Cooperative Bank, Manipal	... 64
Mavalli Tiffin Rooms, Bangalore	... 61
Murthy Book House, Mysore	... 22
Mysore Papers Ltd., Bhadravati	... 61
Mysore Printing and Publishing House, Mysore	... 72
Mysore Sales International, Bangalore	viii. 51; 55
Mytec Process Works, Bangalore	... 16
Narayana Rao K. & Co., Gadag	... 69
New Modern Hotel, Bangalore	... 70
New Udupi Hotel, Bagalkot	... 53
N.G.E.F. Ltd., Bangalore	... 46
Rajagopal N. S., Bangalore	... 72
Rastrakavi Govinda Pai Smaraka Samshodhana Kendra, Udupi	... 63
Ravi Book House, Mysore	... 22
Saraswathi Lodge, Bangalore	... 63
Shastry Hotel, Bagalkot	... 53
Sunanda Agarabathi Factory, Mysore	... 54
Supreme Motors, Mangalore	... 56
Syndicate Bank, Manipal	... Cover Iv
The Sadvaidyashala (P) Ltd , Nanjangud	... 69
The South India Paper Mills Ltd., Nanjangud	... 56
The Vijaya Bank Ltd , Bangalore	... 59
Visvesvaraya Iron and Steel Limited, Bhadravati	... 70

LIST OF DONORS

As on 31-8-1977

	Rs		Rs
Akbar Ali M., Mysore	5	Desai V. P., Calcutta	25
Akshara Prakashana, Sagar	101	Devaraj Sarkar H. B., Mysore	10
Alakananda Yajurvedi, Shahabad	3	Deva Rao B., High Commissioner, Wellington	50
Ananthamurthy S., Mysore	25	Diwakar R. R., Bangalore	100
Ananthamurthy U. R., Mysore	50	Dixit C. K., Bombay	25
Ananthanarayana S., Mysore	30	Eswara G. T., Mysore	5
Anantharamayya R. L.	25	Ganapaya N. K., Sakaleshpur	75
Anasuya Kulakarni, Shahabad	3	Ganapathi Bhat K., Kotekar (SK)	5
Aruna Sudi, Shahabad	1	Geetha Book House, Mysore	50
Ashok Joshi, Shahabad	1	Geetha Kulakarni, Dharwar	25
Basavaraju L., Mysore	10	Giridhar Rao U., Parkala (SK)	25
Bhat B. G., Bombay	25	Gita Vasanth, Bombay	5
Bhat G. S., Mysore	10	Gopal Bhat S., Naringana Post via Kotekar (SK)	10
Bhat G. S., Gouribidanur	25	Gopalakrishna Adiga, M., Bangalore	50
Bhat M. M., Chittapur(via Wadi)	35	Gopalakrishna Upadhyaya, Perdoor	25
Bhat P. R., Bombay	10	Gopal Rao U. R., K. R. Pet	25
Bhat T. K., Mangalore	11	Gopal B. R., Mysore	10
Bhat V. K., Bombay	25	Gorur Ramaswamy Iyengar, Gorur	25
Bhyrappa S. L., Mysore	101	Gowrishankar A. P., Mangalore	25
Bipin Kumar Kulkarni, Shahabad	1	Gururaj Beligi, Hyderabad	5
Bombay South Canara Brahmins' Assosiation, Bombay	51	Habhu R. N., Mysore	10
Chandra K. R., Mangalore	5	Hegadekatte Sadananda, Moodabidri	25
Chandrashekar Bhat S., Mysore	10	Hegde K. P., Bombay	2
Chandrashekara Topi, Shahabad	1	Hiraskar M. S., Shahabad	1
Char, A. R., Columbus, Ohio 43220 (USA)	\$ 25	Honnagangappa T. H., Mysore	50
Chaya Patil, Shahabad	1	Hotel Owners' Association, Dharwar	101
Chennabasappa Patil, Shahabad	2	Ijeri R. P., Shahabad	1
Chinnobhiah H. B., Bangalore	25	Indrakala Kashinath.Rao, Shahabad	1
Dattatreya H. G., Bangalore	25	Jagannatha N. M., Shahabad	1
Dayakara M., Mysore	10	Jayashree M. S., Shahabad	1
Dayananda Malya, Puttur (SK)	41		
Deepak Kulkarni, Shahabad	1		
Desai N. C., Bombay	25		

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

	Rs		Rs
Jayadeva H., Bangalore	100	Mallikarjunappa Guddeda, Shahabad	1
Joshi G. D., Bombay	10	Mallikarjunaiah M., Bangalore	15
Jyoti Tengli, Shahabad	2	Manjanathaiah B. M., Suntikoppa	200
Kalkoti V., Bombay	11	Margol S. S., Shahabad	25
Kallianpur Girish, Bombay	11	Masti Venkatesha Iyengar, Bangalore	25
Kamath P. N., Bangalore	300	Mayya, P. N., Mangalore	2
Karant K. S., Saligrama	100	M. G. M. Staff Club, Udupi (S.K.)	500
Karnataka Sangha, Thana, Bombay	25	Mohan R. Bhat, Poona	10
Kaveri Kulkarni, Shahabad	2	Mudgal P. G., Bombay	5
Kedilaya B. V., Mangalore	15	Murthy, B. N., Shimoga	20
Keshava Bhat, Peruvaje	25	Murthy D. V. K., Mysore	250
Khadri Shamanna, Bangalore	100	Murthy K. S. V., Bombay	11
Killay Chellappan, Channapatna	5	Mutalik Patil V. L., Mysore	10
Koppalkar Anil Kumar Rama Rao, Shahabad	1	Muthanna Rai, K., Mulki	5
Kotian M. S., Bombay	11	Nadig S. R., Bangalore	25
Krishna H. V., Manipal	50	Nagabhushana D. S., New Delhi	25
Krishna Bhatta, Adyanadka, Mulki	20	Nagalakshmi H. R., Shahabad	5
Krishna Bhatta, Sediyaapu, Manipal	5	Nagaraja Bhat B. N., Mysore	5
Krishnamurthy A., Shahabad	1	Nagaraja Rao M. S., Mysore	25
Krishnamurthy G. T., Bangalore	10	Nagaraju S., Mysore	25
Krishnaswamy Iyengar, H. S., Mysore	100	Nalini A. S., Shahabad	2
Kulkarni C. M., Bombay	25	Narayana Rao G. R., Mercara	25
Kulkarni K. H., Raichur	5	Narayana Rao G. T., Mysore	100
Kulkarni V. K., Bombay	5	Narayana Rao S., Mysore	25
Kulkarni R. V., Shahabad	1	Narayana Swamy Bindiganavile, Bangalore	20
Lakshmana Rao J. R., Mysore	25	Navalagund R. R., Bombay	5
Lakshmi H. T., Mercara	30	Nayak G. H., Mysore	20
Lakshminarayana S., Mysore	200	Nayak G. R., Bangalore	1000
Lakshminarayana S. K., Mysore	30	Nayak H. M., Mysore	25
Lakshmisha, Katukukke	2	Nayak Mohan C., Hyderabad	10
Lewis Melba, Shahabad	1	Nirmala Kulakarni, Shahabad	1
Lokur H. G., Belgaum	5	Nisar Ahmed K. S., Shimoga	15
Madiman S., Bombay	5	Oxford University Press, Madras	50
Madhava Udupa A., Saligrama	15	Padmavathi Bankura B. S., Shahabad	3
Mahabala Bhat, Bangaradka, Aryapu Post	10	Parimala Kulakarni, Shahabad	1
Mahishi Madhava N., Hubli	50	Patil L. V., Shahabad	1
Malagatti V. C., Belgaum	10	Pattanashetty Siddalinga, Dharwar	30
Malathi A. P., Aryapu post	50	Prabhakar Joshi M., Mangalore	25
Manika Kodli, Shahabad	1	Prabhakar M. G., Bombay	2
		Prabhu M. S. K., Bangalore	25

ಶಾನೆಂ ಕಸ್ತೂರಿ

	Rs		Rs
Prabhushankara, Varanasi	50	Sheshaiah T., Bangalore	10
Prahlada Rao N., Mysore	25	Shirahatti M. G., Shahabad	2
Pujari Ningappa, Shahabad	1	Shivananda Gali, Dharwar	10
Raghavendra Bhat S., Mysore	10	Shobha G., Shahabad	1
Raghavendra Urala, Mangalore	25	Siddarame Gowda, Ontario, Canada	20
Raghu C. R., Mysore	101	Siddaveeregowda L., Mysore	10
Rajapurohit B. B., Mysore	10	Somayya K. B., Mysore	50
Raja Rao M. H., Mysore	50	Sreemantha Guddeda, Shahabad	1
Raje Siddharama, Shahabad	1	Sridhar Bhat U. V., Mysore	15
Rama Bhat Saravu, Sampaje	5	Srikrishna D., Aralpadavu	10
Ramachandra M., Karkala	15	Srinivasacharya K., Udupi	25
Ramachandra Uchil, Bombay	40	Srinivasa Havanur, Bombay	26
Ramachandra V., Mangalore	2	Srinivasa R., Shahabad	1
Ramadas P. Pai, Bombay	20	Sri Rama M. A., Bangalore	10
Ramamurthy B. S., Bombay	101	Srivenkataramana T., Ontario	
Ramanna Meti, Shahabad	1	Canada	100
Ramanujan A. K., Chicago, U.S.A.	75	Staff of the Syndicate Bank,	
Rama Rao S., Mysore	10	Saraswathipuram	25
Ramesh Pai U., Mangalore	50	Subbayya A. P., Marike,	
Ramesh Malgatti, Shahabad	1	Aryapu (S.K.)	25
Ramu Hitlali, Shahabad	1	Subba Rao Mirle S., Mysore	15
Rao B. C., Indiranagar, Bangalore	100	Subramanya M. N., Bangalore	101
Reddi K. L. N., Mangalore	2	Sudha Kulkarni, Shahabad	1
Sadanand K. B., Mysore	10	Sudha N., Shahabad	1
Saraswathi K., Lokardhi, Shahabad	1	Sumana Yajurvedi, Shahabad	3
Saritha Kusumakara Desai,		Sundara Kulkarni, Shahabad	1
Gulbarga	25	Suryanarayanappa M., Puttur	10
Satyanarayana Rao B. A., Mysore	10	Suryanarayana Rao H. G., Mysore	10
Secretary, Kannada Geleyara		Thippeswamy P. R., Mysore	10
Balaga, Gulbarga	51	Tulsi, Bombay	5
Seetharama Jagirdar, Mysore	5	Udupa K. R., Gonikoppal	25
Seetharamaiah M. V., Bangalore	11½	Upadhyaya K. R., Mangalore	10
Setty Bhaskar, Bombay	11	Upadhyaya K. S., Mangalore	25
Setty S. M., Bombay	11	Upendra Prabhu K., Bangalore	10
Shampa Daithota, Panaje (S.K.)	10	Uppoor Shivaji, Bombay	5
Shankaranarayana Rao H. M.,		Usha Nalini B., Mangalore	20
Mysore	25	Vasantha Kushtigi, Shahabad	5
Shankaraiah Swamy, Shahabad	1	Vasudeva N. G., Mercara	21
Shankaramma Dhanasetty, Shahabad	1	Vasudeva Rao M., Kulai Post (S.K.)	25
Shastry P. V., Haliyal (N.K.)	5	Veena Torvi, Shahabad	1
Shankara Somayaji, Shahabad	2½	Veerendra Heggade D.,	
Shenoy R. H. N., Bellary	25	Dharmasthala	201

ಶ್ರೀ ಪಾದಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

	Rs		Rs
Venkannachar Kurudi, Bangalore	25	Vyasarao Ninjur, Bombay	25
Venkatanarasimhaiah C. K., Mysore	10	Wali Basavaraj, Shahabad	1
Venkata Rao A., Mysore	10	Yalavigi V. S., Bangalore	21
Venkateshamurthy, Amaravatinagar	11	Yamagavali A. M., Shahabad	1
Venkatalakshamma, G. T , Modur	10	Yashwant Chittal, Bombay	250
Venugopal K. T., Bombay	25	Anantha, B. M., Bangalore	25
Vijayalakshmi Somayaji, Sahahabad	3	Madhu Rao, S. R., Mysore	5
Vishnumurthy, H. C., Mysore	25	Raja Rao, L., Mysore	25
Vittal, B. K. S., Mysote	10	Raju T. N. K., Illinois, U.S.A.	\$ 50
Vyasaraya Ballal, Bombay	50	Rama Bhat, Chicago, U.S.A.	\$ 10



ಪಾ. ವೆಂ. ಆಚಾರ್ಯರ ಕೃತಿಗಳು

- 1 ರಶಿಯದ ರಾಜ್ಯ ಕ್ರಾಂತಿ (ನಿಂಚಿನ ಬಳ್ಳಿ), 1943
- 2 ನವನೀರದ ಕವನ ಸಂಗ್ರಹ (ಮನೋಹರ ಗ್ರಂಥ ಮಾಲೆ), 1952
- 3 ಪ್ರಹಾರ (ಲೋಕ ಶಿಕ್ಷಣ ಟ್ರಸ್ಟ್), 1965
- 4 ಸ್ವತಂತ್ರ ಭಾರತ, ಇಪ್ಪತ್ತೈದು ವರ್ಷಗಳ ಸಿಂಹಾವಲೋಕನ (ದ್ವೈಪಾಯನ ಟ್ರಸ್ಟ್), 1972
- 5 ಲೋಕದ ಡೊಂಕು (ಡಿ. ವಿ. ಕೆ. ಮೂರ್ತಿ), 1976
- 6 ಕಳ್ಳ ಸಾಗಣೆದಾರರ ನಿರ್ಮೂಲನ (ಐ. ಬಿ. ಎಚ್. ಪ್ರಕಾಶನ), 1977
- 7 ವಿಪರೀತ (ಡಿ. ವಿ. ಕೆ. ಮೂರ್ತಿ), 1977

ವಿಳಾಸ

ಪಾ. ವೆಂ. ಆಚಾರ್ಯ

82, ಕೆ. ಎಚ್. ಬಿ. ಕಾಲನಿ, ಹುಬ್ಬಳ್ಳಿ 580 022

ಶಾವಂ ಕಸ್ತೂರಿ

ನಮ್ಮ ವಿಶೇಷ ಕೃತಜ್ಞತೆ

ಸಿಂಡಿಕೇಟೆ ಬ್ಯಾಂಕ್, ಸರಸ್ವತೀಪುರಂ, ಮೈಸೂರು ಶಾಖೆ
ಲೆಕ್ಕಪತ್ರಗಳನ್ನು ಸೊಗಸಾಗಿ ನಿರ್ವಹಿಸಿರುವುದಕ್ಕೆ

ಮಾನಸಗಂಗೋತ್ರಿ ಕ್ಯಾಂಟೀನ್, ಮಾನಸಗಂಗೋತ್ರಿ, ಮೈಸೂರು
ಸನ್ಮಾನಿತರಿಗೆ ಸಮರ್ಥ ಅತ್ತೀಯ ಸೇನೆ ಒದಗಿಸಿರುವುದಕ್ಕೆ

ವಂತಿಗೇದಾರರಿಗೆ, ಜಾಹೀರಾತುದಾರರಿಗೆ ರೂ. 22,000ಕ್ಕಿಂತಲೂ ಹೆಚ್ಚು ನೀಡಿರುವುದಕ್ಕೆ

ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸಿಗೆ
“ಸಾನೆಂ ಕಸ್ತೂರಿ”ಯನ್ನು ಸೊಗಸಾಗಿ ಮುದ್ರಿಸಿರುವುದಕ್ಕೆ

ಶ್ರೀ ಪಾಡಿಗಾರು ವೆಂಕಟರಮಣ ಅಚಾರ್ಯ ಸನ್ಮಾನ ಸಂಚಿಕೆ 1977

1940		ಪ್ರಥಮ ಸ್ವತಂತ್ರ ಕಥೆ ಪ್ರಕಟನೆ
1940		ಪಣಿಯಾಡಿಯವರ ಸಂಸ್ಥೆಗಳು ಮುಚ್ಚಿದ್ದು, ಅರೆ ನಿರುದ್ಯೋಗ ಸಾಲ-ಸೋಲ
1940	ಡಿಸೆಂಬರ್ 31	ಸ್ಥಾನಪಲ್ಲಟ, ಮದ್ರಾಸಿಗೆ ಹೋಟೆಲ್ ಗುಮಾಸ್ತಿಯಾಗಿ
1942	ಏಪ್ರಿಲ್ 7	ಮದ್ರಾಸಿನಲ್ಲಿ ಬಾಂಬ್-ಕೋಲಾಹಲ (ಬೀಳಲಿಲ್ಲ)
1942	ಏಪ್ರಿಲ್ 12	ಸ್ಥಾನಪಲ್ಲಟ, ಧಾರವಾಡಕ್ಕೆ
1942	ನವೆಂಬರ್ 20	ಹುಬ್ಬಳ್ಳಿಗೆ ಸ್ಥಾನಪಲ್ಲಟ, 'ಸಂಯುಕ್ತ ಕರ್ನಾಟಕ'ಕ್ಕೆ ಪ್ರಿಂಟಿಂಗ್ ಸೂಪರಿಂಟೆಂಡೆಂಟ್
1943		'ಕರ್ಮವೀರ'ದಲ್ಲಿ ಬರೆವಣಿಗೆ ಆರಂಭ
1943		'ರಶಿಯದ ರಾಜ್ಯಕ್ರಾಂತಿ' ಪುಸ್ತಕ ರಚನೆ, ಪ್ರಟಕನೆ ಧಾರವಾಡದ ಮಿಂಚಿನ ಬಳ್ಳಿಯಲ್ಲಿ
1944	ಜನವರಿ	'ಕರ್ಮವೀರ' ಪರ್ವಾಯ ಸಂಚಿಕೆಯ ಸ್ವತಂತ್ರ ಸಂಪಾದನೆ
1950	ಜೂನ್	'ಕರ್ಮವೀರ'ದಲ್ಲಿ 'ಲಾಂಗೂಲಾಚಾರ್ಯ' ನಾಮದಿಂದ ಹರಟೆ ಬರೆಯಲು ತೊಡಗಿದ್ದು
1951	ನವೆಂಬರ್	ತಾಯಿಯ ಮರಣ
1952		'ನವನೀರದ' ಕವನ ಸಂಗ್ರಹ ಪ್ರಕಟನೆ
1953		'ನವನೀರದ'ಕ್ಕೆ ಮುಂಬಯಿ ಸರ್ಕಾರದ ಬಹುಮಾನ
1956	ಸೆಪ್ಟೆಂಬರ್	'ಕಸ್ತೂರಿ'ಯ ಆರಂಭ: ಅದರ ಪ್ರಥಮ ಸಂಪಾದಕನಾದದ್ದು
1959		ದಕ್ಷಿಣ ಭಾರತದ ಪತ್ರಿಕೋದ್ಯೋಗಿಗಳೊಡನೆ ಉತ್ತರ ಭಾರತ ಸಂಚಾರ
1965		ಪ್ರಥಮ ನಗೆಬರೆಹ ಸಂಗ್ರಹ 'ಪ್ರಹಾರ' ಪ್ರಕಟನೆ
1972		'ಸ್ವತಂತ್ರ ಭಾರತ' (ಇಪ್ಪತ್ತೈದು ವರ್ಷಗಳ ಸಿಂಹಾವಲೋಕನ) ಪ್ರಕಟನೆ: ಮುಂಬಯಿಯ ದ್ವೈಪಾಯನ ಟ್ರಸ್ಟಿನವರಿಂದ
1974	ಅಕ್ಟೋಬರ್ 31	ತೀವ್ರ ಅಸ್ವಸ್ಥದಿಂದ ಅಸ್ವತ್ತೆ ಸೇರಿದ್ದು
1974	ನವೆಂಬರ್ 11	ಪ್ರಥಮ ಉದರ ಶಸ್ತ್ರಕ್ರಿಯೆ
1974	ನವೆಂಬರ್ 30	ದ್ವಿತೀಯ ಉದರ ಶಸ್ತ್ರಕ್ರಿಯೆ
1975	ಜನವರಿ 13	ಆಸ್ಪತ್ರೆಯಿಂದ ಬಿಡುಗಡೆ
1975	ಜನವರಿ 15	'ಕಸ್ತೂರಿ' ಸಂಪಾದಕತ್ವಕ್ಕೆ ರಾಜೀನಾಮೆ, ನಿವೃತ್ತಿ
1975		ಹುಬ್ಬಳ್ಳಿಯ ಮೂರುಸಾವಿರ ಮಠದ ಸ್ವಾಮಿಗಳವರಿಂದ ಸನ್ಮಾನ
1976		ದ್ವಿತೀಯ ನಗೆಬರೆಹ ಸಂಗ್ರಹ 'ಲೋಕದ ಡೊಂಕು' ಪ್ರಕಟನೆ, ಮೈಸೂರಿನ ಡಿ.ವಿ.ಕೆ. ಮೂರ್ತಿ ಅವರಿಂದ
1977	ಏಪ್ರಿಲ್	ಬೆಂಗಳೂರಿನಲ್ಲಿ ಸಾಹಿತ್ಯ ಪರಿಷತ್ತಿನಿಂದ ಪತ್ರಿಕೋದ್ಯಮ ಕಾರ್ಯಕ್ಕಾಗಿ ಸನ್ಮಾನ
1977	ಮೇ	ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಿಕೋದ್ಯೋಗಿ ಸಮ್ಮೇಳನ ದಲ್ಲಿ ಪಿ. ಆರ್. ರಾಮಯ್ಯ ಪ್ರಶಸ್ತಿ

ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್ ಮೈಸೂರು

**NOW SAVING
CAN BE A HABIT**
(For the whole Family)



Rain or sun-shine, our agent is always at your doors promptly to collect your daily savings. You can't avoid but save, for he makes saving a pleasure for the whole family. Even as small an amount as 25 paise a day will be collected by him. Moreover he brings the pleasure of saving right to your doorsteps. That's our ADARSH DEPOSIT SCHEME.

Make a habit of seeing him regularly and he will make saving a habit in you

For more particulars about this and many other saving schemes

Please visit your nearest Syndicate Branch

The Bank that Does Things for you

SYNDICATE BANK

Where service is a way of life

Head Office : MANIPAL 576119 (Karnataka)

ಶ್ರೀ ಪಾದಿಗಾರು ವೆಂಕಟರಮಣ ಆಚಾರ್ಯ ಸನ್ಮಾನ ಸಂಚಿಕೆ 1977